

ಪ್ರಾಚೀನ ಸಾಹಿತ್ಯ ಕೋಷ್ಠ

ಪುಸ್ತಕ ಗ್ರಂಥಾಲಯ
ಪುಸ್ತಕ ವಿಧ್ಯಾಪೀಠ
ಕ್ರ. ಸಂ ವಿ. ಸಂ

ಪಲ್ಲವ ಪ್ರಕಾಶನಮ್
ಬೆಂಗಳೂರು

५

ಕನ್ನಡ ಸಂಸ್ಕೃತ ಕೋಷಃ

ವಿಜಯ ಪ್ರಕಾಶನಮ್
ಬೆಂಗಳೂರು

ಪಂಚನುಮುದ್ರಣಮ್

ಅಲ್ಪೇ ಏವ ಕಾಲೇ ಪಂಚಮಂ ಮುದ್ರಣಂ ಪ್ರಚಲತ್ ಅಸ್ತಿ ಇತ್ಯೇತತ್ ಏತಸ್ಯ ಕೋಷಸ್ಯ ಜನಪ್ರಿಯತಾಂ ವ್ಯವಹಾರಯೋಗ್ಯತಾಂ ಚ ಪ್ರದರ್ಶಯತಿ | ಪರಿಷ್ಕಾರಾದಿ-ಕಾರ್ಯೇಷು ಸಹಕಾರಂ ದತ್ತವತಃ ಸರ್ವಾನ್ ವಯಂ ಕೃತಜ್ಞತಾಪೂರ್ವಕಂ ಸ್ಮರಾಮಃ |

— ಪ್ರಕಾಶಕಃ

ಪಲ್ಲವಪ್ರಕಾಶನಮ್

‘ಅಕ್ಷರಂ’ ಲ ಉಪಮಾರ್ಗಃ

ಗಿರಿನಗರ II ಸ್ತರಃ

ಬೆಂಗಳೂರು - ೫೬೦ ೦೮೫

© ಪ್ರಕಾಶಕಸ್ಯ ಏವ

ಪ್ರಥಮಮುದ್ರಣಂ ೧೯೮೫, ೫,೦೦೦

ದ್ವಿತೀಯಮುದ್ರಣಂ ೧೯೮೪, ೧೦,೦೦೦

ತೃತೀಯಮುದ್ರಣಂ ೧೯೮೮, ೨,೦೦೦

ಚತುರ್ಥಮುದ್ರಣಂ ೧೯೮೯, ೫,೦೦೦

ಪಂಚಮಮುದ್ರಣಂ ೧೯೯೨, ೫,೦೦೦

ಮೂಲ್ಯಮ್ : ರೂ. ೧೫.೦೦

ಕೇ ಸ ರಿ ಮುದ್ರಣಾಲಯ

ಚಾಮರಾಜಪೇಟೆ, ಬೆಂಗಳೂರು-೫೬೦ ೦೧೮

KANNADA SAMSKRITA KOSHA - Kannada into Samskrita Vocabulary.

**Publishers : PALLAVA PRAKASHANAM, ‘Aksharam’
8th Cross, Girinagar II Phase, Bangalore-560 085**

Pages : viii+112. Price : Rs. 15-00. Fifth Print 1992

Printed at Kesari Mudranalaya, Bangalore-560 018

ಪ್ರಸ್ತಾವನಾ

(ಪ್ರಥಮ ಮುದ್ರಣಮ್)

ಸಂಸ್ಕೃತೇ ವಿಭಿನ್ನಾಃ ಕೋಷಾಃ ಬಹವಃ ಸಂತಿ | ಕಿಂತು ಭಾಷಾಭ್ಯಾಸಿನಾಂ ಅನುಕೂಲಕರಃ ಕೋಷಃ ಕೋಷಃ ನಾಸ್ತಿ | ಭಾಷಾಭ್ಯಾಸಿನಾಂ ಚಿಂತನಂ ಸಾಮಾನ್ಯತಃ ಮಾತೃಭಾಷಾಯಾಂ (ಕರ್ಣಾಟಕೇ ಕನ್ನಡಭಾಷಾಯಾಂ) ಭವತಿ | ಸಂಸ್ಕೃತೇನ ಸಂಭಾಷಣಸಮಯೇ ಲೇಖನಸಮಯೇ ವಾ, ತೇ ಕರ್ಣಾಟಕೀಯಾಃ ಕನ್ನಡಶಬ್ದಸ್ಯ ಸಮಾನಾರ್ಥಕಂ ಸಂಸ್ಕೃತಶಬ್ದಂ ಅನ್ವಿಷ್ಯಂತಿ | ಕಿಂತು ಏತದನುಕೂಲಃ ಕೋಷಃ ನಾಸ್ತಿ | ಏತದರ್ಥಂ ಅಸ್ಯ ಕೋಷಸ್ಯ ಗೃಧನಪ್ರಯಾಸಃ ಸ್ವೀಕೃತಃ |

ಸಾಮಾನ್ಯತಃ ಸರ್ವೇ ಅಪಿ (ಪಂಡಿತಾಃ ಅಪಿ) ಲಿಂಗವಿಷಯೇ ಪ್ರಮಾದಂ ಕುರ್ವಂತಿ ಏವ | ಅತ್ರ ಸಾಹಾಯ್ಯಂ ಭವತು ಇತಿ ಕೃತ್ವಾ ಲಿಂಗನಿರ್ದೇಶಃ ಅಪಿ ಅತ್ರ ಕೃತಃ ಅಸ್ತಿ |

ಕೋಷರಚನಾಸಮಯೇ ಕೇವಲಂ ದೈನಂದಿನವ್ಯವಹಾರಃ ಅಸ್ಮಾಕಂ ಪುರತಃ ಅಸೀತ್ | ಅತಃ ತದನುಕೂಲಂ ಶಬ್ದಾನಾಂ ಚಯನಂ ಕೃತಮ್ | ಕೇಷಾಂಚಿತ್ ಶಬ್ದಾನಾಂ ಯುಕ್ತಃ ಸಂಸ್ಕೃತಶಬ್ದಃ ನ ಲಭ್ಯಃ | ಅತಃ ತಾದೃಶಾಃ ಶಬ್ದಾಃ, ಪಾರ್ಶ್ವೇ ಸ್ಥಾಪನೀಯಾಃ ಆಪತಿತಾಃ |

ಅಸ್ಯ ಕೋಷಸ್ಯ ಪ್ರಕಾಶನಾರ್ಥಂ ಧನಸಾಹಾಯ್ಯಂ - ಶ್ರೀ ಕೆ. ಎಲ್. ವಿ. ಸುಬ್ಬಯ್ಯ (ಕ್ಲಾಸ್ ಎಂಜಿನಿಯರಿಂಗ್, ಬೆಂಗಳೂರು) ಮಹೋದಯಾನಾಮ್ | ತೇಭ್ಯಃ ವಯಂ ನಿತರಾಂ ಕೃತಜ್ಞಾಃ |

ಸಂಸ್ಕೃತಜ್ಞಾನಾಂ ಸಂಸ್ಕೃತಾಭ್ಯಾಸಿನಾಂ ಉಭಯವಿಧಾನಾಂ ಅಪಿ ಅಯಂ ಕೋಷಃ ಉಪಕಾರೀ ಭವೇತ್ ಇತಿ ಅಸ್ಮಾಕಂ ವಿಶ್ವಾಸಃ | ಅತ್ರ ಪರಿಷ್ಕಾರಯೋಗ್ಯಾನ್ ಅಂಶಾನ್ ಕೃಪಯಾ ಸೂಚಯಂತು |

- ಪ್ರಕಾಶಕಃ

ಚತುರ್ಥಮುದ್ರಣಮ್.

ಅಲ್ಪೇ ಏವ ಕಾಲೇ ಚತುರ್ಥಂ ಮುದ್ರಣಂ ಪ್ರಚಲತ್ ಅಸ್ತಿ ಇತ್ಯೇತತ್ ಏತಸ್ಯ ಕೋಷಸ್ಯ ಜನಪ್ರಿಯತಾಂ ವ್ಯವಹಾರಯೋಗ್ಯತಾಂ ಚ ಪ್ರದರ್ಶಯತಿ | ಪರಿಷ್ಕಾರಾದಿ ಕಾರ್ಯೇಷು ಸಹಕಾರಂ ದತ್ತವತಃ ಸರ್ವಾನ್ ವಯಂ ಕೃತಜ್ಞ ತಾಪೂರ್ವಕಂ ಸ್ಮರಾಮಃ |

- ಪ್ರಕಾಶಕಃ

ಇದರ ಸ್ತ್ರೀಲಿಂಗ ರೂಪವು ಅಕಾರಾಂತವಾಗಿಯೂ (ಅಪರಿಚಿತಾ) ನಪುಂಸಕಲಿಂಗದ ರೂಪವು ಅಕಾರಾಂತವಾಗಿಯೂ (ಅಪರಿಚಿತಮ್) ಇರುತ್ತದೆ. ಉಳಿದ ಕಡೆಗಳಲ್ಲಿಯೂ ಇದೇ ರೀತಿ ಊಹಿಸಿಕೊಳ್ಳಬೇಕು.

೬. ವಿಶೇಷಣ ಶಬ್ದದ ಸ್ತ್ರೀಲಿಂಗ ರೂಪವು ವಿಶೇಷರೂಪವನ್ನು ಹೊಂದುತ್ತಿದ್ದಲ್ಲಿ ಪುಲ್ಲಿಂಗದೊಂದಿಗೇ ಸ್ತ್ರೀಲಿಂಗರೂಪವನ್ನೂ ಬೇರೆ ಬೇರೆಯಾಗಿ ಷಷ್ಠಾವರಣದಲ್ಲಿ ಕೊಟ್ಟಿದೆ.

ಉದಾ - ಅಗ್ರೇಸರ - { ಅಗ್ರೇಸರಃ (ಏ)
ಅಗ್ರೇಸರೀ (ಸ್ತ್ರೀ)

ಉತ್ಪಾದಕ - { ಉತ್ಪಾದಕಃ (ಏ)
ಉತ್ಪಾದಿಕಾ (ಸ್ತ್ರೀ)

೭. ಒಂದು ಶಬ್ದವು ಒಂದೇ ಅರ್ಥದಲ್ಲಿ ಎರಡು ಲಿಂಗಗಳಲ್ಲಿ ಇದ್ದರೆ ವ್ಯಾವಹಾರಿಕ ಪ್ರಸಿದ್ಧ ರೂಪವನ್ನು ಮೊದಲು ಕೊಟ್ಟು ಎರಡೂ ಲಿಂಗಗಳನ್ನು (ಸಾಮಾನ್ಯವಾಗಿ) ಅವರಣದಲ್ಲಿ ನಿರ್ದೇಶಿಸಿದೆ.

ಉದಾ - ಇದ್ಧಿಲು - ಅಂಗಾರಃ (ಪು ನ)
ಅಕ್ಕಪಕ್ಕ - ಪಾರ್ಶ್ವಮ್ (ನ ಪು)

೮. ಕೆಲವೊಮ್ಮೆ ಸಂಸ್ಕೃತ ಶಬ್ದಗಳು ಅನ್ಯಲಿಂಗದಲ್ಲಿಯೂ ಇದ್ದಾವು. ಆದರೂ ಕನ್ನಡ ಶಬ್ದವು ಯಾವ ಅರ್ಥದಲ್ಲಿ ಪ್ರಸಿದ್ಧವಾಗಿದೆಯೋ ಅದೇ ಅರ್ಥದಲ್ಲಿ ಸಂಸ್ಕೃತಪದದ ಲಿಂಗವನ್ನೂ ಸೂಚಿಸಿದೆ. ಉಳಿದ ಲಿಂಗಗಳನ್ನು ನಿರ್ದೇಶಿಸಿಲ್ಲ.

ಉದಾ - ಆರಾಮ - ನಿಪ್ಪಂತಮ್ (ಕ್ರಿ.ಏ)

೯. ಕೆಲವು ಶಬ್ದಗಳು ಸಂಸ್ಕೃತದಲ್ಲಿ ವಿಭಕ್ತಾಂತವಾಗಿಯೇ ಪ್ರಸಿದ್ಧವಾಗಿವೆ. ಅವನ್ನು ಹಾಗೆಯೇ ನಿರ್ದೇಶಿಸಿದೆ.

ಉದಾ - ನಡುವೆ - ಮಧ್ಯೇ (ನಿ) (ಸಪ್ತಮೀ ಏಕವಚನ)

೧೦. (i) ಕನ್ನಡ ಶಬ್ದದ ಅರ್ಥಕ್ಕನುಗುಣವಾಗಿ ಕೆಲವೊಮ್ಮೆ ಎರಡೆರಡು ಸಂಸ್ಕೃತ ಪದಗಳನ್ನು ಕೊಟ್ಟಿದೆ.

ಉದಾ - ಆಗಲೇ - ತದಾ ಏವ
ಇನ್ನೊಮ್ಮೆ - ಪುನರಪಿ (ಅ)

- (ii) ಕೆಲವೊಮ್ಮೆ ಇಂತಹ ಸಂದರ್ಭಗಳಲ್ಲಿ ಅನ್ಯವಿಭಕ್ತಾಂತವಾಗಿಯೂ ನಿರ್ದೇಶಿಸಿದ್ದುಂಟು.

ಉದಾ - ಇತ್ತೀಚೆಗೆ - ಏಷು ದಿನೇಷು (ಸಪ್ತಮೀ)

೧೦. ಕೆಲವು ಕನ್ನಡ ಶಬ್ದಗಳಿಗೆ ಸಂಸ್ಕೃತದಲ್ಲಿ ಕ್ರಿಯಾಪದದ ಸಿದ್ಧರೂಪವೇ ಪ್ರಸಿದ್ಧ. ಅಲ್ಲಿ ಆ ಸಿದ್ಧರೂಪವನ್ನೇ ಕೊಟ್ಟಿದೆ. 'ಲಕಾರ'ವನ್ನು ನಿರ್ದೇಶಿಸುವ ಗೋಚಿಗೆ ಹೋಗಿಲ್ಲ.

ಉದಾ - ಬಾ - ಆಗಚ್ಚತು (ಕ್ರೀ.ಪ)

೧೧. ಈ ಕೋಷದಲ್ಲಿ ಅಕಾರಾದಿಕ್ರಮವು ಹೀಗಿದೆ. ವರ್ಗೀಯಾಕ್ಷರಗಳು, ಅವರ್ಗೀಯಾಕ್ಷರಗಳು, ಅನುಸ್ವಾರ

ಉದಾ - ಅಕಸ್ಮಾತ್
 ಅಯೋಗ್ಯ
 ಅಳತೆ
 ಅಂಕ
 ಅಂಕೆ

೧೨. 'ಕ್ಷ'ವನ್ನು ಕಕಾರದಲ್ಲಿಯೂ 'ಜ್ಞ'ವನ್ನು ಜಕಾರದಲ್ಲಿಯೂ ಸೇರಿಸಲಾಗಿದೆ.

೧೪. ನಮ್ಮಿಂದ - ಹಿಂದೂ ಸೇವಾ ಪ್ರತಿಷ್ಠಾನದಿಂದ - ಈ ಹಿಂದೆ ಪ್ರಕಾಶಿಸಿದ್ದ, 'ವ್ಯವಹಾರ ಕೋಷ'ದಲ್ಲಿಯೆ ಎಲ್ಲಾ ಹೊಸ ಶಬ್ದಗಳೂ ಇಲ್ಲಿ ಅಡಕವಾಗಿದೆ.

೧೫. (i) ಸಂಶಯಕ್ಕೆಡೆಯಿರುವಲ್ಲಿ ಲಿಂಗನಿರ್ದೇಶದ ಜೊತೆಗೇ ಅಂತವನ್ನೂ ನಿರ್ದೇಶಿಸಿದೆ.

ಉದಾ - ಕರ್ಮ - ಕರ್ಮ (ನ) (ನಕಾರಾಂತಃ)
 ಕಬ್ಬಿಣ - ಅಯಃ (ನ) (ಸಕಾರಾಂತಃ)

(ii) ಇನ್ನಂತ ಶಬ್ದಗಳಿಗೆ ಎಲ್ಲಿಯೂ ಅಂತನಿರ್ದೇಶ ಮಾಡಿಲ್ಲ. ಶಬ್ದದ ಕೊನೆಗೆ 'ಈ' ಇದ್ದು [ಅಧಿಕಾರೀ, ಅವಿವೇಕೀ, ಮುಂ (ಪ್ರಥಮನಾ ವಿಭಕ್ತಿ)] ಪುಲ್ಲಿಂಗ ವೆಂದು ಬರೆದಿದ್ದರೆ ಅದು ಇನ್ನಂತವೆಂದು ತಿಳಿಯಬೇಕು. (ನವುಂಸಕ ಲಿಂಗದಲ್ಲಿ ಅಧಿಕಾರಿ, ಉದ್ಯೋಗಿ ಎಂದು ಮುಂತಾಗಿ ರೂಪಗಳು.)

ಉದಾ - ಅಧಿಕಾರಿ - ಅಧಿಕಾರೀ (ಪು)
 ಉದ್ಯೋಗಿ - ಉದ್ಯೋಗೀ (ಪು)

೧೬. ಸಂಖ್ಯೆಗಳನ್ನು (ಒಂದು, ಎರಡು . ಇತ್ಯಾದಿ) ಹಾಗೂ ಪೂರಣಪ್ರತ್ಯಯಾಂತ ಗಳನ್ನು (ಒಂದನೆಯು ಇತ್ಯಾದಿ) ಕೋಷದ ಕೊನೆಗೆ ಘಂಟೆಗಳಲ್ಲಿ ಭೇರಿಯಾಗಿ ಕೊಡಲಾಗಿದೆ.

ಆಕರ ಗ್ರಂಥಾಃ

- * ತಬ್ಬಾರ್ಥ ಕೌಸ್ತುಭಃ — ಚಕ್ರವರ್ತಿ ಶ್ರೀನಿವಾಸ
ಗೋಪಾಲಾಚಾರ್ಯಃ
- * ರತ್ನಕೋಪ — ಪ್ರ|| ಕನ್ನಡ ಸಾಹಿತ್ಯ ಪರಿಷತ್
- * ಸಂಸ್ಕೃತ-ಕನ್ನಡ-ಶಬ್ದಕೋಪಃ — ಗು. ಭ. ಜೋಶಿ
- * ಆದರ್ಶ ಕೋಪ — ಸಂ|| ಜಿ. ಡಿ. ಮೈಸಾಳೆ
- * ಅಮರ ಕೋಪಃ — [ವ್ಯಾ] ರಂಗನಾಥಶರ್ಮಾ
- * ವ್ಯವಹಾರ ಕೋಪಃ — ಪ್ರ|| ಹಿಂದು ಸೇವಾ
ಪ್ರತಿಷ್ಠಾನಮ್
- * ಆವ್ಯಯ ಕೋಪಃ — ಸಂ|| ಶ್ರೀ.ವಾ.
ಶ್ರೀವತ್ಸಾಂಕಾಚಾರ್ಯಃ

ಸಂಕೇತಾಕ್ಷರ ಸೂಚಿ

ಪು	-	ಪುಲ್ಲಿಂಗ
ಸ್ತ್ರೀ	-	ಸ್ತ್ರೀಲಿಂಗ
ನ	-	ನಪುಂಸಕಲಿಂಗ
ಊ	-	ಅವ್ಯಯ
ವಿ	-	ವಿಶೇಷಣ
ಕ್ರ.ವಿ	-	ಕ್ರಿಯಾವಿಶೇಷಣ
ಕ್ರ.ಪ	-	ಕ್ರಿಯಾಪದ
ಕ್ರ.ಲಿ	-	ಪು. ಸ್ತ್ರೀ. ನ.
ಸ.ನಾ	-	ಸರ್ವನಾಮ
ನಿ.ಬ	-	ನಿತ್ಯ ಬಹುವಚನ
ನಿ.ಏ	-	ನಿತ್ಯ ಏಕವಚನ

ಕನ್ನಡ-ಸಂಸ್ಕೃತ-ಕೋಷಃ

ಅ

ಅಕಸ್ಮಾತ್ - ಅಕಸ್ಮಾತ್ (ಅ)
 ಅಕ್ಕ - ಅಗ್ರಜಾ (ಸ್ತ್ರೀ)
 ಅಕ್ಕಪಕ್ಕ - ಪಾರ್ಶ್ವಮ್ (ನ.ಪು)
 ಅಕ್ಕಸಾಲಿಗ - ಸ್ವರ್ಣಕಾರಃ (ಪು)
 ಅಕ್ಕಿ - ತಂಡುಲಃ (ಪು)
 ಅಕ್ರಮ - ಅಕ್ರಮಃ (ವಿ)
 ಅಕ್ಷತೆ - ಅಕ್ಷತಾಃ (ಪು) (ನಿ.ಬ)
 ಅಕ್ಷಯ - ಅಕ್ಷಯಃ (ಪು)
 ಅಕ್ಷರ - ಅಕ್ಷರಮ್ (ನ)
 ಅಕ್ಷಾಂಶ - ಅಕ್ಷಾಂಶಃ (ಪು)
 ಅಗಣೆ - ಅರ್ಗಲಮ್ (ನ.ಸ್ತ್ರೀ)
 ಅಗತೆ - ಖನನಮ್ (ನ)
 ಅಗತ್ಯ - ೧. ಅವತ್ಯಮ್ (ಅ)
 ೨. { ಅವತ್ಯಕಮ್ (ವಿ)
 { ಅವಶ್ಯಕಾ/ಅವಶ್ಯಕೀ (ಸ್ತ್ರೀ)
 ಅಗದಿ - ಸುತರಾಮ್ (ಅ)
 ಅಗಲ - ವಿಶಾಲತಾ (ಸ್ತ್ರೀ)
 ಅಗಲಿಕೆ - ವಿಯೋಗಃ (ಪು)
 ಅಗಸ - ರಜಕಃ (ಪು)

ಅಗಳು - ಪುಲಾಕಃ (ಪು)
 ಅಗೆ (ಸಸಿ) - ಅಂಕುರಃ (ಪು)
 ಅಗೆಯುವಿಕೆ - ಖನನಮ್ (ನ)
 ಅಗ್ಗಿಷ್ಟಿಕೆ - ಹಸಂತೀ (ಸ್ತ್ರೀ)
 ಅಗ್ನಿ - ಅಗ್ನಿಃ (ಪು)
 ಅಗ್ರಗಣ್ಯ - ಅಗ್ರಗಣ್ಯಃ (ವಿ)
 ಅಗ್ರಹಾರ - ಅಗ್ರಹಾರಃ (ಪು)
 ಅಗ್ರೇಸರ - { ಅಗ್ರೇಸರಃ (ವಿ)
 { ಅಗ್ರೇಸರೀ (ಸ್ತ್ರೀ)
 ಅಚಲ - ಅಚಲಃ (ವಿ)
 ಅಚ್ಚರಿ - ಅಶ್ಚರ್ಯಮ್ (ನ)
 ಅಚ್ಚು - ೧. ಅಕ್ಷಃ (ಪು)
 ೨. ಆಯಸಾಕ್ಷರಮ್ (ನ)
 ಅಚ್ಚು ಕಟ್ಟು - ಸುವ್ಯವಸ್ಥಿತಮ್
 (ಕ್ರಿ.ವಿ)
 ಅಚ್ಚು ಮೆಚ್ಚು - ಪ್ರೀತಿಪಾತ್ರಮ್ (ನ)
 ಅಜವನಾಸು - ಪ್ರಾಯಃ (ಅ)
 ಅಜಾಗರೂಕತೆ -
 ಅಜಾಗರೂಕತಾ (ಸ್ತ್ರೀ)
 ಅಜೀರ್ಣ - ಅಜೀರ್ಣಮ್ (ನ)

ಅಜ್ಜ - ೧. ಪಿತಾಮಹಃ (ಪ್ರ) (ತಂದೆಯ ತಂದೆ)	ಅಡ್ಡ ಹೆಸರು - ಉಪನಾಮ (ನ) (ನಕಾರಾಂತಃ)
೨. ಮಾತಾಮಹಃ (ಪು) (ತಾಯಿಯ ತಂದೆ)	ಅಡ್ಡಾಡುವಿಕೆ - ಅಟನಮ್ (ನ) ಅಡ್ಡಾದಿಡ್ಡಿ - ಅವ್ಯವಸ್ಥಿತಂ (ಕ್ರಿ.ವಿ)
ಅಜ್ಜಿ - ೧. ಪಿತಾಮಹೀ (ಸ್ತ್ರೀ) (ತಂದೆಯ ತಾಯಿ)	ಅಡ್ಡಿ - ವಿಘ್ನಃ (ಪು) ಅಣಕ - ವಿಡಂಬನಮ್ (ನ.ಸ್ತ್ರೀ)
೨. ಮಾತಾಮಹೀ (ಸ್ತ್ರೀ) (ತಾಯಿಯ ತಾಯಿ)	ಅಣಬೆ - ಶಿಲೀಂಧ್ರಮ್ (ನ) ಅಣು - ಅಣುಃ (ಪು)
ಅಜ್ಞಾನ - ಅಜ್ಞಾನಮ್ (ನ)	ಅಣುಜೀವಿ - ಅಣುಜೀವೀ (ಪು)
ಅಜ್ಞಾನಿ - ಅಜ್ಞಾನೀ (ಪು)	ಅಣೆಕಟ್ಟು - ಜಲಬಂಧಃ (ಪು)
ಅಟ್ಟಿ - ಅಟ್ಟಿಃ (ಪು)	ಅಣ್ಣ - ಅಗ್ರಜಃ (ಪು)
ಅಟ್ಟಿಹಾಸ - ಅಟ್ಟಿಹಾಸಃ (ಪು)	ಅತಿ - ಅತಿ (ಅ)
ಅಡಗತ್ತರಿ - ಸಂದಂಶಃ (ಪು)	ಅತಿಕ್ರಮಣ - ಅತಿಕ್ರಮಣಮ್ (ನ)
ಅಡಚಣೆ - ೧. ವಿಘ್ನಃ (ಪು)	ಅತಿಧಿ - ಅತಿಧಿಃ (ಪು)
೨. ಕಷ್ಟಮ್ (ನ)	ಅತಿರಿಕ್ತ - ಅತಿರಿಕ್ತಮ್ (ನ)
ಅಡವಿ - ಅರಣ್ಯಮ್ (ನ)	ಅತಿರೇಕ - ಅತಿರೇಕಃ (ಪು)
ಅಡಿ - ಪಾದಃ (ಪು)	ಅತಿಶಯೋಕ್ತ - ಅತಿಶಯೋಕ್ತಃ (ಸ್ತ್ರೀ)
ಅಡಿಕೆ - ಪೂಗಃ (ಪು)/ಕ್ರಮುಕಃ (ಪು)	ಅತೀವ - ಅತೀವ (ಅ)
ಅಡಿಗಲ್ಲು - ಆಧಾರಶಿಲಾ (ಸ್ತ್ರೀ)	ಆತ್ಮ - ತತ್ರ (ಅ)
ಅಡಿಗೆ - ಪಾಕಃ (ಪು)	ಆತ್ಮರು - ಸಂಗಂಧಃ (ಪು)
ಅಡಿಗೆಮನೆ - ಪಾಕಶಾಲಾ (ಸ್ತ್ರೀ)	ಆತ್ಮಿಗೆ - { ಭಾತ್ಯಜಾಯಾ (ಸ್ತ್ರೀ) ಪ್ರಜಾವತೀ (ಸ್ತ್ರೀ)
ಅಡಿಗೆಯವನು - ಪಾಚಕಃ (ಪು)	ಆತ್ಮಿಮರ - ಉದಂಬರಃ (ಪು)
ಅಡಿಗೆಯವಳು - ಪಾಚಿಕಾ (ಸ್ತ್ರೀ)	ಆತ್ಮೆ - ೧. ಶ್ವಶ್ಯೂಃ (ಸ್ತ್ರೀ)
ಅಡ್ಡ - ತಿರ್ಯಕ್ (ಅ)	(ಗಂಡನ/ಹೆಂಡತಿಯ ತಾಯಿ)
ಅಡ್ಡಕಸುಬು - ಉಪವೃತ್ತಿಃ (ಸ್ತ್ರೀ)	೨. ಮಾತುಲಾನೀ (ಸ್ತ್ರೀ)
ಅಡ್ಡಮಾತು - ಅಪವಚನಮ್ (ನ)	(ಸೋದರಮಾವನ ಹೆಂಡತಿ)
ಅಡ್ಡಹಾದಿ - ವಿಮಾರ್ಗಃ (ಪು)	

ಅತ್ಯಂತ - ಅತ್ಯಂತಮ್ (ಅ)	ಅಧ್ಯಾಪನ - ಅಧ್ಯಾಪನಮ್ (ನ)
ಅತ್ಯುತ್ತಮ - ಅತ್ಯುತ್ತಮಃ (ವಿ)	ಅಧ್ಯಾಯ - ಅಧ್ಯಾಯಃ (ಪು)
ಅಧವಾ - ಅಧವಾ (ಅ)/ವಾ (ಅ)	ಅನಕ್ಷರಶ್ಚ - ಅನಕ್ಷರಜ್ಞಃ (ಐ)
ಅದಕ್ಕೆ - { ತದರ್ಥಮ್ (ಒ) ಆರ್ಥಮ್	ಅನರ್ಥ - ಅನರ್ಥಃ (ಪು)
ಅದಿರು - ಖನಿಜಃ (ಏ)	ಅನಾಚಾರ - ಅನಾಚಾರಃ (ಪು)
ಅದು - ತತ್ (ಸ. ನಾ) (ನ)	ಅನಾಧ - ಅನಾಧಃ (ವಿ)
ಅದುಮುವಿಕೆ - ನೋದನಮ್ (ನ)	ಅನಾಥಾಲಯ - ಅನಾಥಾಲಯಃ (ಪು)
ಅದುರುವಿಕೆ - ಕಂಪನಮ್ (ನ)	ಅನಾದರ - ಅನಾದರಃ (ಪು)
ಅದೃಷ್ಟ - ೧. ಅದೃಷ್ಟಮ್ (ನ)	ಅನಾವೃಷ್ಟಿ - ಅನಾವೃಷ್ಟಿಃ (ಸ್ತ್ರೀ)
೨. ಅದೃಷ್ಟಃ (ವಿ)	ಅನಾಸಕ್ತ - ಅನಾಸಕ್ತಃ (ಏ)
ಅದ್ಭವಿಕೆ - ಕ್ಲೇದನಮ್ (ನ)	ಅನಿತ್ಯ - ಅನಿತ್ಯಃ (ವಿ)
ಅದ್ಭುತ - ಅದ್ಭುತಮ್ (ನ)	ಅನಿಲ - ಅನಿಲಃ (ಪು)
ಅದ್ವಿತೀಯ - ಅದ್ವಿತೀಯಃ (ಏ)	ಅನಿಷ್ಟ - ಅನಿಷ್ಟಮ್ (ನ)
ಅಧಿಕ - ಅಧಿಕಃ (ವಿ)	ಅನಿಸುತ್ತದೆ - ಭಾತಿ (ಕ್ರ.ಪ)
ಅಧಿಕಾರ - ಅಧಿಕಾರಃ (ಪು)	ಅನುಕರಣೆ - ಅನುಕರಣಮ್ (ನ)
ಅಧಿಕಾರಿ - { ಅಧಿಕಾರೀ (ಪು) ಅಧಿಕಾರಿಣೀ (ಸ್ತ್ರೀ)	ಅನುಕೂಲ - ಅನುಕೂಲಮ್ (ನ)
ಅಧಿವೇಶನ - ಅಧಿವೇಶನಮ್ (ನ)	ಅನುಕ್ರಮಣಿಕೆ - ಅನುಕ್ರಮಣಿಕಾ (ಸ್ತ್ರೀ)
ಅಧೋಗತಿ - ಅಧೋಗತಿಃ (ಸ್ತ್ರೀ)	ಅನುಗ್ರಹ - ಅನುಗ್ರಹಃ (ಪು)
ಅಧ್ಯಕ್ಷ - { ಅಧ್ಯಕ್ಷಃ (ಪು) ಅಧ್ಯಕ್ಷಾ (ಸ್ತ್ರೀ)	ಅನುಚಿತ - ಅನುಚಿತಃ (ವಿ)
ಅಧ್ಯಕ್ಷತೆ - ಅಧ್ಯಕ್ಷತಾ (ಸ್ತ್ರೀ)	ಅನುಭವ - ಅನುಭವಃ (ಪು)
ಅಧ್ಯಯನ - ಅಧ್ಯಯನಮ್ (ನ)	ಅನುಮತಿ - ಅನುಮತಿಃ (ಸ್ತ್ರೀ)
ಅಧ್ಯಾತ್ಮ - ಅಧ್ಯಾತ್ಮಮ್ (ನ)	ಅನುಮಾನ - ಸಂಶಯಃ (ಪು)
ಅಧ್ಯಾಪಕ - ಅಧ್ಯಾಪಕಃ (ಪು)	ಅನುರಾಗ - ಅನುರಾಗಃ (ಪು)
ಅಧ್ಯಾಪಕಿ - ಅಧ್ಯಾಪಕಿ (ಸ್ತ್ರೀ)	ಅನುರೂಪ - ಅನುರೂಪಃ (ವಿ)
	ಅನುವಾದ - ಅನುವಾದಃ (ಪು)
	ಅನುಸರಿಸುವಿಕೆ - ಅನುಸರಣಮ್ (ನ)

ಅನೇಕ - ಅನೇಕೇ (ಪು)	ಅಪಶಕುನ - ಅಪಶಕುನಮ್ (ನ)
(ಬಹುವಚನದಲ್ಲಿ ಹೆಚ್ಚು ಬಳಕೆಯಲ್ಲಿದೆ)	ಅಪಹಾಸ್ಯ - ಉಪಹಾಸಃ (ಪು)
ಅನಂತರ - ಅನಂತರಮ್ (ಕ್ರಿ. ವಿ)	ಅಪಾಯ - ಅಪಾಯಃ (ಪು)
ಅನ್ನ - ಅನ್ನಮ್ (ನ)	ಅಪಾರ - ಅಪಾರಃ (ವಿ)
ಅನ್ಯ - ಅನ್ಯಃ (ಸ.ನಾ)	ಅಪೇಕ್ಷೆ - ಅಪೇಕ್ಷಾ (ಸ್ತ್ರೀ)
ಅನ್ಯಾಯ - ಅನ್ಯಾಯಃ (ಪು)	ಅಪ್ಪ - { ಪಿತಾ (ಪು) (ಋಕಾರಾಂತಃ)
ಅನ್ಯೋನ್ಯ - ಅನ್ಯೋನ್ಯಮ್	{ ಜನಕಃ (ಪು)
(ಕ್ರಿ. ವಿ)	ಅಪ್ಪಟ - ಶುದ್ಧಃ (ವಿ)
ಅನ್ವೇಷಣೆ - ಅನ್ವೇಷಣಮ್	ಅಪ್ಪಣೆ - ೧. ಆಜ್ಞಾ (ಸ್ತ್ರೀ)
(ನ. ಸ್ತ್ರೀ)	೨. ಅನುಮತಿಃ (ಸ್ತ್ರೀ)
ಅಪಕಾರ - ಅಪಕಾರಃ (ಪು)	ಅಪ್ಪುಗೆ - ಅಲಿಂಗನಮ್ (ನ)
ಅಪಕಾರಿ - { ಅಪಕಾರೀ (ಪು)	ಅಪ್ರಯೋಜಕ -
{ ಅಪಕಾರಿಣೀ (ಸ್ತ್ರೀ)	{ ಅಪ್ರಯೋಜಕಃ (ಪು)
ಅಪಕೀರ್ತಿ - ಅಪಕೀರ್ತಿಃ (ಸ್ತ್ರೀ)	{ ಅಪ್ರಯೋಜಿಕಾ (ಸ್ತ್ರೀ)
ಅಪಘಾತ - ಅಪಘಾತಃ (ಪು)	ಅಬಲೆ - ಅಬಲಾ (ಸ್ತ್ರೀ)
ಅಪಚಾರ - ಅಪಚಾರಃ (ಪು)	ಅಭಾವ - ಅಭಾವಃ (ಪು)
ಅಪಜಯ - ಅಪಜಯಃ (ಪು)	ಅಭಿಷಯ - ಅಭಿನಯಃ (ಪು)
ಅಪಥ್ಯ - ಅಪಥ್ಯಮ್ (ನ)	ಅಭಿನಂದನೆ - ಅಭಿನಂದನಮ್ (ನ)
ಅಪನಂಬಿಕೆ - ಅವಿಶ್ವಾಸಃ (ಪು)	ಅಭಿಪ್ರಾಯ - ಅಭಿಪ್ರಾಯಃ (ಪು)
ಅಪಮಾನ - ಅಪಮಾನಃ (ಪು)	ಅಭಿಮಾನ - ಅಭಿಮಾನಃ (ಪು)
ಅಪರಾಧ - ಅಪರಾಧಃ (ಪು)	ಅಭಿರುಚಿ - ಅಭಿರುಚಿಃ (ಸ್ತ್ರೀ)
ಅಪರಾಧಿ - { ಅಪರಾಧೀ (ಪು)	ಅಭಿವೃದ್ಧಿ - ಅಭಿವೃದ್ಧಿಃ (ಸ್ತ್ರೀ)
{ ಅಪರಾಧಿನೀ (ಸ್ತ್ರೀ)	ಅಭಿಷೇಕ - ಅಭಿಷೇಕಃ (ಪು)
ಅಪರಿಚಿತ - ಅಪರಿಚಿತಃ (ವಿ)	ಅಭ್ಯಂಜನ - ಅಭ್ಯಂಜನಮ್ (ನ)
ಅಪರೂಪ - ವಿರಲಃ (ವಿ)	ಅಭ್ಯಾಸ - ಅಭ್ಯಾಸಃ (ಪು)
ಅಪವಾದ - ಅಪವಾದಃ (ಪು)	ಅಮಟಿಕಾಯಿ - ಅಮ್ರಾತಕಮ್ (ನ)
ಅಪವ್ಯಯ - ಅಪವ್ಯಯಃ (ಪು)	ಅಮಾವಾಸ್ಯೆ - ಅಮಾವಾಸ್ಯಾ (ಸ್ತ್ರೀ)

ಅಮುಕುವಿಕೆ - ನೋದನಮ್ (ನ)	ಅರಿವು - ಜ್ಞಾನಮ್ (ನ)
ಅಮ್ಮ - { ಅಂಬಾ (ಸ್ತ್ರೀ) ಮಾತಾ (ಸ್ತ್ರೀ) (ಋಕಾರಾಂತಃ)	ಅರಿವೆ - ವಸ್ತುಮ್ (ನ) ಅರಿಶಿನ - ಹರಿದ್ರಾ (ಸ್ತ್ರೀ) ಅರೆಬರೆ - ಅಪೂರ್ಣಮ್ (ಕ್ರಿ.ವಿ)
ಅಯೋಗ್ಯ - ಅಯೋಗ್ಯಃ (ವಿ)	ಅರೆಯುವಿಕೆ - ಪೇಷಣಮ್ (ನ)
ಅಯ್ಯಾ ! - ಭೋಃ ! (ಅ)	ಅರ್ಘ್ಯ - ಅರ್ಘ್ಯಮ್ (ನ)
(ಪುರುಷನನ್ನು ಕುರಿತು) ಶ್ರೀಮನ್ !	ಅರ್ಚಕ - ಅರ್ಚಕಃ (ಪು)
(ಪು)	ಅರ್ಚನೆ - ಅರ್ಚನಮ್ (ನ.ಸ್ತ್ರೀ)
(ಸ್ತ್ರೀಯನ್ನು { ಆರ್ಯೇ (ಸ್ತ್ರೀ) ಕುರಿತು) { ಮಾನ್ಯೇ (ಸ್ತ್ರೀ)	ಅರ್ಜಿ - ಆವೇದನಪತ್ರಮ್ (ನ) ಅರ್ಥ - ಅರ್ಥಃ (ಪು)
ಅಯ್ಯೋ ! - ಹಂತ ! (ಅ)	ಅರ್ಥ - ಅರ್ಥಃ (ಪು.ನ)
ಅರಗು - ೦. ಜೀರ್ಣಃ (ವಿ)	ಅರ್ಪಣ - ಅರ್ಪಣಮ್ (ನ)
೨. ಲಾಕ್ಷಾ (ಸ್ತ್ರೀ)	ಅಲಗು - ಧಾರಾ (ಸ್ತ್ರೀ)
ಅರಚುವಿಕೆ - ಆಕ್ರೋಶನಮ್ (ನ)	ಅಲುಗಾಡುವಿಕೆ - ಕಂಪನಮ್ (ನ)
ಅರಣ್ಯ - ಅರಣ್ಯಮ್ (ನ)	ಅಲೆ - ತರಂಗಃ (ಪು)
ಅರೆನೋಟ - ಕಟಾಕ್ಷಃ (ಪು)	ಅಲಂಕಾರ - ಅಲಂಕಾರಃ (ಪು)
ಅರಮನೆ - ಪ್ರಾಸಾದಃ (ಪು)	ಅಲ್ಪ (-ನು) - ಅಲ್ಪಃ (ವಿ)
ಅರಲು - ಪಂಕಃ (ಪು.ನ)	ಅಲ್ಮಾರಿ - ಕಪಾಟಿಕಾ (ಸ್ತ್ರೀ)
ಅರವಟ್ಟಿಗೆ - ಪ್ರಪಾ (ಸ್ತ್ರೀ)	ಅಲ್ಲ - ನ (ಅ)
ಅರವತ್ತು - ಷಷ್ಟಿಃ (ಸ್ತ್ರೀ)	ಅಲ್ಲಗಳೆಯುವಿಕೆ - ನಿರಾಕರಣಮ್ (ನ)
ಅರಸ - { ರಾಜಾ (ಪು) (ನಕಾರಾಂತಃ) { ನೃಪಃ (ಪು)	ಅಲ್ಲದೇ - ಅಪಿ ಚ (ಅ) ಅಲ್ಲಲ್ಲಿ - ತತ್ರ ತತ್ರ (ಅ)
ಅರಸುವಿಕೆ - ಅನ್ವೇಷಣಮ್ (ನ)	ಅಲ್ಲವೆ ? - ನ ವಾ ? (ಅ)
ಅರಳಿಮರ - ಅಶ್ವತ್ಥಃ (ಪು)	ಅಲ್ಲಿ - ತತ್ರ (ಅ)
ಅರಳು - ಲಾಜಾಃ (ಪು) (ನಿ.ಬ)	ಅಲ್ಲಿಂದ - ತತಃ (ಅ)
ಅರಳುವಿಕೆ - ವಿಕಸನಮ್ (ನ)	ಅಲ್ಲೂ - ತತ್ರಾಪಿ (ಅ)
ಅರಿಕೆ - ನಿವೇದನಮ್ (ನ)	ಅಲ್ಲೇ - ತತ್ತ್ವವ (ಅ)

ಅವಕಾಶ - ಅವಕಾಶಃ (ಪು)

ಅವತಾರ - ಅವತಾರಃ (ಪು)

ಅವತ್ತು - ತದ್ವಿನೇ (ನ)

(ಸಪ್ತಮೀ ಏಕವಚನ)

ಅವಧಿ - ಅವಧಿಃ (ಪು)

ಅವನತಿ - ಅವನತಿಃ (ಸ್ತ್ರೀ)

ಅವನು - ಸಃ (ಸ.ನಾ) (ಪು)

ಅವಮಾನ - ಅವಮಾನಃ (ಪು)

ಅವಲಕ್ಕಿ - ಪೃಥಕಃ (ಪು)

ಅವಲಂಬಿಸುವಿಕೆ -

ಅವಲಂಬನಮ್ (ನ)

ಅವರೆ - ನಿಷ್ಪಾವಃ (ಪು)

ಅವಶ್ಯ - ಅವಶ್ಯಮ್ (ಅ)

ಅವಸರ - ಶ್ವರಾ (ಸ್ತ್ರೀ)

ಅವಳಿ - { ಯಮಲಃ (ಪು)

{ ಯಮಲಾ (ಸ್ತ್ರೀ)

ಅವಳು - ಸಾ (ಸ.ನಾ) (ಸ್ತ್ರೀ)

ಅವಿಭಕ್ತ - ಅವಿಭಕ್ತಃ (ಏ)

ಅವಿವೇಕ - ಅವಿವೇಕಃ (ಪು)

ಅವಿವೇಕಿ - { ಅವಿವೇಕೀ (ಪು)

{ ಅವಿವೇಕಿನೀ (ಸ್ತ್ರೀ)

ಅಶುದ್ಧ - ಅಶುದ್ಧಃ (ಏ)

ಅಶ್ಲೀಲ - ಅಶ್ಲೀಲಃ (ಏ)

ಅಷ್ಟು - { ತಾವಾನ್ (ಪು)

{ ತಾವತೀ (ಸ್ತ್ರೀ)

{ ತಾವತ್ (ನ)

ಅಷ್ಟರಲ್ಲಿ - ತಾವತ್ (ಅ)

ಅಸಡ್ಡೆ - ಅಸಡ್ಧೇ (ಸ್ತ್ರೀ)

ಅಸಮರ್ಥ - ಅಸಮರ್ಥಃ (ಏ)

ಅಸಮಾಧಾನ - ಅಸಮಾಧಾನಮ್ (ನ)

ಅಸಲು - ಪೂಲಧನಮ್ (ನ)

ಅಸೂಯೆ - ಅಸೂಯಾ (ಸ್ತ್ರೀ)

ಅಸ್ತ - ಅಸ್ತಮ್ (ಅ)

ಅಸ್ತವ್ಯಸ್ತ - ಅಸ್ತವ್ಯಸ್ತಮ್ (ನ)

ಅಸ್ತಿತ್ವ - ಅಸ್ತಿತ್ವಮ್ (ಅ)

ಅಸ್ಥಿ ಪಂಜರ - ಅಸ್ಥಿ ಪಂಜರಃ (ಪು)

ಅಸ್ಪೃಶ್ಯತೆ - ಅಸ್ಪೃಶ್ಯತಾ (ಸ್ತ್ರೀ)

ಅಸ್ವಸ್ಥ - ಅಸ್ವಸ್ಥಃ (ಏ)

ಅಹಂಕಾರ - ಅಹಂಕಾರಃ (ಪು)

ಅಹಾ ! - ಅಹೋ ! (ಅ)

ಅಹಿಂಸೆ - ಅಹಿಂಸಾ (ಸ್ತ್ರೀ)

ಅಹುದು - ಅವಮ್ (ಅ)

ಅಹೋರಾತ್ರಿ - ಅಹೋರಾತ್ರಃ (ಪು)

ಅಳತೆ - ಮಾನನಮ್ (ನ)

ಅಳಿಯ - ಜಾಭೂತಾ (ಪು)

(ಋಕಾರಾಂತಃ)

ಅಳಿಲು - ಚಿಕ್ಕೋಡಃ (ಪು)

ಅಳಿವು - ನಾಶಃ (ಪು)

ಅಳಿಸುವಿಕೆ - ಮಾರ್ಜನಮ್ (ನ)

ಅಳುಕು - ಭಯಮ್ (ನ)

ಅಳುವಿಕೆ - ರೋದನಮ್ (ನ)

ಅಂಕ - ಅಂಕಃ (ಪು)

ಅಂಕುರ - ಅಂಕುನಃ (ಪು)	ಅಂತಹ - { ತಾದೃಶಃ (ವಿ)
ಅಂಕಿ - ಅಂಕಃ (ಪು)	{ ತಾದೃಶೀ (ಸ್ತ್ರೀ)
ಅಂಗ - ಅಂಗಮ್ (ನ)	ಅಂತು - ತಥಾ ಚ (ಅ)
ಅಂಗಡಿ - ಅಪಣಃ (ಪು)	ಅಂತೂ ಇಂತೂ -
ಅಂಗಳ - ಅಂಗಣಮ್ (ನ)	ಯಥಾಕಥಂಚಿತ್ (ಅ)
ಅಂಗಾತ - ಉತ್ಥಾನಮ್ (ಕ್ರಿ.ವಿ)	ಅಂತೆಯೇ - ತಥೈವ (ಅ)
ಅಂಗಾಲು - ಪಾದತಲಮ್ (ನ)	ಅಂದ - ಸೌಂದರ್ಯಮ್ (ನ)
ಅಂಗಿ - ಯುತಕಮ್ (ನ)	ಅಂದಾಜು - ೧. ಮಾಕಿಮ್ (ಅ)
ಅಂಗೀಕಾರ - ಅಂಗೀಕಾರಃ (ಪು)	೨. ಊಹಾ (ಅ)
ಅಂಗುಲ - ಅಂಗುಲಮ್ (ನ.ಪು)	ಅಂದಿನಿಂದ - ತದಾರಭ್ಯ (ಅ)
ಅಂಗೈ - ಕರತಲಮ್ (ನ)	ಅಂದು - ತದ್ಧಿನೇ (ನ)
ಅಂಜು - ಅಂಜಲಃ (ಪು)	(ಸಪ್ತಮೀ ಏಕವಚನ)
ಅಂಜಿ ಕಫೇರಿ - ಪತ್ರಾಲಯಃ (ಪು)	ಅಂಧಶ್ರದ್ಧೆ ಅಂಧಶ್ರದ್ಧಾ (ಸ್ತ್ರೀ)
ಅಂಜಿ ಚೀಟಿ - ನೂಲಾಲ್ಪಾಂಕಃ (ಪು)	ಅಂಬಲಿ - ಶ್ರಾಣಾ (ಸ್ತ್ರೀ)
ಅಂಜಿ ಪಟ್ಟಿಗೆ - ಪತ್ರಪೇಟಿಕಾ	ಅಂಬಾರಿ - ವರಂಡಕಃ (ಪು)
(ಸ್ತ್ರೀ)	ಅಂಬಿಗ - ನಾವಿಕಃ (ಪು)
ಅಂಜಕಿ - ಭೀತಿಃ (ಸ್ತ್ರೀ)	ಅಂಬೆಗಾಲಿಕ್ಕುವಿಕೆ -
ಅಂಜುಬುರುಕ - ಭೀರಾಃ (ಪು)	ಚಂಕ್ರಮಣಮ್ (ನ)
ಅಂಜುಬುರುಕಿ - ಭೀರಾಃ (ಸ್ತ್ರೀ)	ಅಂಶ - ಅಂಶಃ (ಪು)
ಅಂಟು - ನಿಯಾಸಃ (ಪು)	ಆ
ಅಂಡರ್ ವೇರ್ - ಅಂತರ್ವಸ್ತ್ರಮ್	
(ನ)	
ಅಂತರ - ಅಂತರಮ್ (ನ)	ಆಕರ್ಷಣೆ - ಆಕರ್ಷಣಮ್ (ನ)
ಅಂತರಿಕ್ಷ - ಅಂತರಿಕ್ಷಮ್ (ನ)	ಆಕಸ್ಮಿಕ - { ಆಕಸ್ಮಿಕಃ (ವಿ)
ಅಂತರ್ಗತ -	{ ಆಕಸ್ಮಿಕೀ (ಸ್ತ್ರೀ)
ಅಂತರ್ಗತೀಶಿಯಮ್ (ನ)	ಆಕಳಿಕೆ - ಜ್ಯಂಭಣಮ್ (ನ)
ಅಂತಸ್ತು - ೧. ಸ್ಮರಃ (ಪು)	ಆಕಳು - { ಧೇನುಃ (ಸ್ತ್ರೀ)
೨. ಅಟ್ಟಃ (ಪು)	{ ಗೌಃ (ಸ್ತ್ರೀ.ಪು)

ಆಕಾರ - ಆಕಾರಃ (ಪು)	ಆಣೆ - ೧. ಶಪಥಃ (ಪು)
ಆಕಾಶ - ಆಕಾಶಃ (ಪು)	೨. ಅಣಕಃ (ಪು.ನ)
ಆಕಾಶವಾಣೀ - ಆಕಾಶವಾಣೀ (ಸ್ತ್ರೀ)	ಆಣೆಕಲ್ಲು - ವರ್ಷೋಪಲಃ (ಪು)
ಆಕೆ - ಸಾ (ಸ್ತ್ರೀ) (ಸ.ನಾ)	ಆತ - ಸಃ (ಪು) (ಸ.ನಾ)
ಆಕ್ರಮಿಸುವಿಕೆ - ಆಕ್ರಮಣಮ್ (ನ)	ಆತಂಕ - ಆತಂಕಃ (ಪು)
ಆಕ್ಷೇಪ - ಆಕ್ಷೇಪಃ (ಪು)	ಆತಿಥ್ಯ - ಆತಿಥ್ಯಮ್ (ನ)
ಆಗ - ತದಾ (ಅ)	ಆತುರ - ತ್ವರಾ (ಸ್ತ್ರೀ)
ಆಗದು - ನ ಶಕ್ಯತೇ	ಆತ್ಮ - ಆತ್ಮಾ (ಪು) (ನಕಾರಾಂತಃ)
ಆಗರ - ಆಕರಃ (ಪು)	ಆತ್ಮೀಯ - ಆತ್ಮೀಯಃ (ವಿ)
ಆಗಲಿ - ಅಸ್ತು (ಕ್ರಿ.ಪ)	ಆದರ - ಆದರಃ (ಪು)
ಆಗಲೇ - ತದಾ ಏವ (ಅ)	ಆದರೂ - ತಥಾಪಿ (ಅ)
ಆಗಾಗ - ತದಾ ತದಾ (ಅ)	ಆದರೆ - ಕಿಂತು (ಅ)
ಆಚರಣೆ - ಆಚರಣಮ್ (ನ)	ಆದರ್ಶ - ಆದರ್ಶಃ (ಪು)
ಆಚಾರ - ಆಚಾರಃ (ಪು)	ಆದಷ್ಟು - ಯಾವತ್ ಶಕ್ಯಮ್ (ಕ್ರಿ.ವಿ)
ಆಚೆಗೆ - ಬಹಿಃ (ಅ)	ಆದಾಗ್ಯೂ - ತಥಾಪಿ (ಅ)
ಆಜ್ಞಾಪಿಸುವಿಕೆ - ಆಜ್ಞಾಪನಮ್ (ನ)	ಆದಾಯ - ಆಯಃ (ಪು)
ಆಜ್ಞೆ - ಆಜ್ಞಾ (ಸ್ತ್ರೀ)	ಆದೀತು - ಸ್ಯಾತ್ (ಕ್ರಿ.ಪ)
ಆಟ - ಕ್ರೀಡಾ (ಸ್ತ್ರೀ)	ಆದ್ದರಿಂದ - ಅತಃ (ಅ)
ಆಟಗಾರ - ಕ್ರೀಡಾಲುಃ (ಪು)	ಆದೇಶ - ಆದೇಶಃ (ಪು)
ಆಟಗೆ - ಕ್ರೀಡನಕಮ್ (ನ)	ಆಧಾರ - ಆಧಾರಃ (ಪು)
ಆಟೋರಿಕ್ಷಾ - ತ್ರಿಚಕ್ರಿಕಾ (ಸ್ತ್ರೀ)	ಆನಂದ - ಆನಂದಃ (ಪು)
ಆಡಳಿತ - ಶಾಸನಮ್ (ನ)	ಆನೆ - ಗಜಃ (ಪು)
ಆಡಂಬರ - ಆಡಂಬರಃ (ಪು)	ಆಪತ್ತು - ಆಪತ್ತಿಃ (ಸ್ತ್ರೀ)
ಆಡು - { ಅಜಃ (ಪು) { ಅಜಾ (ಸ್ತ್ರೀ)	ಆಪ್ತ - ಆಪ್ತಃ (ವಿ)
ಆಣತಿ - ಆಜ್ಞಾ (ಸ್ತ್ರೀ)	ಆಫೀಸರ್ - { ಅಧಿಕಾರೀ (ಪು) { ಅಧಿಕಾರಿಣೀ (ಸ್ತ್ರೀ)
	ಆಫೀಸು - ಕಾರ್ಯಾಲಯಃ (ಪು)

ಅಭರಣ - ಅಭರಣಮ್ (ನ)
 ಅಭಾರಿ - ಕೃತಜ್ಞಃ (ವಿ)
 ಅಮದು - ಆಯಾತಃ (ವಿ)
 ಅಮಶಂಕೆ - ಅಮರಕ್ತಮ್ (ನ)
 ಅಮಂತ್ರಣ - ಅಮಂತ್ರಣಮ್ (ನ)
 ಅಮಿಷ - ಅಮಿಷಃ (ಪು.ನ)
 ಅಮೆ - ಕೂರ್ಮಃ (ಪು)
 ಅಮೇಲೆ - ಅನಂತರಮ್ (ಕ್ರಿ.ವಿ)
 ಆಯಾ - ೧. ತತ್ತತ್ (ಅ)
 ೨. ಸೇವಿಕಾ (ಸ್ತ್ರೀ)
 ಆಯಾಸ - ಆಯಾಸಃ (ಪು)
 ಆಯಾಸವಿಲ್ಲದೇ - ಅನಾಯಾಸಮ್
 (ಕ್ರಿ.ವಿ)
 ಆಯಿತು - ೧. ಅಭವತ್ (ಕ್ರಿ.ಪು)
 ೨. ಅಸ್ತು (ಕ್ರಿ.ಪು)
 ಆಯುಧ - ಆಯುಧಮ್ (ನ)
 ಆಯುಷ್ಯ - ಆಯುಷ್ಯಮ್ (ನ)
 ಆಯೋಗ - ಆಯೋಗಃ (ಪು)
 ಆಯ್ಕೆ - ಚಯನಮ್ (ನ)
 ಆಯ್ದು - ವಿಚಿತಃ (ವಿ)
 ಆರತಿ - ನೀರಾಜನಮ್ (ನ)
 ಆರಂಭ - ಆರಂಭಃ (ಪು)
 ಆರಾಧನೆ - ಆರಾಧನಮ್ (ನ)
 ಆರಾಮ - ನಿಶ್ಚಿಂತಮ್ (ಕ್ರಿ.ವಿ)
 ಆರಿಸುವಿಕೆ - ಚಯನಮ್ (ನ)
 ಆರು - ಷಟ್ (ತ್ರಿ.ಲಿ) (ನಿ.ಬ.)
 ಆರುನೂರು - ಷಟ್ಶತಮ್ (ನ)

ಆರೈಕೆ - ಶುಶ್ರೂಷಾ (ಸ್ತ್ರೀ)
 ಆರೋಗ್ಯ - ಆರೋಗ್ಯಮ್ (ನ)
 ಆರೋಪ - ಆರೋಪಃ (ಪು)
 ಆರ್ಥಿಕ - { ಆರ್ಥಿಕಃ (ವಿ)
 { ಆರ್ಥಿಕೀ (ಸ್ತ್ರೀ)
 ಆರ್ಭಟಿಸುವಿಕೆ - ಗರ್ಜನಮ್ (ನ)
 ಆಲಸೀ - ಅಲಸಃ (ಪು)
 ಆಲಸ್ಯ - ಆಲಸ್ಯಮ್ (ನ)
 ಆಲಿಕಲ್ಲು - ವರ್ಷೋಪಲಃ (ಪು)
 ಆಲಿಂಗನೆ - ಆಲಿಂಗನಮ್ (ನ)
 ಆಲೋಚನೆ - ಆಲೋಚನಂ(ನ.ಸ್ತ್ರೀ)
 ಆವರಣ - ಆವರಣಮ್ (ನ)
 ಆವರಿಸಿದ - ಅವೃತಃ (ವಿ)
 ಆವಾಗೆ - ತದಾ (ಅ)
 ಆವಾಹನೆ - ಆವಾಹನಮ್ (ನ)
 ಆವಿ - ಬಾಷ್ಟಮ್ (ನ)
 ಆವೇಶ - ಆವೇಶಃ (ಪು)
 ಆಶಯ - ಆಶಯಃ (ಪು)
 ಆಶೀರ್ವಾದ - ಆಶೀರ್ವಾದಃ (ಪು)
 ಆಶೆ - ಆಶಾ (ಸ್ತ್ರೀ)
 ಆಶ್ಚರ್ಯ - ಆಶ್ಚರ್ಯಮ್ (ನ)
 ಆಶ್ರಮ - ಆಶ್ರಮಃ (ಪು. ನ)
 ಆಶ್ರಯ - ಆಶ್ರಯಃ (ಪು)
 ಆಶ್ವಾಸನೆ - ಆಶ್ವಾಸನಮ್ (ನ)
 ಆಸಕ್ತಿ - ಆಸಕ್ತಿಃ (ಸ್ತ್ರೀ)
 ಆಸನೆ - ಆಸನಮ್ (ನ)
 ಆಸರೆ - ಆಶ್ರಯಃ (ಪು)

ಅನಾಮಿ - ೧. ವ್ಯಕ್ತಿಃ (ಸ್ತ್ರೀ)	ಇಡಿಯಾಗಿ - ಸಮಗ್ರಮ್ (ಕ್ರಿ.ವಿ)
೨. { ಗ್ರಾಹಕಃ (ಪು)	ಇಡು - ಸ್ಥಾಪಯಿತು (ಕ್ರಿ.ಪ)
{ ನ್ಯಾಯಿಕಾ(ಸ್ತ್ರೀ)	ಇಡ್ಲಿ - ಇಡ್ಲಿ (ಅ)
ಅನಿ - ಅಶಾ (ಸ್ತ್ರೀ)	ಇಣಬೆ - ಬೆಕ್ಕೋಡಃ (ಪು)
ಅಸ್ತಿ - ಸಂಪತ್ತಿಃ (ಸ್ತ್ರೀ)	ಇತರ - ಇತರಃ (ವಿ) (ಸ. ನಾ.)
ಅಸ್ಥಿ - ಒಸ್ಥಾ (ಸ್ತ್ರೀ)	ಇತಿಹಾಸ - ಇತಿಹಾಸಃ (ಪು)
ಅಸ್ವತ್ರೆ - ಚಿಕಿತ್ಸಾಲಯಃ (ಪು)	ಇತ್ತ - ಇತಃ (ಅ)
ಅಸ್ವಾದನ - ಅಸ್ವಾದನಮ್ (ನ)	ಇತ್ತೀಚೆಗೆ - ಏಷು ದಿನೇಷು (ನ)
ಅಹಾರ - ಅಹಾರಃ (ಪು)	(ಸಪ್ತಮೀ)
ಅಹುತಿ - ಅಹುತಿಃ (ಸ್ತ್ರೀ)	ಇತ್ಯರ್ಥ - ನಿರ್ಣಯಃ (ಪು)
ಅಹ್ವಾನ - ಅಹ್ವಾನಮ್ (ನ)	ಇತ್ಯಾದಿ - ಇತ್ಯಾದಿಃ (ನಿ)
ಅಹ್ವಾನಪತ್ರಿಕೆ - ಅಹ್ವಾನಪತ್ರಿಕಾ	ಇದು - ಇದಮ್ (ಏ) (ಸ.ನಾ)
(ಸ್ತ್ರೀ)	ಇದೆ - ಅಸ್ತಿ (ಕ್ರಿ.ಪ)
ಅಳ - ಗಭೀರತಾ (ಸ್ತ್ರೀ)	ಇದ್ದ ಹಾಗೇ -
ಅಳವಾದ - ಗಭೀರಃ (ಏ)	೧. ಯಥಾಪೂರ್ವಮ್ (ಕ್ರಿ.ವಿ)
ಅಳು - ಸೇವಕಃ (ಪು)	೨. ತದ್ವತ್ (ಅ)
ಅಳುವಿಕೆ - ಶಾಸನಮ್ (ನ)	ಇದ್ದಿಲು - ಅಂಗಾರಃ (ಪ್ರ.ನ)
ಅಕ್ಷಣ - ತತ್ಕ್ಷಣಮ್ (ಪು)	ಇನಾಮು - ಪುರಸ್ಕಾರಃ (ಪು)
(ದ್ವಿತೀಯಾ-ಏಕವಚನಮ್)	ಇನ್ನು ಮುಂದೆ - ಇತಃಪರಮ್ (ಅ)
	ಇನ್ನೂ - ಇತೋಽಪಿ (ಅ)
	ಇನ್ನೂರು - ದ್ವಿಶತಮ್ (ನ)
ಇ	ಇನ್ನೇನು ? - ಅನ್ಯತ್ ಕಿಮ್ ?
ಇಕ್ಕಟ್ಟು - ೧. ದ್ವೈಧಮ್ (ನ)	ಇನ್ನೊಂದು - ಅನ್ಯದೇಕಮ್ (ನ)
೨. ಸಮ್ಮರ್ಧಃ (ಪು)	ಇನ್ನೊಮ್ಮೆ - ಪುನರಪಿ (ಅ)
ಇಕ್ಕಳ - ಸಂದಂಶಃ (ಪು)	ಇನ್ನೊರನ್ನೊ ಏಜೆಂಟ್ -
ಇಕ್ಕುವಿಕೆ - ಸ್ಥಾಪನಮ್ (ನ)	ಯೋಗಕ್ಷೇಮಪ್ರತಿನಿಧಿಃ (ಪು)
ಇಚ್ಛೆ - ಇಚ್ಛಾ (ಸ್ತ್ರೀ)	ಇನ್‌ಸೆಕ್ಟರ್ - { ನಿರೀಕ್ಷಕಃ (ಪು)
ಇಟ್ಟಿಗೆ - ಇಷ್ಟಿಕಾ (ಸ್ತ್ರೀ)	{ ನಿರೀಕ್ಷಕಾ (ಸ್ತ್ರೀ)
ಇಟ್ಟು - ಸ್ಥಾಪಯಿತ್ವಾ (ಅ)	

ಇಪ್ಪತ್ತು - ಮಿಶ್ರತೀ (ಸ್ತ್ರೀ)
 ಇಬ್ಬನಿ - ತುದಾರಃ (ಪು)
 ಇಪ್ಪಾರತು - ಭವನಮ್ (ನ)
 ಇಮ್ಮಡಿ - ದ್ವಿಗುಣಿತಃ (ವಿ)
 ಇರಬೇಕು - ಿ. ಸ್ಯಾತ್ (ಕ್ರೀ ಪ)
 ೨. ಭವೇತ್ (ಕ್ರೀ.ಪ)
 ಇರುವಿಕೆ - ಸ್ಥಿತಿ (ಸ್ತ್ರೀ)
 ಇರುವೆ - { ಪಿಪೀಲಿಕಾ (ಸ್ತ್ರೀ)
 { ಪಿಪೀಲಿಕಃ (ಪು)
 ಇಲಾಯಿ - ವಿಭಾಗ (ಪು)
 ಇಲಿ - { ದುಃಖಕಃ (ಪು)
 { ಮುಃಖಿಕಾ (ಸ್ತ್ರೀ)
 ಇಲ್ಲ - ನಾಸ್ತಿ
 ಇಲ್ಲವಾದರೆ - ಸೋ ಚೇತ್ (ಅ)
 ಇಲ್ಲ - ಅತ್ರ (ಅ)
 ಇವನು - ಏಷಃ (ಪು) (ಸ.ನಾ)
 ಇವಳು - ಏಷಾ (ಸ್ತ್ರೀ) (ಸ.ನಾ)
 ಇಷ್ಟ - ಇಷ್ಟಮ್ (ನ)
 ಇಷ್ಟು - { ಏತಾವಾನ್ (ಪು)
 { ಏತಾವತೀ (ಸ್ತ್ರೀ)
 { ಏತಾವತ್ (ನ)
 ಇಸವಿ - ಕ್ರಿಸ್ತಾಬ್ಧಃ (ಪು)
 ಇಸ್ತ್ರೀಪೆಟ್ಟಿಗೆ - ಸಮೀಕರ (ಪು)
 ಇಸ್ತ್ರೀವರಾಡುವಿಕೆ - ಸಮೀಕರಣಂ (ನ)
 ಇಳಿದು - ಅವತೀರ್ಯ (ಅ)
 ಇಂಕ್ ಪೇಡ್ - ಮುಷೀಪ (ಪು)
 ಇಂಚು - ಅಂಗುಲಮ್ (ನ.ಪು)

ಇಂಜಪ್ಪಿ - ಉದ್ಯಮಃ (ಪು)
 ಇಂಗು - ಒಂಗು (ನ)
 ಇಂಗುತ್ತದೆ - ಶುಷ್ಕತಿ (ಕ್ರೀ.ಪ)
 ಇಂತಹ - { ಅದ್ಯಃ (ವಿ)
 { ಈದ್ಯಪೀ (ಸ್ತ್ರೀ)
 ಇಂತು - ಿ. ಇತಿ (ಅ)
 ೨. ಏವಮ್ (ಅ)
 ಇಂದಿನ - { ಅದ್ಯತನಃ (ವಿ)
 { ಅದ್ಯತನೀ (ಸ್ತ್ರೀ)
 ಇಂದಿನವರೆಗೆ - ಅದ್ಯಾವಧಿ (ಕ್ರೀ.ವಿ)
 ಇಂದು - ಅದ್ಯ (ಅ)
 ಇಂದ್ರಜಾಲ - ಇಂದ್ರಜಾಲಮ್ (ನ)
 ಇಂದ್ರಿಯ - ಇಂದ್ರಿಯಮ್ (ನ)
 ಇಂಥನ - ಇಂಥನಮ್ (ನ)
 ಇಂಪಾಗಿ - ಮಧುರಮ್ (ಕ್ರೀ.ವಿ)

ಈ

ಈ - ಏತತ್ (ವಿ) (ಸ.ನಾ)
 ಈಕೆ - ಏಷಾ (ಸ್ತ್ರೀ) (ಸ.ನಾ)
 ಈಗ - ಇದಾನೀಮ್ (ಅ)
 ಈಗ ತಾನೇ - ಇದಾನೀಮೇವ (ಅ)
 ಈಗಾಗಲೇ - ಇತಃ ಪೂರ್ವಮ್ (ಅ)
 ಈಚೆಲು - ಕದಂಬ (ಪು)
 ಈಚೆಗೆ - ಿ. ಅತ್ರ (ಅ)
 ೨. ಏಷು ದಿನೇಷು (ನ)
 (ಸಪ್ತಮೀ ಬದುವಚನ)
 ಈಜು - ತರಣಮ್ (ನ)

ಈತ - ಏಷಃ (ಪು) (ಸ.ನಾ)

ಈ ದಿನ - ಅದ್ಯ (ಅ)

ಈರುಳ್ಳಿ - ಪಲಾಂಡುಃ (ಪು)

ಈ ಸಾರಿ - ಅಸ್ಮಿನ್ ಅವಸರೇ (ಪು)

(ಸಪ್ತಮೀ ಏಕವಚನ)

ಈಕೆಗೆ ಮಣೆ - ಈಲೀ (ಸ್ತ್ರೀ)

ಉ

ಉಕ್ಕು - ಅಯಃ (ನ) (ಸಕಾರಾಂತಃ)

ಉಕ್ಕುತ್ತದೆ - ಉದ್ಗಚ್ಛತಿ (ಕ್ರ.ಪ)

ಉಗಮ - ಉದ್ಗಮಃ (ಪು)

ಉಗಿ - ಬಾಷ್ಟಮ್ (ನ)

ಉಗಿಬಂಡಿ - ಧೂಮಶಕಟಂ (ನ.ಪು)

ಉಗಿಯುವಿಗೆ - ನಿಷ್ಕ್ರೀವನಮ್ (ನ)

ಉಗುರು - ನಖಃ (ಪು.ನ)

ಉಗುರುಬೆಚ್ಚಿಗೆ - ಕವೋಷ್ಣಂ (ನ)

ಉಗುಳು - ಲಾಲಾ (ಸ್ತ್ರೀ)

ಉಗ್ರ - ಉಗ್ರಃ (ವಿ)

ಉಗ್ರಾಣ - ಭಾಂಡಾರಮ್ (ನ)

ಉಚಿತ - ಂ. ನಿಃಶುಲ್ಕಂ (ಕ್ರ.ವಿ)

೨. ಯೋಗ್ಯಃ (ವಿ)

ಉಚ್ಚ - ಉನ್ನತಃ (ವಿ)

ಉಚ್ಚೆ - ಮೂತ್ರಮ್ (ನ)

ಉಜ್ಜುವಿಕೆ - ಂ. ಮಾರ್ಜನಂ (ನ)

೨. ಉದ್ವರ್ತನಮ್ (ನ)

ಉಡ - ಗೋಧಾ (ಸ್ತ್ರೀ)

ಉಡಿಗೆತೊಡಿಗೆ - ವೇಷಭೂಷಂ (ನ)

ಉಡಿದಾರ - ಕಟಿಸೂತ್ರಮ್ (ನ)

ಉಡಿಸು - ಧಾರಯತು (ಕ್ರ.ಪ)

ಉಡುಗೊರೆ - ಉಪಾಯನಮ್ (ನ)

ಉಡುಪು - ವೇಷಃ (ಪು)

ಉಣೆಸು - ಭೋಜಯತು (ಕ್ರ.ಪ)

ಉಣ್ಣೆ - ಊರ್ಣಮ್ (ನ)

ಉತ್ಕೃಷ್ಟ - ಉತ್ಕೃಷ್ಟಃ (ವಿ)

ಉತ್ತಮ - ಉತ್ತಮಃ (ವಿ)

ಉತ್ತರ - ಂ. ಉತ್ತರಮ್ (ನ)

೨. ಉತ್ತರಾ (ಸ್ತ್ರೀ)

ಉತ್ತರಾಧಿಕಾರಿ -

{ ಉತ್ತರಾಧಿಕಾರೀ (ಪು)

{ ಉತ್ತರಾಧಿಕಾರಿಣೀ (ಸ್ತ್ರೀ)

ಉತ್ತುತ್ತೆ - ಪಿಂಡಖರ್ಜೂರಃ (ಪು)

ಉತ್ತೇಜನ - ಉತ್ತೇಜನಮ್ (ನ)

ಉತ್ಪತ್ತಿ - ಉತ್ಪತ್ತಿಃ (ಸ್ತ್ರೀ)

ಉತ್ಪನ್ನ - ಉತ್ಪನ್ನ. (ವಿ)

ಉತ್ಪಾದಕ - { ಉತ್ಪಾದಕಃ (ವಿ)

{ ಉತ್ಪಾದಿಕಾ (ಸ್ತ್ರೀ)

ಉತ್ಪಾದನೆ - ಉತ್ಪಾದನಮ್ (ನ)

ಉತ್ತೇಕ್ಷೆ - ಉತ್ತೇಕ್ಷಾ (ಸ್ತ್ರೀ)

ಉತ್ಸವ - ಉತ್ಸವಃ (ಪು)

ಉತ್ಸಾಹ - ಉತ್ಸಾಹಃ (ಪು)

ಉದಯ - ಉದಯಃ (ಪು)

ಉದರ - ಉದರಮ್ (ನ)

ಉದಾತ್ತ - ಂ. ಉದಾತ್ತಃ (ವಿ)

೨. ಉದಾತ್ತಃ (ಪು)

ಉದಾರ - ಉದಾರಃ (ಏ)	ಉಪಕರಣ - ಉಪಕರಣಮ್ (ನ)
ಉದಾಸೀನ - ಧಿ. ಉದಾಸೀನ್ಯಂ (ನ)	ಉಪಕಾರ - ಉಪಕಾರಃ (ಪು)
ಉದಾಹರಣೆ - ಉದಾಹರಣಂ (ನ)	ಉಪಗ್ರಹ - ಉಪಗ್ರಹಃ (ಪು)
ಉದಾರವಿಕೆ - ಪತನಮ್ (ನ)	ಉಪದೇಶ - ಉಪದೇಶಃ (ಪು)
ಉದ್ಗಾರ - ಉದ್ಗಾರಃ (ಪು)	ಉಪದ್ರವ - ಉಪದ್ರವಃ (ಪು)
ಉದ್ಘಾಟನೆ - ಉದ್ಘಾಟನಮ್ (ನ)	ಉಪನಯನ - ಉಪನಯನಮ್ (ನ)
ಉದ್ಧ - ಧಿ. ದೈರ್ಘ್ಯಮ್ (ನ)	ಉಪನಿಷತ್ತು - ಉಪನಿಷತ್ (ಸ್ತ್ರೀ)
ಉದ್ಧಿಮೆ - ಉದ್ಧಿಮಃ (ಪು)	ಉಪನ್ಯಾಸ - ಉಪನ್ಯಾಸಃ (ಪು)
ಉದ್ಧು - ಮಾಷಃ (ಪು)	ಉಪಮೆ - ಉಪಮಾ (ಸ್ತ್ರೀ)
ಉದ್ಧುವಿಕೆ - ಮಾರ್ಜನಮ್ (ನ)	ಉಪಯುಕ್ತ - ಉಪಯುಕ್ತ (ಏ)
ಉದ್ಧೇಶ - ಉದ್ಧೇಶಃ (ಽ)	ಉಪಯೋಗ - ಉಪಯೋಗ (ಽ)
ಉದ್ಧಟ - ಉದ್ಧಟಃ (ಏ)	ಉಪವಾಸ - ಉಪವಾಸಃ (ಽ)
ಉದ್ಧಾರ - ಉದ್ಧಾರ (ಽ)	ಉಪಸಂಹಾರ - ಉಪಸಂಹಾರ (ಽ)
ಉದ್ಧವ - ಉದ್ಧವಃ (ಽ)	ಉಪಾಧಿ - ಉಪಾಧಿಃ (ಪು)
ಉದ್ಧಾನ - ಉದ್ಧಾನಮ್ (ಽ)	ಉಪಾಧ್ಯಾಯ -
ಉದ್ಧಮ - ಉದ್ಧಮಃ (ನ)	{ ಉಪಾಧ್ಯಾಯಃ (ಪು)
ಉದ್ಧೋಗ - ಉದ್ಧೋಗಃ (ಪು)	{ ಉಪಾಧ್ಯಾಯಾ (ಸ್ತ್ರೀ)
ಉದ್ಧೋಗಿ - { ಉದ್ಧೋಗೀ (ಪು)	ಉಪಾಯ - ಉಪಾಯ (ಪು)
{ ಉದ್ಧೋಗಿನೀ	ಉಪಾಸನೆ - ಉಪಾಸನಾ (ಸ್ತ್ರೀ.ನ)
(ಸ್ತ್ರೀ)	ಉಪಾಹಾರ - ಉಪಾಹಾರಃ (ಪು)
ಉದ್ಧೇಕ - ಉದ್ಧೇಕಃ (ಪು)	ಉಪೇಕ್ಷೆ - ಉಪೇಕ್ಷಾ (ಸ್ತ್ರೀ)
ಉದ್ಧಿಗ್ನ - ಉದ್ಧಿಗ್ನಃ (ಏ)	ಉಪ್ಪರಿಗೆ - ಅಟ್ಟಿ (ಪು)
ಉನ್ಮತ - ಉನ್ಮತಃ (ಏ)	ಉಪ್ಪಿನಕಾಯಿ - ಉಪದಂಶಃ (ಪು)
ಉನ್ಮತಿ - ಉನ್ಮತಿಃ (ಸ್ತ್ರೀ)	ಉಪ್ಪು - ಧಿ. ಲವಣಮ್ (ನ)
ಉನ್ಮತ್ತು - ಉನ್ಮತ್ತುಃ (ಏ)	ಉಮೇದುವಾರ - ಸ್ವರ್ಧಾಲುಃ (ಪು)
	ಉಮೇದುವಾರ - ಸ್ವರ್ಧಾಲುಃ (ಪು)

ಉಯಿಲು - ಮಂಗಳಶಾಸನಂ (ನ)

ಉಟದ ಮೇಜು -

ಉಯ್ಯಾಲೆ - ಅಂದೋಲಿಕಾ (ಸ್ತ್ರೀ)

ಭೋಜನಪೀಠಮ್ (ನ)

ಉರಿ - ೧. ಜ್ವಾಲಾ (ಸ್ತ್ರೀ)

ಉತ - ಶೋಧಾಃ (ಪು)

೨. ತಾಪ (ಪು)

ಉದುಗೊಳವೆ - ಧಮನೀ (ಸ್ತ್ರೀ)

ಉರುಲು - ಉದ್ಧಂಧನಮ್ (ನ)

ಉದುಬತ್ತಿ - ಗಂಧವರ್ಷಿಕಾ (ಸ್ತ್ರೀ)

ಉರುವಲು - ಕಾಷ್ಠಮ್ (ನ)

ಉರು - ಗ್ರಾಮಾಃ (ಪು)

ಉಲ್ಲೆ - ಉಲ್ಕಾ (ಸ್ತ್ರೀ)

ಉನೆ - ಉನಾ (ಸ್ತ್ರೀ)

ಉಲ್ಲಂಧನೆ - ಉಲ್ಲಂಧನಮ್ (ನ)

ಯ

ಉಲ್ಲಾಸ - ಉಲ್ಲಾಸಃ (ಪು)

ಯತು - ಯತುಃ (ಸ್ತ್ರೀ)

ಉಲ್ಲೇಖಿ - ಉಲ್ಲೇಖಿಃ (ಪು)

ಯಣ - ಯಣಮ್ (ನ)

ಉಷ್ಣ - ೧. ಉಷ್ಣಮ್ (ನ)

ಯುಪಿ - ಯುಪಿಃ (ಪು)

೨. ಉಷ್ಣಃ (ಪು)

ಎ

ಉಸಳಿ - ಪೌಲಿಃ (ಸ್ತ್ರೀ)

ಉಸಿರು - ಶ್ವಾಸಃ (ಪು)

ಉಸುಕು - ಸಿಕತಾಃ (ಸ್ತ್ರೀ) (ನಿ.ಬಿ)

ಎಕ್ಕ - ಅರ್ಕಃ (ಪು)

ಉಸ್ತವಾರಿ - ವ್ಯವಸ್ಥಾ (ಸ್ತ್ರೀ)

ಎಕ್ಸ್‌ಚೇಂಜ್ - ವಿನಿಮಯಃ (ಪು)

ಉಳಿ - ೧. ವೃಕ್ಷಭೇದೀ (ಪು)

ಎಚ್ಚರ - ೧. ಜಾಗರಣಮ್ (ನ)

೨. ನಿವಸತು (ಕ್ರಿ.ಪ)

೨. ಅವಧಾನಮ್ (ನ)

ಉಳಿತಾಯ - ಸಂಚಯಃ (ಪು)

ಎಡ - ವಾಮಃ (ವಿ)

ಉಂಗುರ - ಅಂಗುಲೀಯಕಂ (ನ)

ಎಡಕ್ಕೆ - ಪಾಮತಃ (ಅ)

ಉಂಟಾದ - ಸಂಜಾತಃ (ವಿ)

ಎಡವುಪಿಕ್ಕಿ - ಸ್ಪಲನಮ್ (ನ)

ಉಂಟು - ಅಸ್ತಿ (ಕ್ರಿ.ಪ)

ಎಡೆ - ಅವಕಾಶಃ (ಪು)

ಉಂಡೆ - ಲದ್ಭುಕಃ (ಪು)

ಎಡೆಬಿಡದೆ - ನಿರಂತರಮ್ (ಕ್ರಿ.ವಿ)

ಊ

ಊಟ - ಭೋಜನಮ್ (ನ)

ಎಡೋಪ್ಪರ್ - ಯೋಜಿಕಾ (ಸ್ತ್ರೀ)

ಊಟದತಟ್ಟೆ - ಸ್ಥಾಲಿಕಾ (ಸ್ತ್ರೀ)

ಎಡ್ಡಿಸ್ವೇಟರ್ - (ಪುಶಾಸಕಃ (ಪು)

ಪುಶಾಸಿಕಾ (ಸ್ತ್ರೀ)

ಎಣಕೆ - ಗಣನಮ್ (ನ)

ಎಣ್ಣೆ - ತೈಲಮ್ (ನ)	ಎಲೋವೆನ್ಸಾ - ಪೃತಿ: (ಪ್ರೀ)
ಎತ್ತ - ಕುತ್ತ (ಅ)	ಎಲ್ಲಕಣೆ - ಸರ್ವತ್ರ (ಅ)
ಎತ್ತರ - ೧. ಔನ್ನತ್ಯಮ್ (ನ)	ಎಲ್ಲಾ - ಸರ್ವಮ್. (ಅ) (ಸ.ಸಾ)
೨. ಉನ್ನತ: (ವಿ)	ಎಲ್ಲಿ - ಕುತ್ತ (ಅ)
ಎತ್ತು - ೧. ವ್ಯಪಭ: (ಪು)	ಎಲ್ಲಿಂದ - ಕುತ: (ಅ)
೨. ಉನ್ಯಯತು (ಕ್ರಿ.ಪ)	ಎಲ್ಲಿ - ಸೀಮಾ (ಪ್ರೀ)
ಎದುರಾಳಿ - (ಪ್ರತಿಸ್ಪರ್ಧೀ (ಪು)	ಎಲ್ಲೆಲ್ಲೋ - ಯತ್ರಕುತ್ಯಾಪಿ (ಅ)
(ಪ್ರತಿಸ್ಪರ್ಧಿನೀ (ಪ್ರೀ)	ಎವೆಯಿಕ್ಕದೇ - ನಿರ್ನಿಪಮಾಂ (ಕ್ರಿ.ವಿ)
ಎದುರು - ಪುರತ: (ಅ)	ಎಸಳು - ದಲಮ್ (ನ)
ಎದುರುಗೊಳ್ಳುವಿಕೆ -	ಎಷ್ಟು - ೧. ಕತಿ (ವಿ) (ನಿ.ಬ)
ಅಭ್ಯುತ್ಥಾನಮ್ (ನ)	೨. { ಕಿಯಾನ್ (ಪು)
ಎದುರುತ್ತರ - ಪ್ರತ್ಯುತ್ತರಮ್ (ನ)	{ ಕಿಯತೀ (ಪ್ರೀ)
ಎದೆ - ವಕ್ಷ:ಸ್ಥಲಮ್ (ನ)	{ ಕಿಯತ್ (ನ)
ಎದೆಗಾರಿಕೆ - ಧೈರ್ಯಮ್ (ನ)	ಎಷ್ಟೋ - ಬಹು (ಅ)
ಎದ್ದು - ಉತ್ಥಾಯ (ಅ)	ಎಳನೀರು - ನಾರಿಕೇಲಜಲಮ್ (ನ)
ಎಷ್ಟತ್ತು - ಸಪ್ತತಿ: (ಪ್ರೀ)	ಎಳೆ - ತುತು: (ಪು)
ಎಬ್ಬಿಸು - ಉತ್ಥಾಪಯತು (ಕ್ರಿ.ಪ)	ಎಳ್ಳಪ್ಪೂ - ತಿಲಮಾತ್ರಮ್ (ನ)
ಎಮ್ಮೆ - ಮಹಿಷೀ (ಪ್ರೀ)	ಎಳ್ಳು - ತಿಲ: (ಪು)
ಎರಡನೆಯ - ದ್ವಿತೀಯ: (ವಿ)	ಎಂಜಲು - ಉಚ್ಚಿಷ್ಟಮ್ (ವಿ)
ಎರಡು - { ದ್ವಿ (ಪು)	ಎಂಜಿನಿಯರ್ - ತಂತ್ರಜ್ಞ: (ಪು)
{ ದ್ವೇ (ಪ್ರೀ) (ನ)	ಎಂಟು - ಅಷ್ಟ (ಪ್ರೀ.ಲಿ) (ನಿ.ಬ)
ಎರೆಹುಳ - ಕಿಂಚುಲಕ: (ಪು)	ಎಂತಹ - { ಕೇದೃಶ: (ವಿ)
ಎಲಾ - ರೇ (ಅ)	{ ಕೇದೃಶೀ (ಪ್ರೀ)
ಎಲುವು - ಅಸ್ಥಿ (ನ)	ಎಂದು - ೧. ಇತಿ (ಅ)
ಎಲೆ - ಪರ್ಣಮ್ (ನ)	೨. ಕದಾ (ಅ)
ಎಲೆಕ್ಟ್ರೀಷಿಯನ್ - ವಿದ್ಯುತ್ಕಾರ: (ಪು)	ಎಂಬ - ಇತಿ (ಅ)
ಎಲೇ - ಹೇ/ರೇ/ಭೋ: (ಅ)	ಎಂಭತ್ತು - ಅಶೀತಿ: (ಪ್ರೀ)

ಏ

ಏಕಕಾಲ - ಯುಗಪತ್ (ಅ)

ಏಕಾಕಿ - { ಏಕಾಕೀ (ಏ)
ಏಕಾಕನೀ (ಸ್ತ್ರೀ)

ಏಕಾಗ್ರ - ಏಕಾಗ್ರಃ (ಏ)

ಏಕಾಂಕ - ಏಕಾಂಕಃ (ಏ)

ಏಕಾಂತ - ಏಕಾಂತಃ (ಏ)

ಏಕೆ? - ಕಿಮರ್ಥಮ್? (ಅ)

ಏಜಿಂಟ್ - ಪ್ರತಿನಿಧಿಃ (ಪು)

ಏಟು - ತಾಡನಮ್ (ನ)

ಏಡಿ - ಕರ್ಕಟಕಃ (ಪು)

ಏಣಿ - ಸ್ರೇಣಿಃ (ಸ್ತ್ರೀ)

ಏತಕ್ಕೆ - ಕಿಮರ್ಥಮ್ (ಅ)

ಏನಾದರೂ - ಕಿಮಪಿ (ಅ)

ಏನು? - ಕಿಮ್? (ಅ) (ಸ.ನಾ)

ಏನೆಂದು - ಕಿಮಿತಿ (ಅ)

ಏಯ್ - ಹೇ (ಅ)

ಏರಿ - ೧. ಬಂಧಃ (ಪು)

೨. { ತಟಃ (ಪು)
ತಟೀ (ಸ್ತ್ರೀ)
ತಟಮ್ (ನ)

ಏರಿಕೆ - ವೃದ್ಧಿಃ (ಸ್ತ್ರೀ)

ಏರಿಕತ - ವೃದ್ಧಿಕ್ಷಯಮ್ (ನ)

ಏರ್ಪಾಡು - ವ್ಯವಸ್ಥಾ (ಸ್ತ್ರೀ)

ಏರ್‌ಬ್ಯಾಗ್ - ಯಾನಸೂತಃ (ಪು)

ಏಲಕ್ಕೆ - ಏಲಾ (ಸ್ತ್ರೀ)

ಏಳಿಗೆ - ಅಭಿವೃದ್ಧಿಃ (ಸ್ತ್ರೀ)

ಏಳು - ೧. ಸಪ್ತ (ತ್ರಿ.ಲಿ) (ನಿ.ಬ)

೨. ಉತ್ತಿಷ್ಠತು (ಕ್ರಿ.ಪ)

ಏಳುನೂರು - ಸಪ್ತಶತಮ್ (ನ)

ಐ

ಐಕ್ಯ - ಐಕ್ಯಮ್ (ನ)

ಐಚ್ಛಿಕ - ಐಚ್ಛಿಕಃ (ಏ)

ಐತಿಹಾಸಿಕ - { ಐತಿಹಾಸಿಕಃ (ಏ)

{ ಐತಿಹಾಸಿಕೀ (ಸ್ತ್ರೀ)

ಐತೆ - ಅಸ್ತಿ (ಕ್ರಿ ಪ)

ಐದನೆಯ - { ಪಂಚಮಃ (ಏ)

{ ಪಂಚಮೀ (ಸ್ತ್ರೀ)

ಐದು - ಪಂಚ (ತ್ರಿ.ಲಿ) (ನಿ.ಬ)

ಐದುನೂರು - ಪಂಚಶತಮ್ (ನ)

ಐರಾವತ - ಐರಾವತಃ (ಪು)

ಐವತ್ತು - ಪಂಚಾಶತ್ (ಸ್ತ್ರೀ)

ಐಶ್ವರ್ಯ - ಐಶ್ವರ್ಯಮ್ (ನ)

ಐಸ್‌ಕ್ರೀಮ್ - ಪಯೋಹಿಮಮ್ (ನ)

ಐಹಿಕ - ಐಹಿಕಃ (ಏ)

ಒ

ಒಕ್ಕಣಿಕೆ - ಲೇಖನಶೈಲೀ (ಸ್ತ್ರೀ)

ಒಕ್ಕಲಿಗ - { ಕೃಷಿಕಃ (ಪು)

{ ಕೃಷಿಕಾ (ಸ್ತ್ರೀ)

ಒಕ್ಕಲುತನ - ಕೃಷಿಃ (ಸ್ತ್ರೀ)

ಒಗಟು - ಪ್ರಹೇಲಿಕಾ (ಸ್ತ್ರೀ)

ಒಗರಾದ - ಕಷಾಯಃ (ಏ)

ಒಗರು - ಕಷಾಯಃ (ಪು.ನ)

ಒಗೆದ - ೧. ಕ್ಷಿಪ್ರಃ (ವಿ)	ಒತ್ತುವಿಕೆ - ನೋಡನಮ್ (ನ)
೨. ಪ್ರಕ್ಷಾಲಿತಃ (ವಿ)	ಒದೆ - ಪಾದಪ್ರಹಾರಃ (ನ)
ಒಗ್ಗಟ್ಟು - { ಸಂಹತಿಃ (ಸ್ತ್ರೀ)	ಒದ್ದೆ - ಆದ್ರ್ಮಮ್ (ವಿ)
{ ಸಂಘಟನಮ್ (ನ)	ಒನಕೆ - ಮುಸಲಃ (ಪು.ನ)
ಒಗ್ಗರಣೆ - ವ್ಯಾಘರಣಮ್ (ನ)	ಒಪ್ಪತ್ತು - ೧. ಅರ್ಧದಿನಮ್ (ನ)
ಒಗ್ಗುತ್ತದೆ - ರೋಚತೇ (ಕ್ರಿ.ಪ)	೨. ಉಪವಾಸಃ (ಪು)
ಒಟ್ಟು - ಆಹತ್ಯ (ಅ)	ಒಪ್ಪಂದ - ಸಂಧಿಃ (ಪು)
ಒಟ್ಟುಗೂಡಿಸು - ಏಕೀಕರೋತು	ಒಪ್ಪಿಗೆ - { ಸಮ್ಮತಿಃ (ಸ್ತ್ರೀ)
(ಕ್ರಿ.ಪ)	{ ಅನುಮತಿಃ (ಸ್ತ್ರೀ)
ಒಡಕು - ೧. ಭಗ್ನಃ (ವಿ)	ಒಬ್ಬ - ಏಕಃ (ಪು)
೨. ಭೇದಃ (ಪು)	ಒಬ್ಬಳು - ಏಕಾ (ಸ್ತ್ರೀ)
ಒಡತಿ - { ಯಜಮಾನೀ (ಸ್ತ್ರೀ)	ಒಬ್ಬಂಟಿಗ - { ಏಕಾಕೀ (ಪು)
{ ಸ್ವಾಮಿನೀ (ಸ್ತ್ರೀ)	{ ಏಕಾಕಿನೀ (ಸ್ತ್ರೀ)
ಒಡನಾಡಿ - ೧. { ಸಹಚರಃ (ಪು)	ಒಮ್ಮತ - ಏಕಮತ್ಯಮ್ (ನ)
{ ಸಹಚರೀ (ಸ್ತ್ರೀ)	ಒಮ್ಮಿಂದೊಮ್ಮೆ - ಅಕಸ್ಮಾತ್ (ಅ)
೨. ಮಿತ್ರಮ್ (ನ)	ಒಮ್ಮೆ - ಏಕದಾ (ಅ)
ಒಡನೆ - ಕ್ಷಿಪ್ರಮ್ (ನ)	ಒಮ್ಮೆಲೇ - ಯುಗಪತ್ (ಅ)
ಒಡಲು - ಉದರಮ್ (ನ)	ಒಮ್ಮೊಮ್ಮೆ - ಕದಾಚಿತ್ (ಅ)
ಒಡವೆ - ಆಭರಣಮ್ (ನ)	ಒರಟ - { ರೂಕ್ಷಃ (ವಿ)
ಒಡೆದು - ಭಿತ್ವಾ (ಅ)	{ ಕಠಿನಃ (ವಿ)
ಒಡೆತನ - ಅಧಿಕಾರಃ (ಪು)	ಒರಟು - { ರೂಕ್ಷತಾ (ಸ್ತ್ರೀ)
ಒಡೆಯ - { ಯಜಮಾನಃ (ಪು)	{ ಕಠಿನತಾ (ಸ್ತ್ರೀ)
{ ಪ್ರಭುಃ (ಪು)	ಒರಸುವಿಕೆ - ಮಾರ್ಜನಮ್ (ನ)
ಒಡ್ಡೋಲಗ - ರಾಜಸಭಾ (ಸ್ತ್ರೀ)	ಒರಳು - ಉಲೂಖಿಲಮ್ (ನ)
ಒಡ್ಡಾಣ - ವೇಖಿಲಾ (ಸ್ತ್ರೀ)	ಒರೆಗಲ್ಲು - ನಿಕಷಃ (ಪು)
ಒಣ - ಶುಷ್ಕಃ (ವಿ)	ಒಲವೆ - ೧. ಆಸಕ್ತಿಃ (ಸ್ತ್ರೀ)
ಒತ್ತಾಯ - ಅನುರೋಧಃ (ಪು)	೨. ಪ್ರೀತಿಃ (ಸ್ತ್ರೀ)

ಒಲೆ - ಚುಳ್ಳಿ: (ಸ್ತ್ರೀ)	ಓಡಾಟ - ಅಟನಮ್ (ನ)
ಒಸಡು - ದಂತವಾರಿ (ಸ್ತ್ರೀ)	ಓತಸ್ತ್ರೇತ - ಓತಸ್ತ್ರೇತಮ್ (ಅ)
ಒಳಗುಟ್ಟು - ರಹಸ್ಯಮ್ (ನ)	ಓತಿಕಾತ - ನರಟ: (ಪು)
ಒಳಗೆ - ಅಂತ: (ಅ)	ಓದು-ಬರೆಹ - ಪಠನಲೇಖನಂ (ನ)
ಒಳದಾರಿ - ಸಮೀಪವಾಗಣ: (ಪು)	ಒದುವಿಕೆ - ಅಧ್ಯಯನಮ್ (ನ)
ಒಳಲಂಗ - ಅಂತರ್ನಿರೋಲ: (ಪು)	ಓರಗಿತ್ತಿ - ಯಾತಾ (ಸ್ತ್ರೀ)
	(ಋಕಾರಾಂತ.)
ಒಳಿತು - ಋಧಮ್ (ನ)	ಓರಗೆಯವ - ಸಮವಯಸ್ಕ: (ಪು)
	(ಮಂಗಲಮ್ (ನ)
ಒಳ್ಳೆಯ - ಉತ್ತಮ: (ವಿ)	ಓರಗೆಯವಳು - ಸಮವಯಸ್ಕಾ
ಒಳ್ಳೆಯದು - ಸಮೀಚನಂ (ಕ್ರಿ.ವಿ)	(ಸ್ತ್ರೀ)
ಒಂಟಿ - { ಏಕಾಂಕ: (ಸ್ತ್ರೀ)	ಓರಣ - ವ್ಯವಸ್ಥಿತಮ್ (ಕ್ರಿ.ವಿ)
	{ ಏಕಾಂಕೀ: (ಸ್ತ್ರೀ)
ಒಂಟಿ - { ಉಷ್ಣ: (ಪು)	ಓರೆ - ವಕ್ರ: (ವಿ)
	{ ಉಷ್ಣೀ (ಸ್ತ್ರೀ)
ಒಂದು - ಏಕಮ್ (ವಿ)	ಓರೆಗಣ್ಣು - ವಕ್ರದೃಷ್ಟಿ (ಸ್ತ್ರೀ)
ಒಂದುಕಡೆ - ಏಕತ್ರ (ಅ)	ಓಲಗ - ೧. ಪಾದ್ಯಮ್ (ನ)
ಒಂದುವೇಳೆ - ಯದಿ (ಅ)	೨. ರಾಜಸಭಾ (ಸ್ತ್ರೀ)
ಒಂದೊಂದು - ಏಕೈಕಮ್ (ವಿ)	ಓಲೆ - ೧. ಪತ್ರಮ್ (ನ)
ಒಂಭತ್ತು - ನವ (ಕ್ರಿ.ಲಿ) (ನ.ಬ)	೨. ತಾಟಂಕ: (ಪು)
ಒಂಭೈನೂರು - ನವಶತಮ್ (ನ)	ಓಹೋ - ಅಹೋ (ಅ)

ಔ

ಓ	ಔಚಿತ್ಯ - ಔಚಿತ್ಯಮ್ (ನ)
ಓಕರಿಕೆ - ವಮನಶಂಕಾ (ಸ್ತ್ರೀ)	ಔಡಲ - ಏರಂಡ: (ಪು)
ಓಕುಳಿ - ಮಂಗಲಜಲಮ್ (ನ)	ಔತಣ - ಭೂರಿಭೋಜನಮ್ (ನ)
ಓನು - ಧಾಪನಮ್ (ನ)	ಔದಾರ್ಯ - ಔದಾರ್ಯಮ್ (ನ)
ಓನು - ಮತಮ್ (ನ)	ಔಪಚಾರಿಕ - ಔಪಚಾರಿಕ: (ವಿ)
	ಔಷಧಿ - ಔಷಧಮ್ (ನ)

ಕಣಜ - ಕುಸೂಲಃ (ಪು)
 ಕಣಿವೆ - ಖಾತಮ್ (ನ)
 ಕಣ್ಣಾರೆ - ಪ್ರತ್ಯಕ್ಷಮ್ (ಕ್ರಿ ವಿ)
 ಕಣ್ಣೆ - ದಾಮನೀ (ಸ್ತ್ರೀ)
 ಕಣ್ಣೇರು - ಅಶ್ರು (ನ)
 ಕಣ್ಣು - ನೇತ್ರಮ್ (ನ)
 ಕಣ್ಣಿಣಿ - { ಅಸೇಜನಕಃ (ಪು)
 { ಅಸೇಜನಿಕಾ (ಸ್ತ್ರೀ)
 ಕತೆಗಾರ - ಕಥಾಕಾರಃ (ಪು)
 ಕತ್ತರಿ - ಕರ್ತರೀ (ಸ್ತ್ರೀ)
 ಕತ್ತಲೆ - ಅಂಧಕಾರಃ (ಪು)
 ಕತ್ತಿ - ಲವಿತ್ರಮ್ (ನ)
 ಕತ್ತು - ಕಂಠಃ (ಪು)
 ಕತ್ತೆ - { ಗರ್ದಭಃ (ಪು)
 { ಗರ್ದಭೀ (ಸ್ತ್ರೀ)
 ಕಥೆ - ಕಥಾ (ಸ್ತ್ರೀ)
 ಕದ - ಕವಾಟಮ್ (ನ)
 ಕದಡುವಿಕೆ - ಆಲೋಡನಮ್ (ನ)
 ಕದನ - ಯುದ್ಧಮ್ (ನ)
 ಕದಿಯುವಿಕೆ - ಚಾರ್ಯಮ್ (ನ)
 ಕದಿರು - { ಕಣಿಶಮ್ (ನ)
 { ಸಸ್ಯಮಂಜರೀ (ಸ್ತ್ರೀ)
 ಕನಕ - { ಸುವರ್ಣಮ್ (ನ)
 { ಕವಕಮ್ (ನ)
 ಕನವರಿಸುವಿಕೆ - ಸ್ವಪ್ನಾಲಾಪಃ (ಪು)
 ಕನಸು - ಸ್ವಪ್ನಃ (ಪು)
 ಕನಿಕರ - ಕರುಣಾ (ಸ್ತ್ರೀ)
 ಕನಿಷ್ಠ - ಕನಿಷ್ಠಃ (ವಿ)

ಕನ್ನ - ರಂಧ್ರಮ್ (ನ)
 ಕನ್ನಡ - ಕನ್ನಡಭಾಷಾ (ಸ್ತ್ರೀ)
 ಕನ್ನಡಕ - ಉಪನೇತ್ರಮ್ (ನ)
 ಕನ್ನಡಿ - ದರ್ಪಣಃ (ಪು)
 ಕನ್ನೆ - ಕನ್ಯಾ (ಸ್ತ್ರೀ)
 ಕಪಟ - ಕಪಟಃ (ಪು ನ)
 ಕಪಟಿ - { ಕಪಟೀ (ಪು)
 { ಕಪಟಿನೀ (ಸ್ತ್ರೀ)
 ಕಪಾಟು - ಕಪಾಟಿಕಾ (ಸ್ತ್ರೀ)
 ಕಪಿ - ಕಪಿಃ (ಪು)
 ಕಪ್ಪೇಲ - ಕಪ್ಪೇಲಃ (ಪು)
 ಕಪ್ಪು - ೧. ಕೃಷ್ಣಃ (ಪು)
 ೨. ಕೃಷ್ಣಃ (ವಿ)
 ಕಪ್ಪೆ - { ಮಂಡೂಕಃ (ಪು)
 { ಮಂಡೂಕೀ (ಸ್ತ್ರೀ)
 ಕಪ್ಪುಚಿಪ್ಪು - ರುಕ್ಮಿ (ಸ್ತ್ರೀ)
 ಕಧ - ಕಥಃ (ಪು)
 ಕಬೂಲಿ - ಅಸುಮತಿಃ (ಸ್ತ್ರೀ)
 ಕಬ್ಬಿಣ - ಅಯಃ (ನ) (ಸಕಾರಾಂತ)
 ಕಬ್ಬಿಣದ ಕಿಟ್ಟ - ಅಯಸ್ಕಿಟ್ಟಮ್ (ನ)
 ಕಬ್ಬು - { ಇಕ್ಷುಃ (ಪು)
 { ಇಕ್ಷುದಂಡ (ಪು)
 ಕಮಲ - ಕಮಲಮ್ (ನ)
 ಕಮಂಡಲು - ಕಮಂಡಲುಃ (ಪು. ಸ್ತ್ರೀ)
 ಕಮ್ಮಾರ - ಲೋಹಕಾರಃ (ಪು)
 ಕಮ್ಮಿ - ನ್ಯೂನಮ್ (ವಿ)
 ಕರ - ೧. ಹಸ್ತಃ (ಪು)
 ೨. ಕರಃ (ಪು)

ಕರಗಸ - ಕ್ರಕಚಃ (ಪು.ನ)	ಕಲಶ - { ಕಲಶಃ (ಪು)	
ಕರಗಿಸುವಿಕೆ - ವಿಲಾಪನಮ್ (ನ)	{ ಕಲಶೀ (ಸ್ತ್ರೀ)	
ಕರಟ - ಕರಂಕಃ (ಪು)	ಕಲಸನ್ನ - ಚಿತ್ರಾನ್ನಮ್ (ನ)	
ಕರಡಿ - { ಭಲ್ಲೂಕಃ (ಪು)	ಕಲಸು - ಮಿಶ್ರೀಕರೋತು (ಕ್ರಿ ಪ)	
{ ಭಲ್ಲೂಕೀ (ಸ್ತ್ರೀ)	ಕಲಹ - ಕಲಹಃ (ಪು)	
ಕರಡಿಗಿ - ಕರಂಡಕಃ (ಪು)	ಕಲಾಕಾರ - ಕಲಾಕಾರಃ (ಪು)	
ಕರಡು - ಅಪರಿಷ್ಕೃತಮ್ (ವಿ)	ಕಲಾಯಿ - ಜತುಲೇಪಃ (ಪು)	
ಕರಾವಳಿ - ತೀರಪ್ರದೇಶಃ (ಪು)	ಕಲಿಯುವಿಕೆ - ಅಧ್ಯಯನಮ್ (ನ)	
ಕರಾಳ - ಕರಾಲಃ (ವಿ)	ಕಲೆ - ೧. ಕಲಾ (ಸ್ತ್ರೀ)	
ಕರಿ - ೧. ಕೃಷ್ಣಃ (ಪು)	೨. ಚಿಹ್ನಮ್ (ನ)	
೨. ಭರ್ಜಯತು (ಕ್ರಿ.ಪ)	ಕಲ್ಪನೆ - ಕಲ್ಪನಾ (ಸ್ತ್ರೀ.ನ)	
ಕರು - { ವತ್ಸಃ (ಪು)	ಕಲ್ಮಶ - ಕಲ್ಮಷಮ್ (ನ)	
{ ತರ್ಣಕಃ (ಪು)	ಕಲ್ಲಂಗಡಿ - ಕಲಿಂಗಮ್ (ನ)	
ಕರುಣೆ - ಕರುಣಾ (ಸ್ತ್ರೀ)	ಕಲ್ಲು - { ಶಿಲಾ (ಸ್ತ್ರೀ)	
ಕರುಳು - ಅಂತ್ರಮ್ (ನ)	{ ಪಾಷಾಣಃ (ಪು)	
ಕರೆ - { ಆಹ್ವಾನಮ್ (ನ)	ಕಲ್ಲುಸಕ್ಕರೆ - ಖಂಡಶರ್ಕರಾ (ಸ್ತ್ರೀ)	
{ ಆಮಂತ್ರಣಮ್ (ನ)	ಕವಚ - ಕವಚಃ (ಪು.ನ)	
ಕರ್ಕಶ - ಕರ್ಕಶಃ (ವಿ)	ಕವಡೆ - ವರಾಟಿಕಾ (ಸ್ತ್ರೀ)	
ಕರ್ತವ್ಯ - ಕರ್ತವ್ಯಮ್ (ನ)	ಕವನ - ಗೀತಮ್ (ನ)	
ಕರ್ತೃ - { ಕರ್ತಾ (ಪು)	ಕವರ್ - ಪಿಹಿತಪತ್ರಮ್ (ನ)	
	{ (ಋಕಾರಾಂತಃ)	ಕವಲು - ಶಾಖಾ (ಸ್ತ್ರೀ)
	{ ಕರ್ತ್ರೀ (ಸ್ತ್ರೀ)	ಕವಳ - ೧. ತಾಂಬೂಲಮ್ (ನ)
ಕರ್ಪೂರ - ಕರ್ಪೂರಃ (ಪು.ನ)	೨. ಕವಲಃ (ಪು)	
ಕರ್ಮ - ಕರ್ಮ (ನ)	ಕವಿ - ಕವಿಃ (ಪು)	
{ (ನಕಾರಾಂತಃ)	ಕವಿದ - ಅವೃತಃ (ವಿ)	
ಕಲಬೆರಿಕೆ - ದುರ್ಮಿಶ್ರಣಮ್ (ನ)	ಕವಿತೆ - ಕವಿತಾ (ಸ್ತ್ರೀ)	

ಕವಾಯ - ಕವಾಯಃ (ಪು)	ಕವಕಳು - ಕಕ್ಷಃ (ಪು)
ಕಷ್ಟ - ಕಷ್ಟಮ್ (ನ)	ಕಂಗಾಲು - ಸಂಭ್ರಾಂತಃ (ವಿ)
ಕಸ - ಅವಕರಃ (ಪು)	ಕಂಯು - ಕಾಂಸ್ಯಮ್ (ನ)
ಕಸಬರಿಗೆ - ಸಮಹಾರ್ಜನೀ	ಕಂಟಕ - ೧. ವಿಘ್ನಃ (ಪು)
(ಸ್ತ್ರೀ)	೨. ಕಂಟಕಃ (ಪು.ನ)
ಕಸದ ಬುಟ್ಟಿ - ಅವಕರಿಕಾ (ಸ್ತ್ರೀ)	ಕಂಟ್ರಾಕ್ಟರ್ - ಸಂದಿತ್ಕಾರಃ (ಪು)
ಕಸುಗಾಯಿ - ಶಲಾಟಃ (ಪು)	ಕಂರ - ಕಂರಃ (ಪು)
ಕನುಬು - ವೃತ್ತಿಃ (ಸ್ತ್ರೀ)	ಕಂದಾರ - ಕಂದಾರಃ (ಪು)
ಕಸುವು - { ಶಕ್ತಿಃ (ಸ್ತ್ರೀ)	ಕಂಡಕ್ಟರ್ - ನಿರ್ವಾಹಕಃ (ಪು)
{ ಬಲಮ್ (ನ)	ಕಂಡಿ - ರಂಧ್ರಮ್ (ನ)
ಕಸ್ತೂರಿ - ಕಸ್ತೂರೀ (ಸ್ತ್ರೀ)	ಕಂತು - ೧. ಅಂಶಕ್ರಮಃ (ಪು)
ಕಹಳೆ - ೧. ತೂರ್ಯಮ್ (ನ)	೨. ಅಸ್ತಃ (ಪು)
೨. { ಕಾಹಲಮ್ (ನ)	ಕಂತೆ - ಕಂಠಾ (ಸ್ತ್ರೀ)
{ ಕಾಹಲೀ (ಸ್ತ್ರೀ)	ಕಂದ - { ವತ್ಸಃ (ಪು)
ಕಹಿ - ೧. ತಿಕ್ತಾ (ಪು)	{ ವತ್ಸಾ (ಸ್ತ್ರೀ)
೨. ತಿಕ್ತಃ (ವಿ)	ಕಂದಕ - ಖಾತಮ್ (ನ)
ಕಳಪೆ - ನಿಕ್ಯಷ್ಟಃ (ವಿ)	ಕಂದಾಯ - ಕರಃ (ಪು)
ಕಳಲೆ - ಕರೀರಃ (ಪು.ನ)	ಕಂಪನ - ಕಂಪನಮ್ (ನ)
ಕಳವಳ - ವ್ಯಾಕುಲತಾ (ಸ್ತ್ರೀ)	ಕಂಪನಿ - ಸಂಸ್ಥಾ (ಸ್ತ್ರೀ)
ಕಳವು - ಚೌರ್ಮಮ್ (ನ)	ಕಂಪು - ಗಂಧಃ (ಪು)
ಕಳೆ - ಕಾಂತಿಃ (ಸ್ತ್ರೀ)	ಕಂಪೌಂಡರ್ - ವೈದ್ಯಸಹಾಯಕಃ (ಪು)
ಕಳೆಯುವಿಕೆ - ವ್ಯವಕಲನಮ್ (ನ)	ಕಂಪ್ಯೂಟರ್ -
ಕಳೇಬರ - ಕಲೇವರಮ್ (ನ)	ಮಸ್ತಿಷ್ಕಯಂತ್ರಮ್ (ನ)
ಕಳ್ಳ - { ಚೋರಃ (ಪು)	ಕಂಬ - ಸ್ತಂಭಃ (ಪು)
{ ಚೋರೀ (ಸ್ತ್ರೀ)	ಕಂಬನಿ - ಅಶ್ರು (ನ)
ಕಳ್ಳತನ - ಚೌರ್ಯಮ್ (ನ)	ಕಂಬಳಿ - ಕಂಬಲಃ (ಪು)
ಕಳ್ಳು - ಸುರಾ (ಸ್ತ್ರೀ)	ಕಂಬಿ - ೧. ಪಟ್ಟಿಕಾ (ಸ್ತ್ರೀ)
ಕಂಕಣ - ಕಂಕಣಮ್ (ನ)	೨. ಶಲಾಕಾ (ಸ್ತ್ರೀ)

ಕಂಸ - ಆವರಣಮ್ (ನ)
 ಕಾಗದ - { ವತ್ಸಮ್ (ನ)
 } ಕಾಗದಮ್ (ನ)
 ಕಾಗುಣಿತ - ಗುಣನಮ್ (ನ)
 ಕಾಗೆ - ಕಾಕಃ (ಪು)
 ಕಾಟ - ಪೀಡಾ (ಸ್ತ್ರೀ)
 ಕಾರಿಣ್ಯ - ಕಾರಿನ್ಯಮ್ (ನ)
 ಕಾಡಿಗಿ - ಕಜ್ಜಲಮ್ (ನ)
 ಕಾಡು - ಅರಣ್ಯಮ್ (ನ)
 ಕಾಡ್ಗಿಚ್ಚು - ದಾವಾಸಲಃ (ಪು)
 ಕಾಣಿಕೆ - ಉಪಾಯನಮ್ (ನ)
 ಕಾದಂಬರಿ - ಕಾದಂಬರೀ (ಸ್ತ್ರೀ)
 ಕಾಸು - ಅರಣ್ಯಮ್ (ನ)
 ಕಾಸೂಸು - { ನಿಯಮಃ (ಪು)
 } ವಿಧಿಃ (ಪು)
 ಕಾಪಾಡುವಿಕೆ - ರಕ್ಷಣಮ್ (ನ)
 ಕಾಫೀ - ಕಾಫೀ (ಅ)
 ಕಾರ್ಬನ್ ಪೇಪರ್ -
 ಕೃಷ್ಣ ಪತ್ರಮ್ (ನ)
 ಕಾಮ - ಕಾಮಃ (ಪು)
 ಕಾಮನಬಿಲ್ಲು - ಇಂದ್ರಧನುಃ (ನ)
 (ಸಕಾರಾಂತಃ)
 ಕಾಮಧೇನು - ಕಾಮಧೇನುಃ
 (ಸ್ತ್ರೀ)
 ಕಾಮಾಲೆ - ಕಾಮಲಃ (ಪು.ಸ್ತ್ರೀ)
 ಕಾಮಿನಿ - ಕಾಮಿನೀ (ಸ್ತ್ರೀ)
 ಕಾಮುಕ - { ಕಾಮುಕಃ (ಪು)
 } ಕಾಮುಕೀ (ಸ್ತ್ರೀ)

ಕಾಯ - ಕಾಯಃ (ಪು)
 ಕಾಯಕ - ಕಾರ್ಯಮ್ (ನ)
 ಕಾಯಿ - ೧. ನಾರಿಕೇಲಮ್ (ನ)
 ೨. ಶಲಾಟುಃ (ಪು)
 ಕಾಯಿಪಲ್ಯ - ಶಾಕಃ (ಪು.ನ)
 ಕಾಯಿದೆ - { ಯಮಃ (ಪು)
 } ವಿಧಿಃ (ಪು)
 ಕಾಯಿಲ್ - ವೃತ್ತತಂತ್ರೀ (ಸ್ತ್ರೀ)
 ಕಾಯಿಲೆ - ರೋಗಃ (ಪು)
 ಕಾಯಿಸು - ಉಷ್ಟೀಕರೋತು
 (ಕ್ರಿ.ಪ)
 ಕಾರ್ - ಕಾರ್ವಾಹನಮ್ (ನ)
 ಕಾರ - ೧. ಕಟುಃ (ಪು)
 ೨. ಕಟುಃ (ವಿ)
 ಕಾರಕೂನ - ಲಿಪಿಕಾರಃ (ಪು)
 ಕಾರಣ - ಕಾರಣಮ್ (ನ)
 ಕಾರಬಾರು - ಅಧಿಕಾರಃ (ಪು)
 ಕಾರಸ್ಥಾನ - ಕೌಟಿಲ್ಯಮ್ (ನ)
 ಕಾರಂಜಿ - ಉತ್ಸುಃ (ನ) (ಸಕಾರಾಂತಃ)
 ಕಾರ್ಖಾನೆ - ಯಂತ್ರಾಗಾರಮ್ (ನ)
 ಕಾರ್ಡು - ಸಮಪತ್ರಮ್ (ನ)
 ಕಾರ್ಮಿಕ - ಕರ್ಮಕರಃ (ಪು)
 ಕಾರ್ಯ - ಕಾರ್ಯಮ್ (ನ)
 ಕಾರ್ಯಕರ್ತಾ -
 { ಕಾರ್ಯಕರ್ತಾ (ಪು)
 } ಕಾರ್ಯಕರ್ತೀ (ಸ್ತ್ರೀ)
 ಕಾರ್ಯಕ್ರಮ - ಕಾರ್ಯಕ್ರಮಃ
 (ಪು)

ಕಾರ್ಯದರ್ಶಿ -

{ ಕಾರ್ಯದರ್ಶಿ (ಪು)
 { ಕಾರ್ಯದರ್ಶಿನೀ (ಸ್ತ್ರೀ)

ಕಾಸು - ೧. ಧನಮ್ (ನ)
 ೨. ಉಷ್ಣೀಕರೋತು (ಕ್ರಿ.ಪ)

ಕಾರ್ಯಾಲಯ - ಕಾರ್ಯಾಲಯಃ
 (ಪು)

ಕಾಹಿಲೆ - ರೋಗಃ (ಪು)
 ಕಾಳಿ - ಕಾಲೀ (ಸ್ತ್ರೀ)

ಕಾಲ - ಕಾಲಃ (ಪು)

ಕಾಳು - ಬೀಜಮ್ (ನ)

ಕಾಲಮಾನ - ಪರಿಸ್ಥಿತಿಃ (ಸ್ತ್ರೀ)

ಕಾಳಜಿ - ಆಸಕ್ತಿಃ (ಸ್ತ್ರೀ)

ಕಾಲಾಳು - ಪದಾತಿಃ (ಪು)

ಕಾಂಡ - ಪ್ರಕಾಂಡಃ (ಪು.ನ)

ಕಾಲು - ಪಾದಃ (ಪು)

ಕಾಂತಿ - ಕಾಂತಿಃ (ಸ್ತ್ರೀ)

ಕಾಲುಚೀಲ - ಪಾದಸ್ಯೂತಃ (ಪು)

ಕಿಕ್ಕಿರಿದ - ರಾಶೀಭೂತಮ್ (ಕ್ರಿ.ವಿ)

ಕಾಲುದಾರಿ - ಏಕಪದೀ (ಸ್ತ್ರೀ)

ಕಿಚ್ಚು - ಅಗ್ನಿಃ (ಪು)

ಕಾಲುವೆ - ಕುಲ್ಯಾ (ಸ್ತ್ರೀ)

ಕಿಟಕಿ - { ಗವಾಕ್ಷಃ (ಪು)
 { ವಾತಾಯನಮ್ (ನ)

ಕಾಲುಂಗುರ - ಪಾದೋರ್ಮಿಕಾ
 (ಸ್ತ್ರೀ)

ಕಿಟ್ಟು - ಕಿಟ್ಟಿಮ್ (ನ)

ಕಾಲೋರಸು - ಪಾದಶೋಧಕಮ್
 (ನ)

ಕಿಡಿ - ಅಗ್ನಿಕಣಃ (ಪು)
 ಕಿಡಿಗೇಡಿ - ದುಷ್ಯಃ (ಪು)

ಕಾಲ್ಪಾಳು - ಪಾದಧೂಲಿಃ (ಸ್ತ್ರೀ)

ಕಿತ್ತಲೆ - ನಾರಂಗಮ್ (ನ)

ಕಾಲ್ಪಡಿಗೇ - ಪಾದಕ್ರಮಃ (ಪು)

ಕಿತ್ತಾಟಿ - ಕಲಹಃ (ಪು)

ಕಾಲ್ಪನಿಕ - { ಕಾಲ್ಪನಿಕಃ (ವಿ)
 { ಕಾಲ್ಪನಿಕೀ (ಸ್ತ್ರೀ)

ಕಿಬ್ಬೊಟ್ಟೆ - ಬಸ್ತಿಃ (ಪು.ಸ್ತ್ರೀ)
 ಕಿಮ್ಮತ್ತು - ಮೂಲ್ಯಮ್ (ನ)

ಕಾವಲಿ - ಓಷ್ಣಪಚನಮ್ (ನ)

ಕಿರಣ - ಕಿರಣಃ (ಪು)

ಕಾವಲು - ರಕ್ಷಣಮ್ (ನ)

ಕಿರಾಣಿ - ಧಾನ್ಯಮ್ (ನ)

ಕಾವಲುಗಾರ - { ರಕ್ಷಕಃ (ಪು)
 { ರಕ್ಷಕಾ (ಸ್ತ್ರೀ)

ಕಿರಾತ - ಕಿರಾತಃ (ಪು)

ಕಾವಿ - ಕಾಷಾಯಮ್ (ನ)

ಕಿರಿದು - ೧. ಹ್ರಸ್ವಃ (ವಿ)
 ೨. ಅಲ್ಪಃ (ವಿ)

ಕಾವು - ಉಷ್ಣತಾ (ಸ್ತ್ರೀ)

ಕಿರಿಯ - ಕನಿಷ್ಠಃ (ವಿ)

ಕಾವ್ಯ - ಕಾವ್ಯಮ್ (ನ)

ಕಿರೀಟ - ಕಿರೀಟಃ (ಪು.ನ)

ಕಿರುಕುಳ - ಪಿಂಡಾ (ಸ್ತ್ರೀ)

ಕಿರುಚುವಿಕೆ - ಆಕ್ರೋಶನಮ್ (ನ)

ಕಿರುನಗೆ - ಮಂದಹಾಸಃ (ಪು)

ಕಿರುನಾಲಿಗೆ - ಪ್ರತಿಜಿಹ್ವಾ (ಸ್ತ್ರೀ)

ಕಿರುಬ - ತರಕ್ಷುಃ (ಪು)

ಕಿರುಬೆರಳು - ಕನಿಷ್ಠಿಕಾ (ಸ್ತ್ರೀ)

ಕಿಲಾಡಿ - ಚೇವ್ವಾಲುಃ (ಪು.ಸ್ತ್ರೀ)

ಕಿವಿ - ಕರ್ಣಃ (ಪು)

ಕಿವುಡ - { ಬಧಿರಃ (ಪು)

{ ಬಧಿರಾ (ಸ್ತ್ರೀ)

ಕಿಶೋರ - { ಕಿಶೋರಃ (ಪು)

{ ಕಿಶೋರೀ (ಸ್ತ್ರೀ)

ಕಿಸೆ - ಕೋಷಃ (ಪು)

ಕಿಂಕರ - ಸೇವಕಃ (ಪು)

ಕಿಂಡಿ - ರಂಧ್ರಮ್ (ನ)

ಕೀಟ - ಕೀಟಃ (ಪು)

ಕೀಟಲೆ - ಉಪದ್ರವಃ (ಪು)

ಕೀರ್ತಿ - ಕೀರ್ತಿಃ (ಸ್ತ್ರೀ)

ಕೀಲಿ - ತಾಲಃ (ಪು)

ಕೀಲಿಕೈ - ಕುಂಚಿಕಾ (ಸ್ತ್ರೀ)

ಕೀಲು - ಕೀಲಃ (ಪು)

ಕೀವು - ಪೂಯಮ್ (ನ)

ಕೀಳು - ೧. ಕ್ಷುದ್ರಃ (ಏ)

೨. ಉತ್ಪಾಟಯತು

(ಕ್ರೈ.ಪ)

ಕುಗ್ಗಿ - ತಿಂಜೂಷಮ್ (ನ)

೧]

ಕುಚೋದ್ಯ - ಕುಚೋದ್ಯಮ್ (ನ)

ಕುಟೀರ - ಕುಟೀರಃ (ಪು)

ಕುಟುಂಬ - ಕುಟುಂಬಃ (ಪು.ನ)

ಕುಟ್ಟುವಿಕೆ - ಕುಟ್ಟಿನಮ್ (ನ)

ಕುಠಾರ - ಕುಠಾರಃ (ಪು)

ಕುಡಿ - ೧. ಕಿಸಲಯಮ್ (ನ)

೨. ಪಿಬತು (ಕ್ರೈ.ಪ)

ಕುಡಿಕೆ - ಕುಂಡಿಕಾ (ಸ್ತ್ರೀ)

ಕುಡುಕ - ಮದ್ಯಪಃ (ಪು)

ಕುಡುಗೋಲು - ಲವಿತ್ರಮ್ (ನ)

ಕುಣಿತ - ನರ್ತನಮ್ (ನ)

ಕುತೂಹಲ - ಕುತೂಹಲಮ್ (ನ)

ಕುತ್ತಿಗೆ - ಕಂಠಃ (ಪು)

ಕುತ್ತು - ಕಷ್ಟಮ್ (ನ)

ಕುದಿಯುವಿಕೆ - ಕ್ಷುಧನಮ್ (ನ)

ಕುದುರೆ - { ಅಶ್ವಃ (ಪು)

{ ಅಶ್ವಾ (ಸ್ತ್ರೀ)

ಕುನ್ನಿ - { ಶುನಕಃ (ಪು)

{ ಶುನಕೀ (ಸ್ತ್ರೀ)

ಕುಪ್ಪಳಿಸುವಿಕೆ - ಕೂರ್ಧನಮ್ (ನ)

ಕುಪ್ಪಿ - ಕೂಪೀ (ಸ್ತ್ರೀ)

ಕುಪ್ಪುಸ - ಚೋಲಃ (ಪು)

ಕುಮಾರ - ಕುಮಾರಃ (ಪು)

ಕುಮಾರಿ - ಕುಮಾರೀ (ಸ್ತ್ರೀ)

ಕುಮ್ಮಕ್ಕು - ಪೋತಾಹಃ (ಪು)

ಕುರಿ - ಮೋಷಃ (ಪು)

ಕುರಿತು - ಉದ್ದಿಶ್ಯ (ಅ)

ಕುರು - ಪಿಟಿಕಃ (ತ್ರಿ.ಲಿ)	ಕುಂದು - ಠಿ. ದಾನಿಃ (ಸ್ತ್ರೀ)
ಕುರುಡ - ಅಂಧಃ (ಪು)	೨. ನ್ಯೂನತಾ (ಸ್ತ್ರೀ)
ಕುರುಡಿ - ಅಂಧಾ (ಸ್ತ್ರೀ)	ಕುಂಬಳ - ಕೂಷ್ಮಾಂಡಮ್ (ನ)
ಕುರುಡು - ಅಂಧ್ಯಮ್ (ನ)	ಕುಂಬಾರ - { ಕುಂಭಕಾರಃ (ಪು)
ಕುರುಪು - { ಚಿಹ್ನಮ್ (ನ)	{ ಕುಂಭಕಾರೀ (ಸ್ತ್ರೀ)
{ ಲಾಂಛನಮ್ (ನ)	ಕೂಟ - ಕೂಟಃ (ಪು)
ಕುರುಬ - ಪೇಷಪಾಲಃ (ಪು)	ಕೂಡ - ಅಪಿ (ಅ)
ಕುರುಪಿ - { ಕುರೂಪೀ (ಪು)	ಕೂಡಲೇ - ತತ್ಕ್ಷಣಮ್ (ಕ್ರಿ.ವಿ)
{ ಕುರೂಪಿಣೀ (ಸ್ತ್ರೀ)	ಕೂಡಿಸುವಿಕೆ - ಸಂಯೋಜನಮ್ (ನ)
ಕುಲ - ಕುಲಮ್ (ನ)	ಕೂದಲು - ಕೇಶಃ (ಪು)
ಕುಲದೇವತೆ - ಕುಲದೇವತಾ (ಸ್ತ್ರೀ)	ಕೂಲಿಕಾರ - { ಕರ್ಮಕರಃ (ಪು)
ಕುಶಲತೆ - ಕುಶಲತಾ (ಸ್ತ್ರೀ)	{ ಕರ್ಮಕರೀ (ಸ್ತ್ರೀ)
ಕುಶಾಗ್ರಮತಿ - ಕುಶಾಗ್ರಮತಿಃ	ಕೂಸು - ಠಿ. ಶಿಶುಃ (ಪು)
(ಪು.ಸ್ತ್ರೀ)	೨. ಬಾಲಿಕಾ (ಸ್ತ್ರೀ)
ಕುಷ್ಠ - ಕುಷ್ಠಮ್ (ನ)	ಕೃತಕ - ಕೃತಕಃ (ವಿ)
ಕುಸ್ತಿ - ಸಿಯುದ್ಧಮ್ (ನ)	ಕೃತಘ್ನ - ಕೃತಘ್ನಃ (ವಿ)
ಕುಹಕ - ಕುಹಕಃ (ಪು)	ಕೃತಜ್ಞ - ಕೃತಜ್ಞಃ (ಪು)
ಕುಳಿ - ಗರ್ತಃ (ಪು)	ಕೃತಜ್ಞತೆ - ಕೃತಜ್ಞತಾ (ಸ್ತ್ರೀ)
ಕುಳ್ಳ - ವಾಮಸಃ (ಪು)	ಕೃತಾರ್ಥ - ಕೃತಾರ್ಥಃ (ವಿ)
ಕುಳ್ಳಿ - ವಾಮನಾ (ಸ್ತ್ರೀ)	ಕೃತಿ - ಕೃತಿಃ (ಸ್ತ್ರೀ)
ಕುಂಕುಮ - ಕುಂಕುಮಮ್ (ನ)	ಕೃತ್ರಿಮ - ಕೃತ್ರಿಮಃ (ವಿ)
ಕುಂಚ - ಕೂರ್ಚಃ (ಪು)	ಕೃಪಣ - ಕೃಪಣಃ (ವಿ)
ಕುಂಟ - ಪಂಗುಃ (ಪು)	ಕೃಪೆ - ಕೃಪಾ (ಸ್ತ್ರೀ)
ಕುಂಟ - ಪಂಗುಃ (ಸ್ತ್ರೀ)	ಕೃಶ - ಕೃಶಃ (ವಿ)
ಕುಂಟುನೆಪ - ವ್ಯಾಜಃ (ಪು)	ಕೃಷಿ - ಕೃಷಿಃ (ಸ್ತ್ರೀ)
ಕುಂಠಿತ - ಕುಂಠಿತಃ (ವಿ)	ಕೃಷಿಕ - ಕೃಷಿಕ. (ಪು)
ಕುಂಡ - ಕುಂಡಃ (ಪು)	ಕೆಚ್ಚಲು - ಊಧ (ನ) (ಸಕಾದಾಂತಃ)

ಕೆಡ್ಡು - ಶೌರ್ಯಮ್ (ನ)	ಕೇತಕಿ
ಕೆಟ್ಟು - ದುಷ್ಟಃ (ವಿ)	ಕೇದಗೆ } - ಕೇತಕೀ (ಸ್ತ್ರೀ)
ಕೆಡುಕು - ಅಹಿತಮ್ (ನ)	ಕೇರಿ - ಅಗ್ರಹಾರಃ (ಪು)
ಕೆಣಕುವಿಕೆ - { ಕೋವನಮ್ (ನ)	ಕೇರುವಿಕೆ - ನಿಷ್ಪವನಮ್ (ನ)
{ ಧರ್ಷಣಮ್ (ನ)	ಕೇವಲ - ಕೇವಲಮ್ (ಅ)
ಕೆತ್ತನೆ - ಒಲ್ಪಮ್ (ನ)	ಕೇಸರಿಬಾತ್ - ಕೇಸರಾನ್ನಮ್ (ನ)
ಕೆನೆ - ಮಂಡಃ (ಪು.ನ)	ಕೇಶಿಯರ್ - ರೋಕಪಾಲಃ (ಪು)
ಕೆನೆತ - ಹೇಷಾರವಃ (ಪು)	ಕೇಳುವಿಕೆ - ಶ್ರವಣಮ್ (ನ)
ಕೆನ್ನೆ - ಕಪ್ಪೂಲಃ (ಪು)	ಕೇಂದ್ರ - ಕೇಂದ್ರಮ್ (ನ)
ಕೆಪ್ಪು - { ಬಧಿರಃ (ಪು)	ಕೇಂಪಸ್ - ಪರಿಸರಃ (ಪು)
{ ಬಧಿರಾ (ಸ್ತ್ರೀ)	ಕೈ - ಹಸ್ತಃ (ಪು)
ಕೆಮ್ಮು - ಕಾಸಃ (ಪು)	ಕೈಕಾಲು - ಹಸ್ತಪಾದಮ್ (ನ)
ಕೆರಳಿದ - ಪ್ರಕ್ಷುಬ್ಧ (ವಿ)	ಕೈಕೆಳಗೆ - ಅಧೀನಃ (ವಿ)
ಕೆರೆ - { ತಡಾಗಃ (ಪು.ನ)	ಕೈಕೊಂಡು - ಸ್ವೀಕೃತ್ಯ (ಅ)
{ ತಟಾಕಃ (ಪು.ನ)	ಕೈಗವಸು - ಕರಸೂತಃ (ಪು)
ಕೆಲವರು - { ಕೇಚನ (ಅ)	ಕೈಗಾರಿಕೆ - ಉದ್ಯಮಃ (ಪು)
{ ಕಾಶ್ಚನ (ಅ)	ಕೈಚಳಕ - ಚಮತ್ಕಾರಃ (ಪು)
{ ಕಾನಿಚನ (ಅ)	ಕೈದಿ - ಬಂದೀ (ಸ್ತ್ರೀ)
ಕೆಲವು - ಕತಿಚನ (ಅ)	ಕೈಪಿಡಿ - ಪುಸ್ತಿಕಾ (ಸ್ತ್ರೀ)
ಕೆಲಸ - ಕಾರ್ಯಮ್ (ನ)	ಕೈಮಗ್ಗ - ಎಮಾ (ಪು)
ಕೆಲೆಂಡರ್ - ದಿನದರ್ಶಿಕಾ (ಸ್ತ್ರೀ)	ಕೈಮುಗಿದು - ನಮಸ್ಕೃತ್ಯ (ಅ)
ಕೆಸರು - ಪಂಕಃ (ಪು)	ಕೈಲಾದಷ್ಟು - ಯಥಾಶಕ್ತಿ (ಅ)
ಕೆಳಗೆ - ಅಧಃ (ಅ)	ಕೈವಶ - ಸ್ವಾಧೀನಃ (ವಿ)
ಕೆಂಡ - ಅಂಗಾರಃ (ಪು.ನ)	ಕೈವಾಡ - ಹಸ್ತಕೌಶಲಮ್ (ನ)
ಕೆಂಪು - ೧. ರಕ್ತಃ (ಪು)	ಕೈವಾರ - ವೃತ್ತಕಾರೀ (ಸ್ತ್ರೀ)
೨. ರಕ್ತಃ (ವಿ)	ಕೈಸಾಲೆ - ಪ್ರಾಂಗಣಮ್ (ನ)
ಕೇಕ್ - ಅಪೂಪಃ (ಪು)	ಕೊಕ್ಕರೆ - ಬಕಃ (ಪು)
ಕೇಡು - ಅಹಿತಮ್ (ನ)	ಕೊಕ್ಕು - ಚಂಚೂಃ (ಸ್ತ್ರೀ)

ಕೊಕ್ಕೆ - ಅಕರ್ಷಣೀ (ಸ್ತ್ರೀ)

ಕೊಟ್ಟಿಗೆ - ಗೋಷ್ಠಿಮ್ (ನ)

ಕೊರಡಿ - ಪ್ರಕೋಪ್ಯಃ (ಪು)

ಕೊಡ - ಘಟಃ (ಪು)

ಕೊಡಲಿ - { ಕುಠಾರಃ (ಪು)
ಪರಶುಃ (ಪು)

ಕೊಡುಗೆ - ೧. ದಾನಮ್ (ನ)

೨. ಉಪಾಯನಂ (ನ)

ಕೊಡೆ - ಛತ್ರಮ್ (ನ)

ಕೊತ್ತುಂಬರಿ - { ಕುಸ್ತುಂಬರೀ
(ಸ್ತ್ರೀ)
ಧಾನ್ಯಾಕಂ (ನ)

ಕೊನೆ - ಅಂತ್ಯಮ್ (ನ)

ಕೊನೆಯಲ್ಲಿ - ಅಂತೇ (ಅ)

ಕೊನೆಯದಾದ - ಅಂತಿಮಃ (ವಿ)

ಕೊಪ್ಪರಿಗೆ - ಕಟಾಹಃ (ಪು)

ಕೊಬ್ಬರಿ ಎಣ್ಣೆ - ನಾರಕೇಲತ್ಯಲಂ
(ನ)

ಕೊಬ್ಬಿದವ - ದೃಷ್ಟಃ (ವಿ)

ಕೊಬ್ಬು - ೧. ಮದಃ (ಪು)

೨. ಮೇದಃ (ನ)

(ನಕಾರಾಂತಃ)

ಕೊರಕಲು - ಆಖಾತಮ್ (ನ)

ಕೊರಗು - ಚಿಂತಾ (ಸ್ತ್ರೀ)

ಕೊರಡು - ಕಾಷ್ಠಖಂಡಮ್ (ನ)

ಕೊರತೆ - ನ್ಯೂನತಾ (ಸ್ತ್ರೀ)

ಕೊರಳು - ಕಂಠಃ (ಪು)

ಕೊಲೆ - ಪಧಃ (ಪು)

ಕೊಲೆಗಡುಕ - { ವಧಕಃ (ಪು)
ಘಾತುಕಃ (ಪು)

ಕೊಲ್ಲಿ - ಉಪಸಾಗರಃ (ಪು)

ಕೊಲ್ಲುವಿಕೆ - { ಮೂರಣಮ್ (ನ)
ಹನನಮ್ (ನ)

ಕೊಳೆ - ತಟಾಕಃ (ಪು.ನ)

ಕೊಳಕು - ೧. ಕಲ್ಮಷಮ್ (ನ)

೨. ಮಲಿನಃ (ವಿ)

ಕೊಳಲು - { ವೇಣುಃ (ಪು)
ಮುರಳೀ (ಸ್ತ್ರೀ)

ಕೊಳವೆ - ನಾಲಃ (ಪು.ನ)

ಕೊಳೆ - ಮಲಿನತಾ (ಸ್ತ್ರೀ)

ಕೊಳ್ಳಿ - ಆಲಾತಮ್ (ನ)

ಕೊಳ್ಳುವಿಕೆ - ಕ್ರಯಣಮ್ (ನ)

ಕೊಳ್ಳೆಹೊಡೆಯುವಿಕೆ -
ಉಂದನಮ್ (ನ)

ಕೊಂಕು - ಕಾಕುಃ (ಸ್ತ್ರೀ)

ಕೊಂಜೆ - ಕಿಂಜಿ (ಅ)

ಕೊಂಡಾಡುವಿಕೆ - ಪ್ರಶಂಸನಮ್ (ನ)

ಕೊಂಬು - ಶೃಂಗಮ್ (ನ)

ಕೊಂಬೆ - ಶಾಖಾ (ಸ್ತ್ರೀ)

ಕೋಗಿಲೆ - ಕೋಕಿಲಃ (ಪು)

ಕೋಟೆ - ಕೋಟಿಃ (ಸ್ತ್ರೀ)

ಕೋಟು - ಪ್ರಾವಾರಕಃ (ಪು)

ಕೋಟೆ - ದುರ್ಗಮ್ (ನ)

ಕೋಡು - ಶೃಂಗಮ್ (ನ)

ಕೋಣ - ಮಹಿಷಃ (ಪು)
 ಕೋಣೆ - ಪುಕೋಷ್ಠಃ (ಪು)
 ಕೋತಿ - { ವಾನರಃ (ಪು)
 { ವಾನರೀ (ಸ್ತ್ರೀ)
 ಕೋವ - ಕೋಪಃ (ಪು)
 ಕೋಮಲ - ಕೋಮಲಃ (ವಿ)
 ಕೋಮು - ಜಾತಿಃ (ಸ್ತ್ರೀ)
 ಕೋರಿಕೆ - ಅಪೇಕ್ಷಾ (ಸ್ತ್ರೀ)
 ಕೋರೆ - ವಕ್ರಃ (ವಿ)
 ಕೋರೆಹಲ್ಲು - ದಂಷ್ಠಾ (ಸ್ತ್ರೀ)
 ಕೋಟು-ನ್ಯಾಯಾಲಯಃ (ಪು)
 ಕೋಲಾಹಲ - ಕೋಲಾಹಲಃ (ಪು)
 ಕೋಲು - ದಂಡಃ (ಪು)
 ಕೋವಿ - { ಗುಲಿಕಾಸ್ತ್ರಮ್ (ನ)
 { ಭುಶುಂಡಿಃ (ಸ್ತ್ರೀ)
 ಕೋಶ - { ಕೋಷಃ (ಪು.ನ)
 { ಕೋಶಃ (ಪು.ನ)
 ಕೋಸುಂಬರಿ - ಕೋಷುಭರೀ
 (ಸ್ತ್ರೀ)
 ಕೋಳ - { ನಿಗಡಃ (ಪು)
 { ಶೃಂಖಲಾ (ಸ್ತ್ರೀ)
 ಕೋಳಿ - { ಕುಕ್ಕುಟಃ (ಪು)
 { ಕುಕ್ಕುಟೀ (ಸ್ತ್ರೀ)
 ಕ್ಯಾರೆಟ್ - ಗೃಂಜನಕಮ್ (ನ)
 ಕ್ಯಾಲ್ಕ್ಯುಲೇಟರ್ -
 ಗಣನಯಂತ್ರಮ್ (ನ)
 ಕ್ಯೂ - ಅನುಪಂಕ್ತಿಃ (ಸ್ತ್ರೀ)

ಕ್ರಮ - ಕ್ರಮಃ (ಪು)
 ಕ್ರಮೇಣ - { ಕ್ರಮೇಣ (ಪು)
 { (ತೃತೀಯಾವಿಭಕ್ತಿಃ)
 ಕ್ರಮಶಃ (ಅ)
 ಕ್ರಯ - ಮೂಲ್ಯಮ್ (ನ)
 ಕ್ರಾಂತಿ - ಕ್ರಾಂತಿಃ (ಸ್ತ್ರೀ)
 ಕ್ರಾಂತಿಕಾರಿ - { ಕ್ರಾಂತಿಕಾರೀ (ಪು)
 { ಕ್ರಾಂತಿಕಾರಿಣೀ
 (ಸ್ತ್ರೀ)
 ಕ್ರಿಮಿ - ಕ್ರಿಮಿಃ (ಪು)
 ಕ್ರಿಯಾಪದ - ಕ್ರಿಯಾಪದಮ್ (ನ)
 ಕ್ರಿಯೆ - ಕ್ರಿಯಾ (ಸ್ತ್ರೀ)
 ಕ್ರೀಡಾಂಗಣ - ಕ್ರೀಡಾಂಗಣಮ್ (ನ)
 ಕ್ರೀಡೆ - ಕ್ರೀಡಾ (ಸ್ತ್ರೀ)
 ಕ್ರೂರ - ಕ್ರೂರಃ (ವಿ)
 ಕ್ರೋಧೀಕರಣ -
 ಕ್ರೋಡೀಕರಣಮ್ (ನ)
 ಕ್ರೋಧ - ಕ್ರೋಧಃ (ಪು)
 ಕ್ಲರ್ಕ್ - ಲಿಪಿಕಾರಃ (ಪು)
 ಕ್ಲಿಪ್ - ಸಂದಂಶಿಕಾ (ಸ್ತ್ರೀ)
 ಕ್ಲಿಷ್ಟ - ಕ್ಲಿಷ್ಟಃ (ವಿ)
 ಕ್ಲೇಶ - ಕ್ಲೇಶಃ (ಪು)
 ಕ್ಷಣ - ಕ್ಷಣಃ (ಪು)
 ಕ್ಷಣಿಕ - ಕ್ಷಣಿಕಃ (ವಿ)
 ಕ್ಷತ್ರಿಯ - ಕ್ಷತ್ರಿಯಃ (ವಿ)
 ಕ್ಷಮೆ - ಕ್ಷಮಾ (ಸ್ತ್ರೀ)
 ಕ್ಷಯ - ಕ್ಷಯಃ (ಪು)

ಕ್ರಾಮ - ಕ್ರಾಮಃ (ಪು)
 ಕ್ಷಿತಿಜ - ಕ್ಷಿತಿಜಮ್ (ನ)
 ಕ್ಷಿಪಣಿ - ಕ್ಷೀಪಣಃ (ಪು)
 ಕ್ಷೀಣ - ಕ್ಷೀಣಃ (ವಿ)
 ಕ್ಷುದ್ರ - ಕ್ಷುದ್ರಃ (ವಿ)
 ಕ್ಷುಲ್ಲಕ - ಕ್ಷುಲ್ಲಕಃ (ವಿ)
 ಕ್ಷೇತ್ರ - ಕ್ಷೇತ್ರಮ್ (ನ)
 ಕ್ಷೇತ್ರಫಲ - ಕ್ಷೇತ್ರಫಲಮ್ (ನ)
 ಕ್ಷೇಮ - ಕ್ಷೇಮಃ (ಪು.ನ)
 ಕ್ಷೋಭೆ - ಕ್ಷೋಭಃ (ಪು)
 ಕ್ಷೌರ - ಕ್ಷೌರಮ್ (ನ)
 ಕ್ಷೌರಿಕ - ಕ್ಷೌರಿಕಃ (ಪು)

ಖ

ಖಗೋಲ - ಖಗೋಲಃ (ಪು)
 ಖಚಿತ - ೧. ನಿಶ್ಚಿತಮ್ (ಅ)
 ೨. ನಿಶ್ಚಯೇನ (ಪು)
 (ತೃತೀಯಾವಿಭಕ್ತಿಃ)
 ಖಜಾನೆ - ಧನಾಗಾರಮ್ (ನ)
 ಖಜಾಂಚಿ - ಕೋಶಾಧ್ಯಕ್ಷಃ (ಪು)
 ಖಡ್ಗ - ಖಡ್ಗಃ (ಪು)
 ಖನಿಜ - ಖನಿಜಃ (ವಿ)
 ಖರೀದಿ - ಕ್ರಯಣಮ್ (ನ)
 ಖರ್ಬು - ೧. ವ್ಯಯಃ (ಪು)
 ೨. ಸಮಾಪ್ತಿಃ (ಸ್ತ್ರೀ)

ಖರ್ಜೂರ - ಖರ್ಜೂರಮ್
 (ನ)

ಖಳನಾಯಕ - ಪ್ರತಿನಾಯಕಃ (ಪು)
 ಖಂಡ - ಖಂಡಃ (ಪು.ನ)
 ಖಂಡನೆ - ಖಂಡನಮ್ (ನ)
 ಖಂಡಿತ - ೧. ನಿಶ್ಚಯೇನ (ಪು)
 (ತೃತೀಯಾವಿಭಕ್ತಿಃ)
 ೨. ನಿಶ್ಚಿತಮ್ (ಅ)
 ಖಾತರಿ - (ವಿಶ್ವಾಸಃ (ಪು)
 { ವಿಶ್ವಾಸಾರ್ಹಃ (ವಿ)
 ಖಾತೆ - ವಿಭಾಗಃ (ಪು)
 ಖಾದ್ಯ - ಖಾದ್ಯಮ್ (ನ)
 ಖಾಯಿಲೆ - ರೋಗಃ (ಪು)
 ಖಾಲಿ - ರಿಕ್ತಃ (ವಿ)
 ಖಾಸಗಿ - ಸ್ವೀಯಃ (ವಿ)
 ಖಿನ್ನ - ಖಿನ್ನಃ (ವಿ)
 ಖಿದ್ವು - ಸ್ವಯಮ್ (ನ)
 ಖುರ್ಚಿ - ಆಸಂದಃ (ಪು)
 ಖುಶಿ - ಸಂತೋಷಃ (ಪು)
 ಖೂಸಿ - ಹನನಮ್ (ನ)
 ಖೇದ - ಖೇದಃ (ಪು)
 ಖೋತ - ನ್ಯೂನತಾ (ಸ್ತ್ರೀ)
 ಖೋವಾ - ಕಿಲಾಟಃ (ಪು)
 ಖ್ಯಾತ - ಖ್ಯಾತಃ (ವಿ)
 ಖ್ಯಾತಿ - ಖ್ಯಾತಿಃ (ಸ್ತ್ರೀ)

ಗ

ಗಗನ - ಗಗನಮ್ (ನ)
 ಗಜ್ಜರಿ - ಗೃಂಜನಕಮ್ (ನ)

ಗಟ್ಟಿ - ದೃಢಃ (ವಿ)
 ಗಡಗಡೆ - ತ್ರಿಕಾ (ಸ್ತ್ರೀ)
 ಗಡಿ - ಸೀಮಾ (ಸ್ತ್ರೀ)
 ಗಡಿಗೆ - ಘಟಿಃ (ಪು)
 ಗಡಿಬಿಡಿ - ತ್ವರಾ (ಸ್ತ್ರೀ)
 ಗಡಿಯಾರ - ಘಟೀ (ಸ್ತ್ರೀ)
 ಗಡುಪು - ಅವಧಿಃ (ಪು)
 ಗಡುಸು - ೧. ಕಾರಿನ್ಯಮ್ (ನ)
 ೨. ಕಠನಃ (ವಿ)
 ಗಡ್ಡ - ೧. ಶ್ಮಶ್ರು (ನ)
 ೨. ಚಿಬುಕಮ್ (ನ)
 ಗಡ್ಡೆ - ಕಂದಃ (ಪು.ನ)
 ಗಣತಿ - ಗಣನಾ (ಸ್ತ್ರೀ)
 ಗಣನೀಯ - ಗಣನೀಯಃ (ವಿ)
 ಗಣನೆ - ಗಣನಮ್ (ನ.ಸ್ತ್ರೀ)
 ಗಣೆ - ಖನಿಃ (ಸ್ತ್ರೀ)
 ಗಣಿತ - ಗಣಿತಮ್ (ನ)
 ಗಣ್ಣು - ಪರ್ವ (ನ) (ನಕಾರಾಂತಃ)
 ಗಣ್ಯ - ಗಣ್ಯಃ (ವಿ)
 ಗತಿ - ಗತಿಃ (ಸ್ತ್ರೀ)
 ಗದರಿಸುವಿಕೆ - ತರ್ಜನಮ್ (ನ)
 ಗದೆ - ಗದಾ (ಸ್ತ್ರೀ)
 ಗದ್ದ - ಚಿಬುಕಮ್ (ನ)
 ಗದ್ದಲ - ಕೋಲಾಹಲಃ (ಪು)
 ಗದ್ದುಗೆ - ೧. ಸಿಂಹಾಸನಮ್ (ನ)
 ೨. ಪೀಠಮ್ (ನ.ಪು)
 ಗದ್ದೆ - { ಕೇದಾರಃ (ಪು)
 { ಕ್ಷೇತ್ರಮ್ (ನ)

ಗದ್ದು - ಗದ್ಯಮ್ (ನ)
 ಗಮಕ - ಗಮಕಃ (ವಿ)
 ಗಮನ - ಅವಧಾನಮ್ (ನ)
 ಗರಗಸ - ಕ್ರಕಚಃ (ಪು.ನ)
 ಗರಡಿಮನೆ - ವ್ಯಾಯಾಮಶಾಲಾ (ಸ್ತ್ರೀ)
 ಗರತಿ - ಕುಲಸ್ತ್ರೀ (ಸ್ತ್ರೀ)
 ಗರಿ - ಪಿಚ್ಚವಮ್ (ನ)
 ಗರಿಮೆ-ಗರಿಮಾ (ಪು) (ನಕಾರಾಂತಃ)
 ಗರುಡ - ಗರುಡಃ (ಪು)
 ಗರ್ಜನೆ - ಗರ್ಜನಮ್ (ನ)
 ಗರ್ಭ - ಗರ್ಭಃ (ಪು)
 ಗರ್ಭಧಾರಣೆ - ಗರ್ಭಧಾರಣಮ್ (ನ)
 ಗರ್ಭಣೆ - ಗರ್ಭಣೀ (ಸ್ತ್ರೀ)
 ಗರ್ಭಿತ - ಗರ್ಭಿತಃ (ವಿ)
 ಗರ್ವ - ಗರ್ವ (ಪು)
 ಗರ್ವಿಷ್ಯ - ಗರ್ವಿತಃ (ವಿ)
 ಗಲಭೆ } - ಕೋಲಾಹಲಃ (ಪು)
 ಗಲಾಟೆ }
 ಗಲಿಬಿಲಿ - ಸಂಭ್ರಮಃ (ಪು)
 ಗಲೀಜು - ಮಲಿನತಾ (ಸ್ತ್ರೀ)
 ಗಲ್ಲ - ಹನುಃ (ಪು.ಸ್ತ್ರೀ)
 ಗಲ್ಲಿ - ಉಪಮಾರ್ಗಃ (ಪು)
 ಗಲ್ಲಿಗೇರಿಸುವಿಕೆ -
 ಶೂಲಾರೋಪಣಮ್ (ನ)
 ಗವರ್ನಮೆಂಟ್ - ಸರ್ವಕಾರಃ (ಪು)
 ಗವಳಗಿತ್ತಿ - ಗೋಪೀ (ಸ್ತ್ರೀ)
 ಗವಳಗ - ಗೋಪಃ (ಪು)

ಗವಿ - ಗುಹಾ (ಸ್ತ್ರೀ)	ಗಾದೆ - { ಲೋಕೋಕ್ತಿಃ (ಸ್ತ್ರೀ)
ಗಳಿಕೆ - ಸಂಪಾದನಮ್ (ನ)	{ ಆಭಾಣಿಕಃ (ಪು)
ಗಳಿಗೆ - ಘಟಿಕಾ (ಸ್ತ್ರೀ)	ಗಾನ - ಗಾನಮ್ (ನ)
ಗಳಿಸುವಿಕೆ - ಸಂಪಾದನಮ್ (ನ)	ಗಾಬರಿಗೊಂಡ - ಸಂಭ್ರಾಂತಃ (ವಿ)
ಗಳು - ವೇಣುಃ (ಪು)	ಗಾಯ - ಕ್ಷತಮ್ (ನ)
ಗಂಗದೊಗಲು - ಸಾಸ್ನಾ (ಸ್ತ್ರೀ)	ಗಾಯಗೊಂಡವ - ಪ್ರಣತಃ (ಒ)
ಗಂಜಿ - ಯವಾಗೂಃ (ಸ್ತ್ರೀ)	ಗಾಯಕ - { ಗಾಯಕಃ (ಪು)
ಗಂಟಲು - ಕಂಠಃ (ಪು)	{ ಗಾಯಿಕಾ (ಸ್ತ್ರೀ)
ಗಂಟು - ಗ್ರಂಥಿಃ (ಪು)	ಗಾಯನ - ಗಾನಮ್ (ನ)
ಗಂಟಿ* - ಘಂಟಾ (ಸ್ತ್ರೀ)	ಗಾಲಿ - ಚಕ್ರಮ್ (ನ)
ಗಂಡ - ಪತಿಃ (ಪು)	ಗಾಳ - ಬಡಿಶಮ್ (ನ)
ಗಂಡಸು - ಪ್ರರುಷಃ (ಪು)	ಗಾಳಿ - ವಾಯುಃ (ಪು)
ಗಂಡಸ್ಥಳ - ಗಂಡಸ್ಥಲಮ್ (ನ)	ಗಾಳಿದಿಂಬು - ವಾತೋಪಧಾನಮ್
ಗಂಡಾಂತರ - ವಿಪತ್ತಿಃ (ಸ್ತ್ರೀ)	(ನ)
ಗಂಧ - ಗಂಧಃ (ಪು)	ಗಾಳಿಮಾತು - ಕಿಂವದಂತೀ (ಸ್ತ್ರೀ)
ಗಂಧಕ - ಗಂಧಕಃ (ಪು)	ಗಾಂಪ - ಮೂಢಃ (ವಿ)
ಗಂಭೀರ - ಗಂಭೀರಃ (ವಿ)	ಗಾಂಭೀರ್ಯ - ಗಾಂಭೀರ್ಯಮ್ (ನ)
ಗಾಜು - ಕಾಚಕಃ (ಪು)	ಗಾಯತ್ರಿ - ಗಾಯತ್ರೀ (ಸ್ತ್ರೀ)
ಗಾಡಿ - { ಶಕಟಃ (ಪು)	ಗಾಳಿಪಟ - ವಾತಾಟಃ (ಪು)
{ ಶಕಟೀ (ಸ್ತ್ರೀ)	ಗಿಡ - ಸಸ್ಯಮ್ (ನ)
{ ಶಕಟಮ್ (ನ)	ಗಿಡುಗ - { ಶೈಲನಃ (ಪು)
ಗಾಢ - ಗಾಢಃ (ವಿ)	{ ಶೈಲನೀ (ಸ್ತ್ರೀ)
ಗಾತ್ರ - ಆಕಾರಃ (ಪು)	ಗಿಡ್ಡ - ೦. ವಾಮನಃ (ವಿ)
ಗಾದಿ - ತಲ್ಪಃ (ಪು.ನ)	೨. ಹ್ರಸ್ವಃ (ವಿ)

* ಆರು ಗಂಟಿ, ಏಳು ಗಂಟಿ ಇತ್ಯಾದಿಗಳನ್ನು ಹೇಳುವಾಗ ಪಡ್‌ವಾದನಮ್, ಸಪ್ತವಾದನಮ್ (.... ನಾದನಮ್) ಎಂದು ಹೇಳುವುದು ರೂಢಿ.

ಗಣಿ - { ಶುಕಃ (ಪು)	ಗುದ್ಧವಿಕೆ - ಕುಟ್ಟಿನವ್ (ನ)
{ ಶುಕೀ (ಸ್ತ್ರೀ)	ಗುಪ್ತ - ಗುಪ್ತಃ (ವಿ)
ಗರಣಿ - ಯಂತ್ರಾಗಾರವ್ (ನ)	ಗುಬ್ಬಿಜ್ಜಿ - { ಚಟಕ. (ಪು)
ಗರಾಕಿ - { ಗ್ರಾಹಕ (ಪು)	{ ಚಟಕಾ (ಸ್ತ್ರೀ)
{ ಗ್ರಾಹಿಕಾ (ಸ್ತ್ರೀ)	ಗುಮಾನಿ - ಸಂಶಯ (ಪು)
ಗೀಟು - ರೇವಿಕಾ (ಸ್ತ್ರೀ)	ಗುಮಾಸ್ತ - ಲಿಪಿಕಾರ (ವ)
ಗೀತೆ - ಗೀತವ್ (ನ)	ಗುರಾಣಿ - ಪೀಟಕ. (ಪು)
ಗೀಳು - ವ್ಯಸನವ್ (ನ)	ಗುರಿ - ಲಕ್ಷ್ಯವ್ (ನ)
ಗುಗ್ಗಿ - ಬಿಂಜೂಷವ್ (ನ)	ಗುರು - ಗುರು (ವ)
ಗುಟುರು - ನರ್ವನವ್ (ನ)	ಗುರುತು - ೧. ಚಿಹ್ನವ್ (ನ)
ಗುಟ್ಟು - ರಹಸ್ಯವ್ (ನ)	೨. ಪರಿಚಯಃ (ಪು)
ಗುಡಿ - ದೇವಾಲಯಃ (ಪು)	೩. ಅಭಿಜ್ಞಾನವ್ (ನ)
ಗುಡಿ ಕೈಗಾರಿಕೆ - ಗೃಹೋದ್ಯಮಃ	ಗುರುತ್ವಾಕರ್ಷಣೆ -
(ಪು)	ಗುರುತ್ವಾಕರ್ಷಣಿ (ನ)
ಗುಡಿಸಲು - ಕುಟೀರ. (ಪು)	ಗುರುದಕ್ಷಣಿ - ಗುರುದಕ್ಷಣಾ (ಸ್ತ್ರೀ)
ಗುಡಿಸುವಿಕೆ - ಸಂಮಾರ್ಜನವ್	ಗುಲಗುಂಜಿ - ಗುಂಜಾ (ಸ್ತ್ರೀ)
(ನ)	ಗುಲಾಜಿ - ೧. ಪಾಟಲ. (ಪು)
ಗುಡುಗು - ಸ್ತುತವ್ (ನ)	೨. ಪಾಟಲವ್ (ನ)
ಗುಡ್ಡ - ಶೈಲಃ (ಪು)	ಗುಲಾಮ - { ದಾಸಃ (ಪು)
ಗುಡ್ಡೆ - ರಾಟಃ (ಪು)	{ ದಾಸೀ (ಸ್ತ್ರೀ)
ಗುಣ - ಗುಣ (ಪು)	ಗುಲಾಮಗಿರಿ - ದಾಸ್ಯವ್ (ನ)
ಗುಣವಂತ - { ಗುಣವಾನ್ (ಪು)	ಗುಜೆ ಗಂಪಾ (ಸ್ತ್ರೀ)
{ ಗುಣವತೀ (ಸ್ತ್ರೀ)	ಗುಳಿಕಕಾಲ - ಗುಳಿಕಕಾಲಃ (ನ)
ಗುಣಾಕಾರ } - ಗುಣನವ್ (ನ)	ಗುಳಿಗೆ - ಗುರಿಕಾ (ಸ್ತ್ರೀ)
ಗುಣಿಸುವಿಕೆ }	ಗುಳ್ಳಿ ೧. ಬುದ್ಬುದಃ (ಪು)
ಗುದ್ದಲಿ - ಕುದ್ದಾಲಃ (ಪು)	೨. ವಿಟಕಃ (ಪು)
ಗುದ್ದು - ಮುಷ್ಟಿಪ್ರಸಾರ. (ವ)	ಗುಂಗುರುಗೂವಲು ಅಲಕ (ವ)

ಗುಂಡಗೆ-೧. ಸುಂದರಂ (ಕ್ರಿ.ವಿ)	ಗೆಲುವು - ೧. ಜಯಃ (ಪು)
೨. ವೃತ್ತಾಕಾರಂ (ಕ್ರಿ.ವಿ)	೨. ಉಲ್ಲಾಘತಾ (ಸ್ತ್ರೀ)
ಗುಂಡಿ - ೧. ಕುಡ್ಮಲಃ (ಪು.ನ)	ಗೆಳತಿ - { ಸಖೀ (ಸ್ತ್ರೀ)
೨. ಗರ್ತಃ (ಪು)	{ ಸ್ನೇಹಿತಾ (ಸ್ತ್ರೀ)
ಗುಂಡು - ೧. ಗೋಲಕಃ (ಪು)	ಗೆಳೆತನ - ಮೈತ್ರೀ (ಸ್ತ್ರೀ)
೨. ಪಟ್ಟಃ (ಪು)	ಗೆಳೆಯು - { ಸ್ನೇಹಿತಃ (ಪು)
ಗುಂಡುಸೂಜಿ - ಪತ್ರಸೂಜೀ (ಸ್ತ್ರೀ)	{ ಮಿತ್ರಮ್ (ನ)
ಗುಂಪು - ಸಮೂಹಃ (ಪು)	ಗೆಟ್ - ಮುಖಿದ್ವಾರಮ್ (ನ)
ಗೂಟ - ೧. ಕೀಲಃ (ಪು)	ಗೆಣು - ವಿತಸ್ತಃ (ಪು)
೨. ನಾಗದಂತಃ (ಪು)	ಗೆರು - ಭಲ್ಲಾತಕಃ (ಪು)
ಗೂಡು - ನೀಡಃ (ಪು.ನ)	ಗೆಲಿ - ಉಪಹಾಸಃ (ಪು)
ಗೂಢ - ಗೂಢಃ (ವಿ)	ಗೆಸ್ ಸಿಲೆಂಡರ್ - ಅನಿಲಕೋಷಃ
ಗೂಢಚಾರ - ಗೂಢಚಾರಃ (ಪು)	(ಪು)
ಗೂಢಚಾರಿಣಿ - ಗೂಢಚಾರಿಣೀ	ಗೆಸ್ ಸ್ಪವ್ - ಅನಿಲಚುಲ್ಲಿಃ (ಸ್ತ್ರೀ)
(ಸ್ತ್ರೀ)	ಗೈರುದಾಜರು - ಅನುಪಸ್ಥಿತಿಃ (ಸ್ತ್ರೀ)
ಗೂನು - ಕುಬ್ಜಃ (ವಿ)	ಗೊಜ್ಜು - ಉಪಸೇಚನಮ್ (ನ)
ಗೂಬೆ - ಉಲೂಕಃ (ಪು)	ಗೊಡ್ಡು - ವಂಧ್ಯಾ (ಸ್ತ್ರೀ)
ಗೂಳಿ - ವೃಷಭಃ (ಪು)	ಗೊತ್ತು - ಜಾನಾಮಿ (ಕ್ರಿ.ಪ)
ಗೃಹ - ಗೃಹಮ್ (ನ)	ಗೊನೆ - ಗುಚ್ಛಃ (ಪು)
ಗೃಹಸ್ಥ - ಗೃಹಸ್ಥಃ (ಪು)	ಗೊಬ್ಬರ - ಗೋಭರಃ (ಪು)
ಗೃಹಿಣಿ - ಗೃಹಿಣೀ (ಸ್ತ್ರೀ)	ಗೊರಕೆ - ಘೋರಿಕಾ (ಸ್ತ್ರೀ)
ಗೆಜ್ಜೆ - ಕಿಂಕಿರೀ (ಸ್ತ್ರೀ)	ಗೊರಸು - ಮಿರಃ (ಪು)
ಗೆಣಸು - ಮಿಷ್ಪಾಲಿಕಮ್ (ನ)	ಗೊಲ್ಲ - { ಗೋಪಃ (ಪು)
ಗೆದ್ದಲು - ಪುತ್ರಿಕಾ (ಸ್ತ್ರೀ)	{ ಗೋಪೀ (ಸ್ತ್ರೀ)
ಗೆರೆ - ಕೇಶಾ (ಸ್ತ್ರೀ)	ಗೊಂಚಲು - ಗುಚ್ಛಃ (ಪು)
ಗೆರೆಹಾಕದ - ವಿರೇಖಮ್ (ನ)	ಗೊಂಬೆ - ಪಾಂಚಾಲಿಕಾ (ಸ್ತ್ರೀ)
ಗೆರೆ ಹಾಕಿದ - ಸರೇಖಮ್ (ನ)	ಗೋಡೆ - ಭಿತ್ತಿ (ಸ್ತ್ರೀ)

ಗೋಡೆ ಅಲಾರಿ - ಭತ್ತಿವೇಟಿಕಾ (ಸ್ತ್ರೀ)	ಗೈಂಡರ್ - ವೇಷಕರ್ಮ (ನ)
ಗೋಡಂಬಿ - ಭಲ್ಲಾತಕರ್ಮ (ನ)	ಘ
ಗೋದ - ಗೋದೇ (ಸ್ತ್ರೀ)	ಘಟನೆ - ಘಟನಾ (ಸ್ತ್ರೀ.ನ)
ಗೋತ್ರ - ಗೋತ್ರರ್ಮ (ನ)	ಘಟಿಕೋತ್ಸವ - ಘಟಿಕೋತ್ಸವಃ
ಗೋಧಿ - ಗೋಧಾಮಃ (ಪು)	
ಗೋಪುರ - ಶಿಖರರ್ಮ (ನ)	(ವ್ರ)
ಗೋಪ್ಯ - ಗೋಪ್ಯಃ (ವಿ)	ಘಟ್ಟ - ಘಟ್ಟಃ (ವ್ರ)
ಗೋಮಯ - ಗೋಮಯಃ (ಪು ನ)	ಘಟ್ಟಿಯಾದ - ದೃಢಃ (ವಿ)
ಗೋಲ - ಗೋಲಕಃ (ಪು)	ಘನ - ೧. ಘನಃ (ವಿ)
ಗೋಲಿ - ಗೋಲಿಕಾ (ಸ್ತ್ರೀ)	೨. ಘನಃ (ಪು)
ಗೋಪು - { ಗೌಃ (ಸ್ತ್ರೀ)	ಘನತೆ - ಗೌರವರ್ಮ (ನ)
{ ಧೇನುಃ (ಸ್ತ್ರೀ)	ಘರ್ಷಣೆ - ಘರ್ಷಣರ್ಮ (ನ)
ಗೋಷ್ಠಿ - ಗೋಷ್ಠೀ (ಸ್ತ್ರೀ)	ಘಂಟೆ - ಘಂಟಾ (ಸ್ತ್ರೀ)
ಗೋಳಿಬಾರು -	ಘಾಟು - ಕಟುಗಂಧಃ (ಪು)
ಗೋಲಕಾಸ್ತ್ರಪ್ರಯೋಗಃ (ಪು)	ಘಾತಕ - ಘಾತಕಃ (ಪು)
ಗೋಳು - ೧. ದುಃಖರ್ಮ (ನ)	ಘೇಂಡಾಮೃಗ - ವಿಡ್ಗಮೃಗಃ (ವ್ರ)
೨. ರೋದನರ್ಮ (ನ)	ಘೋರ - ಘೋರಃ (ವಿ)
ಗೋಂದು - ನಿಯೋಸಃ (ಪು)	ಘೋಷಣೆ - ಘೋಷಣಾ (ಸ್ತ್ರೀ.ನ)
ಗೌಣ - ಗೌಣಃ (ವಿ)	
ಗೌರವ - ಗೌರವರ್ಮ (ನ)	ಚ
ಗ್ರಹ - ಗ್ರಹಃ (ಪು)	ಚಕ್ಕಡಿ - { ಶಕಟಃ (ಪು.ನ)
ಗ್ರಹಣ - ಗ್ರಹಣರ್ಮ (ನ)	{ ಶಕಟೀ (ಸ್ತ್ರೀ)
ಗ್ರಂಥ - ಗ್ರಂಥಃ (ಪು)	ಚಕ್ಕುಲಿ - ಶಷ್ಕುಲೀ (ಸ್ತ್ರೀ)
ಗ್ರಾಮ - ಗ್ರಾಮಃ (ಪು)	ಚಕ್ರ - ಚಕ್ರರ್ಮ (ನ)
ಗ್ರಾಮೀಣ - ಗ್ರಾಮೀಣಃ (ವಿ)	ಚಕ್ರಬದ್ಡಿ - ಚಕ್ರವೃದ್ಧಿಃ (ಸ್ತ್ರೀ)
ಗ್ರಾಹಕ - { ಗ್ರಾಹಕಃ (ಪು)	ಚಕ್ರವರ್ತಿ - ಚಕ್ರವರ್ತಿ (ಪು)
{ ಗ್ರಾಹಿಕಾ (ಸ್ತ್ರೀ)	ಚಟಿ - ವ್ಯಸನರ್ಮ (ನ)

ಚಟುವಟಿಕೆ -

೧. ಕ್ರಿಯಾಶೀಲತಾ (ಸ್ತ್ರೀ)

೨. ಕಾರ್ಯಕ್ರಮಃ (ಪು)

ಚಟ್ಟು - ಶವಯಾನಮ್ (ನ)

ಚಟ್ಟಿ - ಉಪಸೇಚನಮ್ (ನ)

ಚಡ್ಡಿ - ಅಧೋಽರುಕಮ್ (ನ)

ಚತುರ - ಚತುರಃ (ವಿ)

ಚದರ - ಚತುರಸ್ತಃ (ವಿ)

ಚದುರಂಗ - ಚದುರಂಗಮ್ (ನ)

ಚಪಲತೆ - ಚಪಲತಾ (ಸ್ತ್ರೀ)

ಚಪ್ಪರ - ವಿತಾನಃ (ಪು.ನ)

ಚಪ್ಪಲಿ - ಪಾದರಕ್ಷಾ (ಸ್ತ್ರೀ)

ಚಪ್ಪಾಳಿ - ಕರತಾಡನಮ್ (ನ)

ಚಮಚ - ಚಮಸಃ (ಪು)

ಚಮತ್ಕಾರ - ಚಮತ್ಕಾರಃ (ಪು)

ಚಮ್ಮಾರ - ಚರ್ಮಕಾರಃ (ಪು)

ಚರಣ - ಚರಣಃ (ಪು.ನ)

ಚರಿತ್ರೆ - ಇತಿಹಾಸಃ (ಪು)

ಚರ್ಚೆ - ಚರ್ಚಾ (ಸ್ತ್ರೀ)

ಚರ್ಮ - ಚರ್ಮ(ನ)(ನಕಾರಾಂತಃ)

ಚರ್ವಿತಚರ್ವಣ -

ಚರ್ವಿತಚರ್ವಣಮ್ (ನ)

ಚಲನಚಿತ್ರ - ಚಲನಚಿತ್ರಮ್ (ನ)

ಚಲನೆ - ಚಲನಮ್ (ನ)

ಚಲಾವಣೆ - ವ್ಯವಹಾರಃ (ಪು)

ಚಲ್ಲಾಪಿಲ್ಲಿ - (ವಿಕೀರ್ಣಃ (ವಿ)

(ಅಸ್ತವ್ಯಸ್ತಂ (ನ)

ಚಹ - ಚಾಯಮ್ (ಅ)

ಚಹರೆ - ಲಕ್ಷಣಮ್ (ನ)

ಚಳಿ - ಶೈತ್ಯಮ್ (ನ)

ಚಳಿಗಾಲ - ಶೀತಕಾಲಃ (ಪು)

ಚಳುವಳಿ - ಅಂದೋಲನಮ್ (ನ)

ಚಂಚಲ - ಚಂಚಲಃ (ವಿ)

ಚಂಡಾಲ - { ಚಂದಾಲ (ಪು)

{ ಚಂಡಾಲೀ (ಸ್ತ್ರೀ)

ಚಂದ - ೧. ಸೌಂದರ್ಯಮ್ (ನ)

೨. { ಸುಂದರಃ (ವಿ)

{ ಸುಂದರೀ (ಸ್ತ್ರೀ)

ಚಂದಾದಾರ - (ಗ್ರಾಹಕ (ಪು)

(ಗ್ರಾಹಿಕಾ (ಸ್ತ್ರೀ)

ಚಂದಿರ - ಚಂದಿರಃ (ಪು)

ಚಂದ್ರ - ಚಂದ್ರಃ (ಪು)

ಚಂಪೂ - ಚಂಪೂಃ (ಸ್ತ್ರೀ)

ಚಾಕರಿ - ಸೇವಾ (ಸ್ತ್ರೀ)

ಚಾಕಲೀಟ್ - ಚಾಕಲಿಹಃ (ವು)

ಚಾಕು - ಘೃತಿಕಾ (ಸ್ತ್ರೀ)

ಚಾಚೂತಪ್ಪದೇ -

ಅನ್ಯೂನಾತಿರಿಕ್ತಮ್ (ನ)

ಚಾಟಿ - ಕಶಾ (ಸ್ತ್ರೀ)

ಚಾಡಿ - ಪಿಶುನತಾ (ಸ್ತ್ರೀ)

ಚಾಡಿಕೋರ - { ಪಿಶುನಃ (ಪು)

{ ಕರ್ಣೇಜಪಃ (ಪು)

ಚಾಣ - ಟಂಕಃ (ವಿ)

ಚಾಣಾಕ್ಷ - ಕುಶಲಃ (ವಿ)

ಚಾಪಲ್ಯ - ಚಾಪಲ್ಯಮ್ (ನ)	ಚಿನ್ನೆ - ಚಿನ್ನಮ್ (ನ)
ಚಾಪ - ಕಟಿ (ಪು)	ಚಿಪ್ಪು - ಶುಕ್ತಿಃ (ಸ್ತ್ರೀ)
ಚಾಮರ - ಚಾಮರಮ್ (ನ)	ಚಿಮಣಿ ಎಣ್ಣೆ - ಮೃತ್ಪ್ರೀಣಿ (ನ)
ಚಾಲಕ - ಚಾಲಕಃ (ಪು)	ಚಿಮುಟಿಗೆ - ಸಂದಂಶಿಕಾ (ಸ್ತ್ರೀ)
ಚಾವಡಿ - ೧. ಮಂಡವಃ (ಪು.ನ)	ಚಿಮುಕಿಸುವಿಕೆ - ಸೇವನಮ (ನ)
೨. ವಿತರ್ದಿಃ (ಸ್ತ್ರೀ)	ಚಿರತೆ - ತರಕ್ಷುಃ (ಪು)
ಚಾವಣಿ - ಛದಿಃ (ಸ್ತ್ರೀ)	ಚಿಲಕ - ದ್ವಾರಶೃಖಿಲಾ (ಸ್ತ್ರೀ)
ಚಾವಿ - ಕುಂಚಿಕಾ (ಸ್ತ್ರೀ)	ಚಿಲುಮೆ - ಉತ್ನಃ (ಪು)
ಚಾಳಿ - ದುರ್ವ್ಯಸನಮ್ (ನ)	ಚಿಲ್ಲರೆ - ೧. ಪರೀವರ್ತ (ಪು)
ಚಾಳೀಸು - ದೃಷ್ಟಿಮಾಂದ್ಯಮ್ (ನ)	೨. ಕ್ಷುದ್ರಃ (ಪಿ)
ಚಿಕ್ಕ - ೧. ಲಘುಃ (ಪಿ)	ಚಿಂತೆ - ಚಿಂತಾ (ಸ್ತ್ರೀ)
೨. ಕನಿಷ್ಠಃ (ಪಿ)	ಚಿಂದಿ - ಕಂಠಾ (ಸ್ತ್ರೀ)
ಚಿಕ್ಕಪ್ಪ - ಪಿತೃವ್ಯಃ (ಪು)	ಚೀಟಿ - ಚಿಟಿಕಾ (ಸ್ತ್ರೀ)
ಚಿಕ್ಕಮ್ಮ - ೧. ಪಿತೃವ್ಯಾ (ಸ್ತ್ರೀ)	ಚೀತಾರ - ಚೀತಾರ (ಪು)
೨. ಮಾತೃಪ್ಪಸಾ (ಸ್ತ್ರೀ)	ಚೀಲ - ಸೂತಃ (ಪು)
ಚಿಕ್ಕಿ - ಚಿಕ್ಕಿತ್ನಾ (ಸ್ತ್ರೀ)	ಚಿಕ್ಕಾಣಿ - ಅರಿತ್ರಮ್ (ನ)
ಚಿಗುರು - ಕಿಸಲಯಮ್ (ನ)	ಚಿಕ್ಕೆ - ಬಿಂದುಃ (ಪು)
ಚಿಟಿಕೆ - ಛೋಟಿಕಾ (ಸ್ತ್ರೀ)	ಚುಚ್ಚುಮುದ್ದು - ಸೂಚ್ಚೌಷಧಮ್ (ನ)
ಚಿಟ್ಟೆ - ಪತಂಗಃ (ಪು)	
ಚಿಠೆ - ಚಿಠಾ (ಸ್ತ್ರೀ)	ಚುಚ್ಚುವಿಕೆ - ವೇಧನಮ್ (ನ)
ಚಿತ್ತ - ಚಿತ್ತಮ್ (ನ)	ಚುಟುಕು - ೧. ಸಂಕ್ಷೇಪಮ್ (ಕ್ರಿ.ಪಿ)
ಚಿತ್ರ - ಚಿತ್ರಮ್ (ನ)	೨. ಚಾಟುಪದ್ಯಮ್ (ನ)
ಚಿತ್ರಕಾರ - { ಚಿತ್ರಕಾರಃ (ಪು)	ಚುನಾವಣೆ - ನಿರ್ವಾಚನಮ್ (ನ)
{ ಚಿತ್ರಕಾರೀ (ಸ್ತ್ರೀ)	ಚುರುಕು - ೧. ಕುಶಲಃ (ಪಿ)
ಚಿತ್ರಗೀತೆ - ಚಿತ್ರಗೀತಮ್ (ನ)	೨. ತೀಕ್ಷ್ಣತಾ (ಸ್ತ್ರೀ)
ಚಿತ್ರಹಿಂಸೆ - ಚಿತ್ರಹಿಂಸಾ (ಸ್ತ್ರೀ)	ಚುಂಬಕ - { ಚುಂಬಕಃ (ಪು)
ಚಿನ್ನ - ಸುವರ್ಣಮ್ (ನ)	{ ಅಯುಷ್ಯಾಂತ (ಪು)

ಚುಂಬನ - ಚುಂಬನಮ್ (ನ)

ಚೂಪು - ತೀಕ್ಷ್ಣಃ (ವಿ)

ಚೂರಿ - ಭುರಿಕಾ (ಸ್ತ್ರೀ)

ಚೂರು - ೧. ಶಕಲಃ (ಪು.ನ)

೨. ಕಿಂಚಿತ್ (ಅ)

ಚೆಕ್ - ದೇಯಾದೇಶಃ (ಪು)

ಚೆನ್ನಾಗಿ - ಸಮ್ಯಕ್ (ಕ್ರಿ.ವಿ)

ಚೆಲುವು - ಸೌಂದರ್ಯಮ್ (ನ)

ಚೆಲುವೆ - ಸುಂದರೀ (ಸ್ತ್ರೀ)

ಚೆಂಡು - ಕೆಂದುಕಃ (ಪು)

ಚೇಲ - ಚೇಲಃ (ಪು)

ಚೇಷ್ಟೆ - ಚೇಷ್ಟಾ (ಸ್ತ್ರೀ)

ಚೇಳು - ವೃಶ್ಚಿಕಃ (ಪು)

ಚೈತನ್ಯ - ಚೈತನ್ಯಮ್ (ನ)

ಚೋಕ್ಕ - ೧. ಸ್ವಚ್ಛಃ (ವಿ)

೨. ಸುವ್ಯವಸ್ಥಿತಃ (ವಿ)

ಚೊಂಬು - ಕಲಶಃ (ಪು)

ಚೋಟು - ಪ್ರಾದೇಶಃ (ಪು)

ಚೌಕ - ೧. ಚತುರಸ್ರಃ (ವಿ)

೨. ಚತುಷ್ಟುಭಮ್ (ನ)

ಚೌತಿ - ಚತುರ್ಥಿ (ಸ್ತ್ರೀ)

ಛ

ಛತ್ರಿ - ಛತ್ರಮ್ (ನ)

ಛಲ - ಆಗ್ರಹಃ (ಪು)

ಛಂದಸ್ಸು - ಛಂದಃ (ನ)

(ಸಕಾರಾಂತಃ)

ಛಾಯಾಗ್ರಹಣ -

ಛಾಯಾಗ್ರಹಣಮ್ (ನ)

ಛಾಯೆ - ಛಾಯಾ (ಸ್ತ್ರೀ)

ಛಿದ್ರ - ಛಿದ್ರಮ್ (ನ)

ಛೀ - ಛೀ (ಅ)

ಜ

ಜಗತ್ತು - ಜಗತ್ (ನ)

ಜಗದ್ಗುರು - ಜಗದ್ಗುರುಃ (ಪು)

ಜಗಲಿ - ವಿತರ್ದಿಃ (ಸ್ತ್ರೀ)

ಜಗಳ - ಕಲಹಃ (ಪು)

ಜಗಳಗಂಟಿ - { ಕಲಹಶೀಲಃ (ಪು)

{ ಕಲಹಶೀಲಾ (ಸ್ತ್ರೀ)

ಜಗಿಯುವಿಕೆ - ಚರ್ವಣಮ್ (ನ)

ಜಟಲ - ಜಟಿಲಃ (ವಿ)

ಜಟ್ಟಿ - ಮಲ್ಲಃ (ಪು)

ಜರರ - ಜರರಮ್ (ನ.ಪು)

ಜಡ - ಜಡಃ (ವಿ)

ಜಡಿಮಳೆ - ಧಾರಾವೃಷ್ಟಿಃ (ಸ್ತ್ರೀ)

ಜಡೆ - ಪೇಣೀ (ಸ್ತ್ರೀ)

ಜನ - ಜನಃ (ಪು)

ಜನಗಣತಿ - ಜನಗಣನಾ (ಸ್ತ್ರೀ)

ಜನತೆ - ಜನತಾ (ಸ್ತ್ರೀ)

ಜನದಟ್ಟಣೆ - ಜನಸಮ್ಮರ್ದಃ (ಪು)

ಜನನಿ - ಜನನೀ (ಸ್ತ್ರೀ)

ಜನಿಪಾರ - ಉಪವೀತಮ್ (ನ)

ಜನ್ಮ - ಜನ್ಮ (ನ) (ನಕಾರಾಂತಃ)

ಜಪ - ಜಪಃ (ಪು)	ಜಂಗುಳಿ - ಸಂಮರ್ದಃ (ಪು)
ಜಮಖಾನೆ - ವಸ್ತ್ರಕಟಃ (ಪು)	ಜಂಜಾಟ - ಕಷ್ಟಮ್ (ನ)
ಜಮಾ - ಆಯಃ (ಪು)	ಜಂಟಿ - ಯುಗಲಮ್ (ನ)
ಜಮಾಖರ್ಚು - ಆಯವ್ಯಯಂ(ನ)	ಜಂಭ - ಗರ್ವಃ (ಪು)
ಜಮೀನು - ಭೂಮಿಃ (ಸ್ತ್ರೀ)	ಜಾಗ - ಸ್ಥಲಮ್ (ನ)
ಜಮೀನುದಾರ -	ಭೂಸ್ವಾಮೀ (ಪು)
	ಭೂಸ್ವಾಮಿಸೀ (ಸ್ತ್ರೀ)
	ಜಾಗರಣೆ - ಜಾಗರಣಮ್ (ನ)
	ಜಾಗರೂಕತೆ - ಜಾಗರೂಕತಾ (ಸ್ತ್ರೀ)
	ಜಾಜಿ - ಜಾತಿ (ಸ್ತ್ರೀ)
	ಜಾಡಮಾಲಿ - { ಸಂಮಾರ್ಜಕಃ (ಪು)
	{ ಸಂಮಾರ್ಜಕಾ (ಸ್ತ್ರೀ)
ಜಯ - ಜಯಃ (ಪು)	ಜಾಡ್ಯ - ಜಾಡ್ಯಮ್ (ನ)
ಜಯಂತಿ - ಜಯಂತೀ (ಸ್ತ್ರೀ)	ಜಾಣ - { ಬುದ್ಧಿಮಾನ್ (ಪು)
ಜರಡಿ - ಜಾಲಸೀ (ಸ್ತ್ರೀ)	{ ಬುದ್ಧಿಮತೀ (ಸ್ತ್ರೀ)
ಜರೂರು - ೧. ಅವಶ್ಯಮ್ (ಕ್ರಿ.ಪಿ)	ಜಾಣ್ಣೆ - ಬುದ್ಧಿಮತ್ತಾ (ಸ್ತ್ರೀ)
೨. ಲೇಘಮ್ (ಕ್ರಿ.ಪಿ)	ಜಾತಕ - { ಜಾತಕಮ್ (ನ)
ಜರ್ಜರಿತ - ಜರ್ಜರಿತಃ (ವಿ)	{ ಜನ್ಮಪತ್ರಿಕಾ (ಸ್ತ್ರೀ)
ಜಲ - ಜಲಮ್ (ನ)	ಜಾತಿ - ಜಾತಿ. (ಸ್ತ್ರೀ)
ಜವಳಿ - ವಸ್ತ್ರಮ್ (ನ)	ಜಾತೀಯತೆ - ಜಾತೀಯತಾ (ಸ್ತ್ರೀ)
ಜವಳು - ೧. ಉಷರಮ್ (ನ)	ಜಾತ್ರೆ - { ಮಹೋತ್ಸವಃ (ಪು)
೨. ಉಷರಃ (ಪಿ)	{ ರಥೋತ್ಸವ (ಪು)
ಜವಾಬ್ದಾರಿ - { ದಾಯಿತ್ವಂ (ನ)	ಜಾದು - ಇಂದ್ರಜಾಲಮ್ (ನ)
{ ಪ್ರತಿಭೂತ್ವಂ(ನ)	ಜಾನಪದ - ಜಾನಪದಃ (ವಿ)
ಜವಾಬು - ಉತ್ತರಮ್ (ನ)	ಜಾಮೀನು - ಪ್ರತಿಭೂತ್ವಮ್ (ನ)
ಜವಾನ - { ಸೇವಕಃ (ಪು)	ಜಾಮೀನುದಾರ - ಪ್ರತಿಭೂಃ (ಪು)
{ ಸೇವಿಕಾ (ಸ್ತ್ರೀ)	ಜಾಯಮಾನ - ಸ್ವಭಾವಃ (ಪು)
ಜವೆಗೋಧಿ - ಯವಃ (ಪು)	ಜಾಲ - ಜಾಲಮ್ (ನ)
ಜಳ್ಳು - ನಿಸ್ಸಾರಃ (ಪಿ)	ಜಾಸ್ತಿ - ಅಧಿಕಮ್ (ವಿ)
ಜಂಗಳಮ - ಜಂಗಳಮಃ (ವಿ)	

ಜಾಹೀರಾತು - ಪ್ರಕಟನಮ್ (ನ)	ಜುಗುಪ್ಸೆ - ಜುಗುಪ್ಸಾ (ಸ್ತ್ರೀ)
ಜಾಳಿಗೆ - ಜಾಲಕಮ್ (ನ)	ಜುಟ್ಟು - ಶಿಖಾ (ಸ್ತ್ರೀ)
ಜಿಗಣೆ - ಜಲೂಕಃ (ಪು)	ಜುಲ್ಮಾನೆ - ದಂಡಃ (ಪು)
ಜಿಜ್ಞಾಸೆ - ಜಿಜ್ಞಾಸಾ (ಸ್ತ್ರೀ)	ಜೂಜು - ದ್ಯೂತಮ್ (ನ.ಪು)
ಜಿಡ್ಡಾದ - ಚಿಕ್ಕಣಃ (ವಿ)	ಜೂಲು - ಕೇಸರ. (ಪು)
ಜಿಡ್ಡು - ಚಿಕ್ಕಣತಾ (ಸ್ತ್ರೀ)	ಜೆಮ್‌ಕ್ಲಿಪ್ - ದಂಕಕಮ್ (ನ)
ಜಿಪುಣ - { ಕೃಪಣಃ (ಪು)	ಜೇಡ - ಉರ್ಣನಾಭಃ (ಪು)
{ ಕೃಪಣಾ (ಸ್ತ್ರೀ)	ಜೇನುತುಪ್ಪ - ಮಧು (ನ)
ಜಿನುಗುವಿಕೆ - ಸ್ಯಂದನಮ್ (ನ)	ಜೇನೋಣ - ಮಧುಮಕ್ಷಿಕಾ (ಸ್ತ್ರೀ)
ಜಿರಳೆ - ತೈಲಪಃ (ಪು)	ಜೇಬು - ಕೋಷಃ (ಪು)
ಜಿರಾಫೆ - ಚಿತ್ರೋಷ್ಠಃ (ಪು)	ಜೈಲು - ಕಾರಾಗೃಹಮ್ (ನ)
ಜಿಲೇಬಿ - ಕುಂಡಲಿಕಾ (ಸ್ತ್ರೀ)	ಜೊತೆ - ೦. ಸಹ (ಅ)
ಜಿಲ್ಲೆ - ಮಂಡಲಮ್ (ನ)	೨. ಯುಗಲಮ್ (ನ)
ಜಿಂಕೆ - { ಹರಿಣಃ (ಪು)	ಜೊತೆಗಾರ - { ಸಹಚರಃ (ಪು)
{ ಹರಿಣೀ (ಸ್ತ್ರೀ)	{ ಸಹಚರೀ (ಸ್ತ್ರೀ)
ಜೀತ - ದಾಸ್ಯಮ್ (ನ)	ಜೊಲ್ಲು - ಲಾಲಾ (ಸ್ತ್ರೀ)
ಜೀಪ್ - ಜೀಪ್‌ಯಾನಮ್ (ನ)	ಜೊಂಪು - ತಂದ್ರಾ (ಸ್ತ್ರೀ)
ಜೀರಿಗೆ - ಜೀರಿಕಾ (ಸ್ತ್ರೀ)	ಜೋಕಾಲಿ - ಅಂದೋಲಿಕಾ (ಸ್ತ್ರೀ)
ಜೀರ್ಣ - ಜೀರ್ಣಃ (ವಿ)	ಜೋಕೆ - ಜಾಗೃತಿಃ (ಸ್ತ್ರೀ)
ಜೀರ್ಣೋದ್ಧಾರ -	ಜೋಗುಳ - ಪ್ರೇಂಪಾಗೀತಮ್ (ನ)
ಜೀರ್ಣೋದ್ಧಾರಃ (ಪು)	ಜೋಡಿ - ಯುಗಲಮ್ (ನ)
ಜೀವ - ಜೀವಃ (ಪು)	ಜೋಪಡಿ - ಕುಟೀರಃ (ಪು)
ಜೀವಕಳೆ - ಕಾಂತಿಃ (ಸ್ತ್ರೀ)	ಜೋಪಾನ - ಜಾಗರೂಕಂ (ಪ್ರ.ವಿ)
ಜೀವನ - ಜೀವನಮ್ (ನ)	ಜೋಳ - { ಯಾವಾನಲಃ (ಪು)
ಜೀವಮಾನ - ಜೀವನಮ್ (ನ)	{ ಜೂರ್ಣಃ (ಪು)
ಜೀವಂತ - ಜೀವಂತ. (ವಿ)	ಜೋಳಿಗೆ - ಹೃಸೇವ (ಪು)
ಜೀವಾಳ - ಪ್ರಾಣಾಃ (ವಿ) (ನಿ.ಜಿ)	ಜ್ಯೋತಿ - ಜ್ಯೋತಿಃ (ಪು)

ಜ್ಞಾನ - ಜ್ಞಾನಮ್ (ನ)
 ಜ್ಞಾಪಕ - ಸ್ಮರಣಮ್ (ನ)
 ಜ್ಯಾಮ್ - ಫಲಪಾಕಃ (ಪು)
 ಜ್ಯಾಸ್ - ಫಲರಸಃ (ಪು)
 ಜ್ಯೋತಿ - ಜ್ಯೋತಿಃ (ನ)
 ಜ್ಯೋತಿಷಿ - ಜ್ಯೋತಿಷಕಃ (ಪು)
 ಜ್ವರ - ಜ್ವರಃ (ಪು)
 ಜ್ವಾಲಾಮುಖಿ -
 ಜ್ವಾಲಾಮುಖೀ (ಸ್ತ್ರೀ)
 ಜ್ವಾಲೆ - ಜ್ವಾಲಾ (ಸ್ತ್ರೀ)
 ಜ್ಞರಿ - ಜ್ಞರೀ (ಸ್ತ್ರೀ)

ಜಿಲಿಫೋನ್ - { ದೂರವಾಣೀ (ಸ್ತ್ರೀ)
 { ದೂರಭಾವಾ (ಸ್ತ್ರೀ)
 ಜೈಪಿಸ್ಪ್ - { ಉಟ್ಟಂಕಕಃ (ಪು)
 { ಉಟ್ಟಂಕಿಕಾ (ಸ್ತ್ರೀ)
 ಜೈಪಾರೈಟರ್ - ಟಂಕಕಮ್ (ನ)
 ಜೈರ್ - ನೇಮಿಃ (ಪು)
 ಜೊಳ್ಕು - ರಿಕ್ತತಾ (ಸ್ತ್ರೀ)
 ಜೊಂಗಿ - ಶಾಯಾ (ಸ್ತ್ರೀ)
 ಜೋಪಿ - ಶಿರಸ್ತ್ರಮ್ (ನ)
 ಜ್ಯೂಬ್ - ಅತರ್ನೇಮಿಃ (ಪು)
 ಜ್ಯೂಬ್‌ಲೈಟ್ -
 ದಂಡದೀಪಃ (ಪು)

ಟಿ

ಟಗರು - ಮೇಷಃ (ಪು)
 ಟವೆಲ್ - { ಪ್ರೋಂಛಃ (ಪು)
 { ಸ್ನಾನವಸ್ತ್ರಮ್ (ನ)
 ಟಾರ್ಚ್ - ಕರದೀಪಃ (ಪು)
 ಟೆಕೇಟು - ಚಿಟಿಕಾ (ಸ್ತ್ರೀ)
 ಟಿಪ್ಪಣಿ - ಟಿಪ್ಪಣೀ (ಸ್ತ್ರೀ)
 ಟೀಕೆ - ಠ. ಟೀಕಾ (ಸ್ತ್ರೀ)
 ೨. ಆಕ್ಷೇಪಃ (ಪು)
 ಟೀಪಾಯಿ - ತ್ರಿಪದೀ (ಸ್ತ್ರೀ)
 ಟೊತ್‌ಪೇಸ್ಪ್ - ದಂತಘನಃ
 (ಪು.ನ)
 ಟೊತ್‌ಬ್ರಷ್ - ದಂತಕೂರ್ಚಃ
 (ಪು.ನ)
 ಟೆಸ್ಪರ್ - ಪರೀಕ್ಷಣೀ (ಸ್ತ್ರೀ)
 ಟೆರೇಸ್ - ಅಲಿಂದಃ (ಪು)

ಟ್ರೀ - ಆಧಾನಿಕಾ (ಸ್ತ್ರೀ)
 ಟ್ರೈನ್ - ಧೂಮಶಕಟಮ್ (ನ)

ಥ

ಠಕ್ಕ - ವಂಚಕಃ (ಪು)
 ಠರಾವು - ನಿರ್ಣಯಃ (ಪು)
 ಠಾಣೆ - ಸ್ಥಾನಮ್ (ನ)
 ಠೀವಿ - ಗಾಂಭೀರ್ಯಮ್ (ನ)
 ಠೇವಣಿ - ನಿಕ್ಷೇಪಃ (ಪು)

ಡ

ಡಕಾಯಿತ - { ಉಂಠಕಃ (ಐ)
 { ಉಂಟಾಕಃ (ಐ)
 ಡಬ್ಬಿ - ಕರಂಡಃ (ಪು)
 ಡಯಲ್ - ಅಂಕದರ್ಶಃ (ಪು)
 ಡಂಗುರ - ಉದ್ಯೋಷಣಮ್ (ನ)

ಡಂಭಾಚಾರ - ಡಂಭಾಚಾರಃ (ಪು)	ತಕ್ಕ - { ಯೋಗ್ಯಃ (ವಿ)
ಡಾಕ್ಟರ್ - { ವೈದ್ಯಃ (ಪು)	{ ಉಚಿತಃ (ವಿ)
	ತಕ್ಕಡಿ - ತುಲಾ (ಸ್ತ್ರೀ)
ಡಿಕ್ಕಿ - ಸಂಘಟ್ಟಿನಮ್ (ನ)	ತಕ್ಷಣ - ತತ್ಕ್ಷಣಮ್ (ಕ್ರಿ.ವಿ)
ಡಿಟರ್ಜೆಂಟ್ ಬಿಲ್ಲೆ -	ತಗಡು - ಲೋಹಪತ್ರಮ್ (ನ)
ಸಂಘೇನಕಮ್ (ನ)	ತಗ್ಗು - ನಿಮ್ಮತಾ (ಸ್ತ್ರೀ)
ಡಿಪಾಸಿಟ್ - ನಿಕ್ಷೇಪಃ (ಪು)	ತಜ್ಞ - { ಪ್ರಾಜ್ಞಃ (ಪು)
ಡಿಸ್ಕೌಂಟ್ - ಅಪಕರ್ಷಃ (ಪು)	{ ಪ್ರಾಜ್ಞೇ (ಸ್ತ್ರೀ)
ಢೇಟ್ ಸ್ವಾಂಪ್ - ದಿನಮುದ್ರಾ	ತಟಸ್ಥ - ತಟಸ್ಥಃ (ವಿ)
(ಸ್ತ್ರೀ)	ತಟ್ಟಿ - ಸ್ಥೂಲಿಕಾ (ಸ್ತ್ರೀ)
ಡೇರೆ - ಪಟಗೃಹಮ್ (ನ)	ತಡ - ವಿಲಂಬಃ (ಪು)
ಡೈನಮೋ - ವಿದ್ಯುಜ್ವನಕಮ್ (ನ)	ತಡವುವಿಕೆ - ಅಮರ್ಶನಮ್ (ನ)
ಡೊಳ್ಳು ಹೊಟ್ಟೆಯಪ -	ತಡಸಲು - ಜಲಪಾತಃ (ಪು)
ಪಿಚಿಂಡಿಲಃ (ವಿ)	ತಡೆ - ಅಪರೋಧಃ (ಪು)
ಡೊಂಕು - ವಕ್ರಃ (ವಿ)	ತಣ್ಣಗೆ - ಶೀತಲಃ (ವಿ)
ಡೋಲು - ಪಣವಃ (ಪು)	ತಣ್ಣೇರು - { ಶೀತಜಲಮ್ (ನ)
ಡ್ರಗಿಸ್ಟ್ - ಔಷಧಿಕಃ (ಪು)	{ ಶೀತೋದಕಮ್ (ನ)
ಡ್ರಾಯರ್ - ಅಂತಃಪೇಟಿಕಾ	ತತ್ತಿ - ಅಂತಮ್ (ನ)
(ಸ್ತ್ರೀ)	ತತ್ತರ - ತತ್ತರಃ (ವಿ)
ಡ್ರಿಲ್ಲರ್ - ರಂಧ್ರಕಮ್ (ನ)	ತತ್ವ - ತತ್ತ್ವಮ್ (ನ)
ಡ್ರೈವರ್ - ಚಾಲಕಃ (ಪು)	ತದಿಗೆ - ತೃತೀಯಾ (ಸ್ತ್ರೀ)
	ತದ್ದು - ವದ್ದುಃ (ಪು)
	ತನಕ - ಪರ್ಯಂತಮ್ (ಕ್ರಿ.ವಿ)
	ತನಿಖೆ - ವಿಚಾರಣಾ (ಸ್ತ್ರೀ.ನ)
	ತನ್ನ - ಸ್ವಕೀಯಃ (ವಿ)
	ತನ್ಮಯ - ತನ್ಮಯಃ (ವಿ)
	ತಪಸ್ಸು - ತಪಃ (ನ) (ಸಕಾಧಾಂತಃ)

ಢ

ಢೋಂಗಿ - ಢಂಘಃ (ಪು)

ತ

ತಕರಾಬು - ವಿವಾದಃ (ಪು)

ತಪೋವನ - ತಪೋವನಮ್ (ನ)	ತರುವಾಯ - { ಅನಂತರಮ್
ತಪ್ಪದೇ - ೧. ಅವಶ್ಯಮ್ (ನ)	{ (ಕ್ರಿ.ವಿ)
೨. ವಿದೋಷಮ್	{ ಪಶ್ಚಾತ್ (ಅ)
(ಕ್ರಿ.ವಿ)	ತರ್ಕ - ತರ್ಕಃ (ಪು)
ತಪ್ಪಲು - ಉಪತ್ಯಕಾ (ಸ್ತ್ರೀ)	ತರ್ಜುಮೆ - ಅನುವಾದಃ (ಪು)
ತಪ್ಪು - { ದೋಷಃ (ಪು)	ತರ್ಪಣ - ೧. ತರ್ಪಣಮ್ (ನ)
{ ಪ್ರಮಾದಃ (ಪು)	೨. ತಿಲಾಂಜಲಿಃ (ಪು)
ತಬ್ಬಲಿ - ಅನಾಧಃ (ವಿ)	ತರೆ - ಶಿರಃ (ನ) (ಸಕಾರಾಂತಃ)
ತಬ್ಬಿಬ್ಬು - ಸಂಭ್ರಾಂತಃ (ವಿ)	ತಲೆದಿಂಬು - ಉಪಧಾನಮ್ (ನ)
ತಮಟೆ - ಡಿಂಡಿಮಃ (ಪು)	ತಲೆಬರಹ - ಶಿರೋನಾಮ (ನ)
ತಮಾಪೆ - { ಪರಿಹಾಸಃ (ಪು)	{ (ಸಕಾರಾಂತಃ)
{ ವಿನೋದಃ (ಪು)	ತಲೆಮಾರು - ಪರಂಪರಾ (ಸ್ತ್ರೀ)
ತಮ್ಮ - ೧. ಅನುಜಃ (ಪು)	ತವಕೆ - ಉತ್ಕಂಠಾ (ಸ್ತ್ರೀ)
೨. ಭವದೀಯಃ (ವಿ)	ತವರ - ತ್ರಾಪು (ನ)
ತಯಾರಿ - ಸಿದ್ಧತಾ (ಸ್ತ್ರೀ)	ತವರು - ಜನ್ಮಭೂಮಿಃ (ಸ್ತ್ರೀ)
ತಯಾರಿ ಮಾಡುವಿಕೆ -	ತಳ - ತಲಮ್ (ನ)
ಸಜ್ಜೀಕರಣಮ್ (ನ)	ತಳಪಾಯ - { ಅಧಾರಭೂಮಿಃ
ತಯಾರಿಸುವಿಕೆ - ಉತ್ಪಾದನಂ (ನ)	ತಳಹದಿ { (ಸ್ತ್ರೀ)
ತರಕಾರಿ - ಶಾಕಮ್ (ನ.ಪು)	ತಳಿ - ವಂಶಃ (ಪು)
ತರಗತಿ - { ಕಕ್ಷಾ (ಸ್ತ್ರೀ)	ತಂಗಳು - ಪರ್ಯುಷಿತಃ (ವಿ)
{ ವರ್ಗಃ (ಪು)	ತಂಗಿ - ಅನುಜಾ (ಸ್ತ್ರೀ)
ತರಡು - ವ್ಯಷಣಃ (ಪು)	ತಂಡ - ಗಣಃ (ಪು)
ತರತರದ - ವಿವಿಧಃ (ವಿ)	ತಂತಿ - ತಂತ್ರೀ (ಸ್ತ್ರೀ)
ತರಬೇತಿ - ಪ್ರಶಿಕ್ಷಣಮ್ (ನ)	ತಂದೆ - { ಪಿತಾ (ಪು) (ಋಕಾರಾಂತಃ)
ತರಾತುರಿ - ತ್ವರಾ (ಸ್ತ್ರೀ)	{ ಜನಕಃ (ಪು)
ತರುಣ - ತರುಣಃ (ಪು)	ತಂಪು - ೧. ಶೈತ್ಯಮ್ (ನ)
ತರುಣಿ - ತರುಣೀ (ಸ್ತ್ರೀ)	೨. ಶೀತಲಃ (ವಿ)

ತಂದಾಕು - ತಂದಾಯಿ (ಪು)	ತಾದ್ರ - { ಭವಾನ್ (ಪು)
ತಂಬಿಗೆ - ಕಲಶ (ಪು)	{ ಭವತೀ (ಸ್ತ್ರೀ)
ತಾಕತ್ತು - ಸಾಪುರ್ವ್ಯಮ್ (ನ)	ತಾಸು - ಘಂಟಾ (ಸ್ತ್ರೀ)
ತಾಟಾ - ಪ್ರತ್ಯಗ್ರಾಃ (ವಿ)	ತಾಳ - ತಾಲ (ಪು)
ತಾತ - ೧. ಪಿತಾಮಹಃ (ಪು)	ತಾಳಿ - ಮಾಂಗಲ್ಯಮ್ (ನ)
೨. ಮಾತಾವಹಃ (ಪು)	ತಾಳೆಮರ - ತಾಲವೃಕ್ಷ (ಪು)
೩. ವೃದ್ಧ (ಪು)	ತಾಳ್ಮೆ - { ಸಹನಾ (ಸ್ತ್ರೀ.ನ)
ತಾತ್ಕಾಲಿಕ - ತಾತ್ಕಾಲಿಕಃ (ವಿ)	{ ಕ್ಷಮಾ (ಸ್ತ್ರೀ)
ತಾತ್ಪರ್ಯ - ತಾತ್ಪರ್ಯಮ್ (ನ)	ತಾಂಬೂಲ - ತಾಂಬೂಲಮ್ (ನ)
ತಾತ್ಸಾರ - ಉಪೇಕ್ಷಾ (ಸ್ತ್ರೀ)	ತಿಕ್ಕಾಟ - ಘರ್ಷಣಮ್ (ನ)
ತಾನಾಗಿ - ಸ್ವಯಮ್ (ಅ)	ತಿಗಣೆ - ಮತ್ಸುಣಃ (ಪು)
ತಾಪ್ರ - ತಾಪ್ರಮ್ (ನ)	ತಿಥಿ - ೧. ತಿಥಿಃ (ಪು.ಸ್ತ್ರೀ)
ತಾಯಿ - { ಮಾತಾ (ಸ್ತ್ರೀ)	೨. ಶ್ರಾದ್ಧಮ್ (ನ)
{ (ಋಕಾರಾಂತಃ)	ತಿಡಿ - ಭಸ್ಮಾ (ಸ್ತ್ರೀ)
{ ಅಂಬಾ (ಸ್ತ್ರೀ)	ತಿದ್ದುಪಡಿ - ಪರಿಷ್ಕಾರಃ (ಪು)
ತಾಯಿತ - ತಾಯಕಮ್ (ನ)	ತಿನಿಸು - ಖಾದ್ಯಮ್ (ನ)
ತಾಯ್ನಡಿ - ಮಾತೃಭಾಷಾ (ಸ್ತ್ರೀ)	ತಿಮಿಂಗಿಲ - ತಿಮಿಂಗಿಲಃ (ಪು)
ತಾರತಮ್ಯ - ತಾರತಮ್ಯಮ್ (ನ)	ತಿರಸ್ಕಾರ - ತಿರಸ್ಕಾರಃ (ಪು)
ತಾರಾಬಲ - ತಾರಾಬಲಮ್ (ನ)	ತಿರುಕ - { ಭಿಕ್ಷುಕಃ (ಪು)
ತಾರೀಖು - ದಿನಾಂಕಃ (ಪು)	{ ಭಿಕ್ಷುಕಾ (ಸ್ತ್ರೀ)
ತಾರು - ತಂತ್ರೀವಾರ್ತಾ (ಸ್ತ್ರೀ)	ತಿರುಗಾಟ - ಅಟನಮ್ (ನ)
ತಾರುಣ್ಯ - ತಾರುಣ್ಯಮ್ (ನ)	ತಿರುಗಿ - ೧. ಪುನಃ (ಅ)
ತಾರೆ - ೧. ತಾರಾ (ಸ್ತ್ರೀ)	೨. ಪರಿವೃತ್ತ (ಅ)
೨. ನಟೀ (ಸ್ತ್ರೀ)	ತಿರುಪೆ - ಭಿಕ್ಷಾ (ಸ್ತ್ರೀ)
ತಾಲೀಮು - ಪೂರ್ವಭಾಷಃ (ಪು)	ತಿರುವು - ವಕ್ರತಾ (ಸ್ತ್ರೀ)
ತಾಲೂಕು - ಉಪಮಂಡಲ (ನ)	ತಿರುಳು - ಸಾರಃ (ಪು)
ತಾವರೆ - ಕಮಲಮ್ (ನ)	ತಿಲಕ - ತಿಲಕಮ್ (ನ.ಪು)

ತಿಳಿ - ೧. ಸ್ವಚ್ಛಃ (ವಿ)	ತುಣುಕು - ಶಕಲಮ್ (ನ.ಪು)
೨. ಮಂಡಃ (ಪು.ನ)	ತುತ್ತು - { ಗ್ರಾಸಃ (ಪು)
ತಿಳಿಗೇಡಿ - ಸೂರ್ವಿಃ (ವಿ)	{ ಕಬಲಃ (ಪು)
ತಿಳುವಳಿಕೆ - ೧. ಜ್ಞಾನಮ್ (ನ)	ತುತ್ತೂರಿ - { ಕಾಹಲಃ (ಪು)
೨. ವಿವೇಕಃ (ಪು)	{ ಕಾಹಲೀ (ಸ್ತ್ರೀ)
ತಿಂಗಳಬೆಳಕು - { ಚಂದ್ರಿಕಾ (ಸ್ತ್ರೀ)	ತುದಿ - ಅಗ್ರಮ್ (ನ)
{ ಕೌಮುದೀ (ಸ್ತ್ರೀ)	ತುಪಾಕಿ - ಭುಷುಂಡಿಃ (ಸ್ತ್ರೀ)
ತಿಂಗಳು - ಮಾಸಃ (ಪು)	ತುಪ್ಪ - ಘೃತಮ್ (ನ)
ತಿಂಡಿ - ಖಾದ್ಯಮ್ (ನ)	ತುರಿಕೆ - ಕಂಡೂಯನಮ್ (ನ)
ತೀಕ್ಷ್ಣ - ತೀಕ್ಷ್ಣಃ (ವಿ)	ತುರಿಮಣೆ - ಈಲೀ (ಸ್ತ್ರೀ)
ತೀರ - ೧. ಅತ್ಯಂತಮ್ (ಅ)	ತುರುಬು - ಕಬರೀ (ಸ್ತ್ರೀ)
೨. ತೀರಮ್ (ನ)	ತುರ್ತು - ಕ್ಷಿಪ್ರಮ್ (ಕ್ರಿ.ವಿ)
ತೀರ್ಥ - ತೀರ್ಥಮ್ (ನ)	ತುರ್ತುಪರಿಸ್ಥಿತಿ - ಅಪತ್ಯಾಲಃ
ತೀರ್ಥಯಾತ್ರೆ - ತೀರ್ಥಯಾತ್ರಾ	(ಪು)
(ಸ್ತ್ರೀ)	ತುಲನೆ - ತುಲನಾ (ಸ್ತ್ರೀ.ನ)
ತೀರ್ಪು - ನಿರ್ಣಯಃ (ಪು)	ತುಸು - ಕಿಂಚಿತ್ (ಅ)
ತೀರ್ಮಾನ - ನಿರ್ಣಯಃ (ಪು)	ತುಳಸಿ - ತುಲಸೀ (ಸ್ತ್ರೀ)
ತೀರ್ವ - ಭೂಕರಃ (ಪು)	ತುಳತ - ಪಾದಾಘಾತಃ (ಪು)
ತೀವ್ರ - ೧. ತ್ವರಿತಮ್ (ಅ)	ತುಂಟಿ - ಚೇಷ್ಟಾಲುಃ (ಪು.ಸ್ತ್ರೀ)
೨. ತೀವ್ರಃ (ವಿ)	ತುಂಡು - ಖಂಡಃ (ಪು.ನ)
ತುಕ್ಕು - ಅಯಸ್ಕಿಟ್ಟಮ್ (ನ)	ತುಂಬ - ೧. ಬಹು (ಅ)
ತುಚ್ಛ - ತುಚ್ಛಃ (ವಿ)	೨. ಪೂರ್ಣಃ (ವಿ)
ತುಟಾಗ್ರತೆ - ಅಭಾವಃ (ಪು)	ತೂಕ - ೧. ತುಲನಮ್ (ನ)
ತುಟಿ - ಓಷಃ (ಪು)	೨. ಭಾರಃ (ಪು)
ತುಟಿರಂಗು - ಓಷ್ಠರಾಗಃ (ಪು)	ತೂಗುವಿಕೆ - ತೋಲನಮ್ (ನ)
ತುಟ್ಟಿ - ಮಹಾರ್ಥತಾ (ಸ್ತ್ರೀ)	ತೂತು - ರಂಧ್ರಮ್ (ನ)
ತುಡಿತ - ಸ್ಪಂದನಮ್ (ನ)	ತೂರುವಿಕೆ - ನಿಬುಸೀಕರಣಮ್ (ನ)

ತೃಪ್ತಿ - ತೃಪ್ತೀಃ (ಸ್ತ್ರೀ)

ತಗಳಿಕೆ - ನಿಂದನಮ್ (ನ)

ತನೆ - { ಕಣಿಶಮ್ (ನ)
(ಸಸ್ಯಮಂಜರೀ (ಸ್ತ್ರೀ)

ತಪ್ಪು - ಪ್ಲವಃ (ಪು)

ತಪ್ಪಗೆ - ತೂಷ್ಣೀಮ್ (ಅ)

ತರವು - ೧. ಅವಕಾಶಃ (ಪು)
೨. ರಿಕ್ತಮ್ (ಕ್ರ.ವಿ)

ತೆಂಗೆ - ಕರಃ (ಪು)

ತೆರೆ - ೧. ತರಂಗಃ (ಪು)
೨. ಜವನಿಕಾ (ಸ್ತ್ರೀ)

ತೆಳು - ೧. ಸೂಕ್ಷ್ಮಃ (ವಿ)
೨. ಕೃಶಃ (ವಿ)

ತೆಂಗಿನಕಾಯಿ - ನಾರಿಕೇಲಮ್ (ನ)

ತೆಂಗಿನಮರ - ನಾರಿಕೇಲಃ (ಪು)

ತೇಗು - ಉದ್ಗಿರಣಮ್ (ನ)

ತೇಜಸ್ಸು - ತೇಜಃ (ನ)
(ಸಕಾರಾಂತಃ)

ತೇಜಸ್ವಿ - { ತೇಜಸ್ವೀ (ಪು)
(ತೇಜಸ್ವಿನೀ (ಸ್ತ್ರೀ)

ತೇರು - ರಧಃ (ಪು)

ತೇರ್ಗಡೆ - ಉತ್ತೀರ್ಣತಾ (ಸ್ತ್ರೀ)

ತೇಲುವಿಕೆ - ಪ್ಲವನಮ್ (ನ)

ತೇವ - ೧. ಆದ್ರಃ (ವಿ)
೨. ಆದ್ರತಾ (ಸ್ತ್ರೀ)

ತೈಲ - ತೈಲಮ್ (ನ)

ತೊಗಟೆ - ತ್ಲಕ್ (ಸ್ತ್ರೀ)

ತೊಗರಿ - { ತುವರೀ (ಸ್ತ್ರೀ)
(ಆಧಕೀ (ಸ್ತ್ರೀ)

ತೊಗಲು - ಚರ್ಮ (ನ)
(ನಕಾರಾಂತಃ)

ತೊಟ್ಟಿ - ಜಲಾಗಾರಮ್ (ನ)

ತೊಟ್ಟಿಲು - ಪ್ರೇಂಖಾ (ಸ್ತ್ರೀ)

ತೊಟ್ಟು - ೧. ಬಿಂದುಃ (ಪು)
೨. ವೃಂತಮ್ (ನ)

ತೊಡಕು - ವಿಘ್ನಃ (ಪು)

ತೊಡಿಗೆ - ಅಭರಣಮ್ (ನ)

ತೊಡೆ - ಊರುಃ (ಪು)

ತೊವ್ವೆ - ಸೂಪಃ (ಪು)

ತೊಳಸುವಿಕೆ - ಆಲೋಡನಂ (ನ)

ತೊಳೆಯುವಿಕೆ - ಪ್ರಕಾಶನಂ (ನ)

ತೊಂಡೆಕಾಯಿ - ಬಿಂಬಫಲಮ್
(ನ)

ತೊಂದರೆ - ೧. ಕಷ್ಟಮ್ (ನ)
೨. ವಿಘ್ನಃ (ಪು)

ತೊಂಭತ್ತು - ನವತಿಃ (ಸ್ತ್ರೀ)

ತೋಟ - ವಾಟಿಕಾ (ಸ್ತ್ರೀ)

ತೋವು - ೧. ವಾಟಿಕಾ (ಸ್ತ್ರೀ)
೨. ಶತಘ್ನೀ (ಸ್ತ್ರೀ)

ತೋರಣ - ತೋರಣಮ್ (ನ.ಪು)

ತೋರಿಕೆ - ಡಂಭಾಚಾರಃ (ಪು)

ತೋರುಬೆರಳು - ತರ್ಜನೀ (ಸ್ತ್ರೀ)

ತೋಳ - ವ್ಯಕಃ (ಪು)

ತೋಳು - ಬಾಹುಃ (ಪು)

ತೌಡು - ಬುಸಮ್ (ನ)
 ತ್ಯಾಗ - ತ್ಯಾಗಃ (ಪು)
 ತ್ರಿಕೋಣ - ತ್ರಿಕೋಣಮ್ (ನ)
 ತ್ರಿಶೂಲ - ತ್ರಿಶೂಲಮ್ (ನ)

ಫ

ಫಟ್ಟನೆ - ಝಟಿತಿ (ಅ)
 ಫಳಕು - ಚಾಕಚಕ್ಯಮ್ (ನ)

ದ

ದಕ್ಕುವಿಕೆ - ಂ. ಪ್ರಾಪ್ತಿಃ (ಸ್ತ್ರೀ)
 ೨. ಜೀರ್ಣತಾ (ಸ್ತ್ರೀ)
 ದಕ್ಷ - ದಕ್ಷಃ (ವಿ)
 ದಕ್ಷಿಣ - ದಕ್ಷಿಣಾ (ಸ್ತ್ರೀ)
 ದಕ್ಷಿಣೆ - ದಕ್ಷಿಣಾ (ಸ್ತ್ರೀ)
 ದಗ - ಪಂಚನಾ (ಸ್ತ್ರೀ.ನ)
 ದಡ - ತೀರಮ್ (ನ)
 ದಟ್ಟ - ಸಾಂದ್ರಃ (ವಿ)
 ದಡೂತಿ - ಪೀನಃ (ವಿ)
 ದಡ್ಡ - ಮೂಢಃ (ವಿ)
 ದಣ - { ಸ್ವಾಮೀ (ಪು)
 { ಸ್ವಾಮಿನೀ (ಸ್ತ್ರೀ)
 ದಣವು - ಶ್ರಾಂತಿಃ (ಸ್ತ್ರೀ)
 ದತ್ತು - ದತ್ತಕಃ (ವಿ)
 ದತ್ತೂರಿ - ಧತ್ತೂರಃ (ಪು)

ದನ - { ಗೌಃ (ಸ್ತ್ರೀ.ಪು)
 { ಧೇನುಃ (ಸ್ತ್ರೀ)
 ದಸಿ - ಧ್ವಸಿಃ (ಪು)
 ದಪ್ಪ - ಂ. ಸ್ಥೂಲತಾ (ಸ್ತ್ರೀ)
 ೨. ಸ್ಥೂಲಃ (ವಿ)
 ದಬ್ಬಣ - ಮಹಾಸೂಚೀ (ಸ್ತ್ರೀ)
 ದಬ್ಬಾಳಿಕೆ - ದಾಃಶಾಸನಮ್ (ನ)
 ದಯವಿಟ್ಟು - ಕೃಪಯಾ (ಸ್ತ್ರೀ)
 (ತೃತೀಯಾ ಏಕವಚನಂ)
 ದಯಾಳು - ದಯಾಲುಃ (ಪು. ಸ್ತ್ರೀ)
 ದಯೆ - ದಯಾ (ಸ್ತ್ರೀ)
 ದರ - ಮೂಲ್ಯಮ್ (ನ)
 ದರಿದ್ರ - ದರಿದ್ರಃ (ವಿ)
 ದರೋಡೆ - ಲುಂಠನಮ್ (ನ)
 ದರ್ಜಿ - ಸೌಚಿಕಃ (ವಿ)
 ದರ್ಜಿ - ಶ್ರೇಣಿಃ (ಸ್ತ್ರೀ)
 ದರ್ಪ - ದರ್ಪಃ (ಪು)
 ದರ್ಬಾರು - ಆಸ್ಥಾನಮ್ (ನ)
 ದರ್ಭೆ - ದರ್ಭಃ (ಪು)
 ದರ್ಶನ - ದರ್ಶನಮ್ (ನ)
 ದಲಾಲಿ - { ಮಧ್ಯಸ್ಥಃ (ಪು)
 { ಘಟಕಃ (ಪು)
 ದವಡೆ - ಹನುಃ (ಸ್ತ್ರೀ)
 ದವಸ - ಧಾನ್ಯಮ್ (ನ)
 ದವಾಖಾನೆ - ಚಿಕಿತ್ಸಾಲಯಃ (ಪು)
 ದಳ - ದಲಮ್ (ನ)
 ದಶಮೀ - ದಶಮೀ (ಸ್ತ್ರೀ)

ದಷ್ಟಪುಷ್ಪ - ಪೀನಃ (ವಿ)
 ದಸರೆ - ನವರಾತ್ರಮ್ (ನ)
 ದಸ್ತಗಿರಿ - ಬಂಧನಮ್ (ನ)
 ದಂಗುಬಡಿ - ಆಶ್ಚರ್ಯಚಕಿತಃ

ದಾಸ - { ದಾತಾ (ಪು)
 (ಋಕಾರಾಂತಃ)
 ದಾತ್ರೀ (ಸ್ತ್ರೀ)

ದಾಯಾದಿ - { ದಾಯಾದಃ (ಪು)
 (ದಾಯಾದಾ (ಸ್ತ್ರೀ)

(ವಿ)

ದಂಗೆ - ವಿದ್ರೋಹಃ (ಪು)
 ದಂಟು - ನಾಲಃ (ಪು.ನ)
 ದಂಡ - ೧. ವ್ಯರ್ಥಃ (ವಿ)
 ೨. ದಂಡಃ (ಪು)
 ದಂಡನೆ - ದಂಡನಮ್ (ನ)
 ದಂಡು - ಸೈನ್ಯಮ್ (ನ)
 ದಂಡೆ - ೧. ಮಾಲಾ (ಸ್ತ್ರೀ)
 ೨. ತೀರಮ್ (ನ)

ದಾರ - ತಂತುಃ (ಪು)
 ದಾರಿ - ಮಾರ್ಗಃ (ಪು)
 ದಾರಿಹೋಕ - ಪಾಂಧಃ (ಪು)
 ದಾವಣಿ - ಸಚೋಲಃ (ಪು)
 ದಾವೆ - ಅಭಿಯೋಗಃ (ಪು)
 ದಾಸ - { ದಾಸಃ (ಪು)
 (ದಾಸೀ (ಸ್ತ್ರೀ)

ದಾಸವಾಳ - ಜಪಾಕುಸುಪಮ್ (ನ)

ದಂತ - ದಂತಃ (ಪು)
 ದಂತಕಥೆ - ಕಲ್ಪಿತಕಥಾ (ಸ್ತ್ರೀ)
 ದಂಥೆ - ಉದ್ಯೋಗಃ (ಪು)
 ದಂಪತಿ - ದಂಪತೀ (ಪು)
 (ನಿತ್ಯ ದ್ವಿವಚನಂ)

ದಾಸಾನು - ಸಂಗ್ರಹಃ (ಪು)
 ದಾಸ್ಯ - ದಾಸ್ಯಮ್ (ನ)
 ದಾಳಿ - ಆಕ್ರಮಣಮ್ (ನ)
 ದಾಳಿಂಬೆ - ೧. ದಾಡಿಮಃ (ಪು)
 ೨. ದಾಡಿಮಮ್ (ನ)

ದಾಕ್ಷಿಣ್ಯ - ಸಂಕೋಚಃ (ಪು)
 ದಾಖಲೆ - ೧. ವಿಕ್ರಮಃ (ಪು)
 ೨. ಆಧಾರಃ (ಪು)
 ದಾಡಿ - ಶ್ಮಶ್ರು (ನ)
 ದಾಡೆ - ದಂಷ್ಠಾ (ಸ್ತ್ರೀ)
 ದಾದಿ - ೧. ಅನುವೈದ್ಯಾ (ಸ್ತ್ರೀ)
 ೨. ಧಾತ್ರೀ (ಸ್ತ್ರೀ)

ದಾಂಪತ್ಯ - ದಾಂಪತ್ಯಮ್ (ನ)
 ದಿಕ್ಕು - { ದಿಕ್ (ಸ್ತ್ರೀ)
 (ದಿಶಾ (ಸ್ತ್ರೀ)

ದಿಕ್ಕಿಲ್ಲದ - ಅನಾಥಃ (ವಿ)
 ದಿಗಂತ - ದಿಗಂತಃ (ಪು)
 ದಿಗಂಬರ - ದಿಗಂಬರಃ (ವಿ)
 ದಿಗಿಲು - ವ್ಯಾಕುಲತಾ (ಸ್ತ್ರೀ)
 ದಿಗಿಲುಗೊಳ್ಳು - ಚಕಿತಃ (ವಿ)

ದಾನ - ದಾನಮ್ (ನ)
 ದಾನವ - ದಾನವಃ (ವಿ)

ದಿಗ್ಭ್ರಮೆ - ದಿಗ್ಭ್ರಮಃ (ಪು)

ದಿಗ್ವಿಜಯ - ದಿಗ್ವಿಜಯಃ

(ಪು)

ದಿಟ - ನಿತ್ಯಮ್ (ನ)

ದಿಟ್ಟ - ಧೀರಃ (ವಿ)

ದಿಣ್ಣೆ - ವಪ್ರಃ (ಪು)

ದಿನ - { ದಿವಸಃ (ಪು)

{ ದಿನಮ್ (ನ)

ದಿನಚರಿ - { ದಿನಚರ್ಯಾ (ಸ್ತ್ರೀ)

{ ದಿನಚರೀ (ಸ್ತ್ರೀ)

ದಿನಸಿ - ಧಾನ್ಯಮ್ (ನ)

ದಿನಾಲೂ - ಪ್ರತಿದಿನಮ್ (ನ)

ದಿನಾಂಕ - ದಿನಾಂಕಃ (ಪು)

ದಿಬ್ಬಣ - ವಿವಾಹಯಾತ್ರಾ

(ಸ್ತ್ರೀ)

ದಿಮಾಕು - ಗರ್ವಃ (ಪು)

ದಿವಸ - { ದಿವಸಃ (ಪು.ನ)

{ ದಿನಮ್ (ನ)

ದಿವಾನ - ಮಂತ್ರೀ (ಪು)

ದಿವ್ಯ - ದಿವ್ಯಃ (ವಿ)

ದಿಂಬು - ಉಪಧಾನಮ್ (ನ)

ದೀಕ್ಷೆ - ದೀಕ್ಷಾ (ಸ್ತ್ರೀ)

ದೀನ - ದೀನಃ (ವಿ)

ದೀಪ - ದೀಪಃ (ಪು)

ದೀಪಾವಳಿ - ದೀಪಾವಲೀ

(ಸ್ತ್ರೀ)

ದೀರ್ಘ - ದೀರ್ಘಃ (ವಿ)

ದೀರ್ಘಾಂಕ್ಷಿ -

೧. ದೀರ್ಘಾಂಕ್ಷಿಯುಃ (ವಿ)

(ಸಕಾರಾಂತಃ)

೨. ದೀರ್ಘಾಯುಃ (ನ)

(ಸಕಾರಾಂತಃ)

ದುಗುಡ - ಅಧಿಃ (ಪು)

ದುಡಿಮೆ - ೧. ಪರಿಶ್ರಮಃ (ಪು)

೨. ಸಂಪಾದನಮ್ (ನ)

ದುಡ್ಡು - ಧನಮ್ (ನ)

ದುಪಟೆ - ದ್ವಿಪಟಮ್ (ನ)

ದುಬಾರಿ - ೧. ಮಹಾರ್ಘಃ (ವಿ)

೨. ಮಹಾರ್ಘತಾ

(ಸ್ತ್ರೀ)

ದುಭಾಷಿ - { ದ್ವಿಭಾಷೀ (ಪು)

{ ದ್ವಿಭಾಷಿಣೀ (ಸ್ತ್ರೀ)

ದುರದೃಷ್ಟ - ದುರದೃಷ್ಟಮ್ (ನ)

ದುರಭ್ಯಾಸ - ದುರಭ್ಯಾಸಃ (ಪು)

ದುರವಸ್ಥೆ - ದುರವಸ್ಥಾ (ಸ್ತ್ರೀ)

ದುರಸ್ತಿ - ಸಮೀಕರಣಮ್ (ನ)

ದುರಂತ - ದುರಂತಃ (ವಿ)

ದುರಾಚಾರ - ದುರಾಚಾರಃ (ಪು)

ದುರಾಶೆ - ದುರಾಶಾ (ಸ್ತ್ರೀ)

ದುರುಪಯೋಗ -

ದುರುಪಯೋಗಃ (ಪು)

ದುರುಳ - ದುಷ್ಪಃ (ವಿ)

ದುರ್ಗ - ದುರ್ಗಮ್ (ನ)

ದುರ್ಗತಿ - ದುರ್ಗತಿ (ಸ್ತ್ರೀ)

ದುರ್ಗಂಧ - ದುರ್ಗಂಧಃ (ಪು)	ಹೆವ್ವ - { ಪಿಶಾಚಿ (ಪು)
ದುರ್ಗುಣ - ದುರ್ಗುಣಃ (ಪು)	{ ಪಿಶಾಚೇ (ಸ್ತ್ರೀ)
ದುರ್ಜನ - ದುರ್ಜನಃ (ಪು)	ದೇಸು - ದಶಾ (ಸ್ತ್ರೀ)
ದುರ್ಯೋವ - ದುರ್ಯೋವಮ್ (ನ)	ದೇವರು - ದೇವಃ (ಪು)
ದುರ್ಬಲ - ದುರ್ಬಲಃ (ವಿ)	ದೇವತೆ - ದೇವತಾ (ಸ್ತ್ರೀ)
ದುರ್ಬೀನು - ಸೂಕ್ಷ್ಮದರ್ಶಕಂ (ನ)	ದೇವನಾಗರಿ - ದೇವನಾಗರೀ (ಸ್ತ್ರೀ)
ದುರ್ಬುದ್ಧಿ - ದುರ್ಬುದ್ಧಿಃ (ಸ್ತ್ರೀ)	ದೇವಸ್ಥಾನ - ದೇವಸ್ಥಾನಮ್ (ನ)
ದುರ್ಲಭ - ದುರ್ಲಭಃ (ವಿ)	ದೇವಾಲಯ - ದೇವಾಲಯಃ (ಪು)
ದುರ್ವಾಸನ - ದುರ್ಗಂಧಃ (ಪು)	ದೇವಿ - ದೇವೀ (ಸ್ತ್ರೀ)
ದುಷ್ಟ - ದುಷ್ಟಃ (ವಿ)	ದೇಶ - ದೇಶಃ (ಪು)
ದುಃಖ - ದುಃಖಮ್ (ನ)	ದೇಹ - { ದೇಹಃ (ಪುಷ)
ದುಂಡಗೆ - ಗೋಲಮ್ (ಕ್ರಿ.ವಿ)	{ ಶರೀರಮ್ (ನ)
ದುಂದು - ಅಪವ್ಯಯಃ (ಪು)	ದೈತ್ಯ - ದೈತ್ಯಃ (ಪು)
ದುಂಬಿ - { ಭ್ರಮರಃ (ಪು)	ದೈವ - ದೈವಮ್ (ನ)
	{ ಭ್ರಮರೀ (ಸ್ತ್ರೀ)
ದುಂತ - { ದೂತಃ (ಪು)	ದೊಡ್ಡ - { ಬೃಹತ್ (ವಿ)
	{ ದೂತೀ (ಸ್ತ್ರೀ)
ದುರ - ೧. ದೂರಮ್ (ನ)	ದೊಡ್ಡಪ್ಪ - ಜ್ಯೇಷ್ಠಪಿತೃವ್ಯಃ (ಪು)
೨. ದೂರಃ (ವಿ)	ದೊಡ್ಡವ - ಜ್ಯೇಷ್ಠಃ (ವಿ)
ದುರದರ್ಶಕ - ದೂರದರ್ಶಕಂ (ನ)	ದೊಡ್ಡಸ್ತಿಕೆ - ಅಧ್ಯತಾ (ಸ್ತ್ರೀ)
ದುರ್ವೆ - ದೂರ್ವಾ (ಸ್ತ್ರೀ)	ದೊಡ್ಡಿ - ಗೋಷ್ಠಮ್ (ನ)
ದುಷಣೆ - ದೂಷಣಮ್ (ನ)	ದೊಣ್ಣೆ - ದಂಡಃ (ಪು)
ದೃಢ - ದೃಢಃ (ವಿ)	ದೊಣ್ಣೆ - ದೋಣಃ (ಪು)
ದೃಢೀಕರಿಸುವಿಕೆ - ದೃಢೀಕರಣಂ (ನ)	ದೋಚುವಿಕೆ - ಲುಂಠನಮ್ (ನ)
ದೃಶ್ಯ - ದೃಶ್ಯಮ್ (ನ)	ದೋಣೆ - ನೌಕಾ (ಸ್ತ್ರೀ)
ದೃಷ್ಟಾಂತ - ದೃಷ್ಟಾಂತಃ (ಪು)	ದೋರೆಗಾಯಿ - ಶಲಾಟುಃ
ದೃಷ್ಟಿ - ದೃಷ್ಟಿಃ (ಸ್ತ್ರೀ)	(ತ್ರಿ.ಲಿ)
	ದೋಡ - ದೋಷಃ (ಪು)

ದೋಸೆ - ದೋಸಾ	ಧಾತು - ದಾತುಃ (ಪು)
ದೋಸ್ತಿ - ಸ್ನೇಹಃ (ಪು)	ಧಾನ್ಯ - ಧಾನ್ಯಮ್ (ನ)
ದೌರ್ಜನ್ಯ - ದೌರ್ಜನ್ಯಮ್ (ನ)	ಧಾರಣೆ - ಮೂಲ್ಯಮ್ (ನ)
ದ್ಯೋತಕ - (ದ್ಯೋತಕಃ (ವಿ) (ದ್ಯೋತಿಕಾ (ಸ್ತ್ರೀ)	ಧಾರಾಳ - ೧. ಯುಧೇಷ್ಟಮ್ (ಕ್ರಿ.ಪ)

ದ್ರವ - ೧. ದ್ರವಃ (ಪು) ೨. ದ್ರವಃ (ವಿ)	೨. ಉದಾರಃ (ವಿ)
ದ್ರವ್ಯ - ದ್ರವ್ಯಮ್ (ನ)	ಧಾರಾಳಿ - ಉದಾರಃ (ವಿ)
ದ್ರಾಕ್ಷಿ - ದ್ರಾಕ್ಷಾ (ಸ್ತ್ರೀ)	ಧಾಳಿ - ಆಕ್ರಮಣಮ್ (ನ)
ದ್ರೋಹ - ದ್ರೋಹಃ (ಪು)	ಧಿಕ್ಕಾರ - ಧಿಕ್ಕಾರಃ (ಪು)
ದ್ವಂದ್ವ - ದ್ವಂದ್ವಧೀಭಾವಃ (ಪು)	ಧುರೀಣ - ಧುರೀಣಃ (ವಿ)
ದ್ವಾರಪಾಲಕ - ದ್ವಾರಪಾಲಕಃ (ಪು)	ಧೂಪ - ಧೂಪಃ (ಪು)
ದ್ವೀಪ - ದ್ವೀಪಃ (ಪು.ನ)	ಧೂಮಕೇತು - ಧೂಮಕೇತುಃ (ಪು)
ದ್ವೇಷ - ದ್ವೇಷಃ (ಪು)	ಧೂರ್ತ - ಧೂರ್ತಃ (ವಿ)
ದ್ವೈತ - ದೈತಮ್ (ನ)	ಧೂಳು - ಧೂಲಿಃ (ಸ್ತ್ರೀ)

ಧ

ಧಕ್ಕ - ಆಘಾತಃ (ಪು)	ಧ್ಯಾನ - ಧ್ಯಾನಮ್ (ನ)
ಧಗೆ - ಔಷ್ಣ್ಯಮ್ (ನ)	ಧ್ಯೇಯ - ಲಕ್ಷ್ಯಮ್ (ನ)
ಧಡೂತಿ - ಪೀನಃ (ವಿ)	ಧ್ವಜ - ಧ್ವಜಃ (ಪು.ನ)
ಧನ - ಧನಮ್ (ನ)	ಧ್ವನಿ - ಧ್ವನಿಃ (ಪು)
ಧನಿಕ - ಧನಿಕಃ (ವಿ)	ಧ್ವನಿವರ್ಧಕ - ಧ್ವನಿವರ್ಧಕಂ (ನ)
ಧನುಸ್ಸು - ಧನುಃ (ನ)	

(ಸಕಾರಾಂತಃ)

ಧನುರ್ವಾತ - ಧನುರ್ವಾತಃ (ಪು)	ನಕಲು - ಪ್ರತಿಕ್ಯುತಿಃ (ಸ್ತ್ರೀ)
ಧನ್ಯ - ಧನ್ಯಃ (ವಿ)	ನಕಾಶೆ - ೧. ಭೂಪಟಃ (ಪು)
ಧರ್ಮ - ಧರ್ಮಃ (ಪು)	೨. ಮಾನಚಿತ್ತಮ್ (ನ)

ನ

ನಕ್ಷತ್ರ - ನಕ್ಷತ್ರಮ್ (ನ)	ನರಕ - ನರಕಃ (ಪು)
ನಗದಿ - ರೋಕಃ (ಪು)	ನರಿ - { ಶೃಗಾಲಃ (ಪು)
ನಗರ - ನಗರಮ್ (ನ)	{ ಶೃಗಾಲೀ (ಸ್ತ್ರೀ)
ನಗಾರಿ - ಭೇರೀ (ಸ್ತ್ರೀ)	ನರ್ತಕ - ನರ್ತಕಃ (ಪು)
ನಗು - ಹಾಸಃ (ಪು)	ನರ್ತಕಿ - ನರ್ತಕೀ (ಸ್ತ್ರೀ)
ನಗೇಗೇಡು - ಹಾಸ್ಯಾಸ್ಪದಮ್ (ನ)	ನರ್ತನ - ನರ್ತನಮ್ (ನ)
ನಟ - ನಟಃ (ಪು)	ನರ್ಸ್ - ಅನುವೈದ್ಯಾ (ಸ್ತ್ರೀ)
ನಟನೆ - ನಟನಮ್ (ನ)	ನಲವತ್ತು - ಚತ್ವಾರಿಂಶತ್ (ಸ್ತ್ರೀ)
ನಟಿ - ನಟೀ (ಸ್ತ್ರೀ)	ನಲಿವು - ಸಂತೋಷಃ (ಪು)
ನಡತೆ - { ವ್ಯವಹಾರಃ (ಪು)	ನಲ್ಮೆ - ಪ್ರೀತಿಃ (ಸ್ತ್ರೀ)
{ ಆಚಾರಃ (ಪು)	ನಲ್ಲಿ - ನಾಲಃ (ಪು.ನ)
ನಡಿಗಿ - ಗತಿಃ (ಸ್ತ್ರೀ)	ನವರಾತ್ರಿ - ನವರಾತ್ರಮ್ (ನ)
ನಡು - ಮಧ್ಯಃ (ಪು.ನ)	ನವಿರು - ಸೂಕ್ಷ್ಮಃ (ವಿ)
ನಡುಕ - { ಕಂಪಃ (ಪು)	ನವಿಲು - { ಮಯೂರಃ (ಪು)
{ ಕಂಪನಮ್ (ನ)	{ ಮಯೂರೀ (ಸ್ತ್ರೀ)
ನಡುಗಡ್ಡೆ - ದ್ವೀಪಃ (ಪು.ನ)	ನವೆ - ಕಂಡೂತಿಃ (ಸ್ತ್ರೀ)
ನಡುವಳಿಕೆ - { ವ್ಯವಹಾರಃ (ಪು)	ನವ್ಯ - ನವ್ಯಃ (ವಿ)
{ ಆಚಾರಃ (ಪು)	ನಷ್ಟ - ೧. ನಷ್ಟಮ್ (ವಿ)
ನಡುವೆ - { ಅಂತರೇ (ಅ)	೨. ಹಾಸಃ (ಸ್ತ್ರೀ)
{ ಮಧ್ಯೇ (ನ)	ನಸೀಬ - ಅದೃಷ್ಟಮ್ (ನ)
(ಸಪ್ತಮೀ ಒಕವಚನಮ್)	ನಸುಕು - { ಪ್ರತ್ಯೂಷಃ (ಪು)
ನದಿ - ನದೀ (ಸ್ತ್ರೀ)	{ ಉಷಃಕಾಲಃ (ಪು)
ನಪಾಸು - ಅನುತ್ತೀರ್ಣಃ (ವಿ)	ನಸ್ಯ - ನಸ್ಯಮ್ (ನ)
ನಪುಂಸಕ - ನಪುಂಸಕಃ (ಪು.ನ)	ನಳಿಗೆ - ನಲಿಕಾ (ಸ್ತ್ರೀ)
ನಮಸ್ಕಾರ - ನಮಸ್ಕಾರಃ (ಪು)	ನಂಜು - ಏಷಮ್ (ನ)
ನಮೂದಿಸುವಿಕೆ - ಉಲ್ಲೇಖಃ (ಪು)	ನಂಟು - ಬಾಂಧವ್ಯಮ್ (ನ)
ನಮೂನೆ - ಪ್ರಕಾರಃ (ಪು)	ನಂತರ - ಅನಂತರಮ್ (ಕ್ರಿ.ವಿ)

ನುಬರು - ಸಂಖ್ಯಾ (ಸ್ತ್ರೀ)	ನಾನು - ಅಹಮ್ (ತ್ರಿ.ಲಿ)
ನುಬಿಗೆ - ವಿಶ್ವಾಸಃ (ಪು)	ನಾಭಿ - ನಾಭಿಃ (ಪು.ಸ್ತ್ರೀ)
ನಾಗರಹಾವು - { ನಾಗಃ (ಪು)	ನಾಮ - ಂ. ನಾಮ (ನ)
{ ಕೃಷ್ಣಸರ್ಪಃ (ಪು)	(ನಕಾರಾಂತಃ)
ನಾಗರಿಕ - ನಾಗರಿಕಃ (ಪು)	೨. ತಿಲಕಮ್ (ಪು.ನ.)
ನಾಗರಿಕತೆ - ನಾಗರಿಕತಾ (ಸ್ತ್ರೀ)	ನಾಮಕರಣ - ನಾಮಕರಣಮ್ (ನ)
ನಾಗಾಲೋಟ-ಅತಿವೇಗಮ್ (ಪು)	ನಾಯಕ - ನಾಯಕಃ (ಪು)
ನಾಚಿಕೆ - ಲಜ್ಜಾ (ಸ್ತ್ರೀ)	ನಾಯಿ - { ಶುನಕಃ (ಪು)
ನಾಚಕಗೇಡು - ಲಜ್ಜಾಸ್ವದಮ್ (ನ)	{ ಶುನಕೀ (ಸ್ತ್ರೀ)
ನಾಚಿಕೆಮುಳ್ಳು - ಲಜ್ಜಾಲುಃ (ಪು)	ನಾಯಿಕೆ - ನಾಯಿಕಾ (ಸ್ತ್ರೀ)
ನಾಟಕ - ಂ. ನಾಟಕಮ್ (ನ)	ನಾಯಿಕೊಡೆ - ಶಿಲೀಂಧ್ರಮ್ (ನ)
೨. ರೂಪಕಮ್ (ನ)	ನಾರಿ - ನಾರೀ (ಸ್ತ್ರೀ)
ನಾಜೂಕು -	ನಾರು - ಂ. ವಲ್ಕಲಮ್ (ಪು.ನ)
೦. ಸೂಕ್ಷ್ಮಃ (ಏ)	೨. ದುರ್ಗಂಧಃ (ಪು)
೨. ಸುವ್ಯವಸ್ಥಿತಮ್ (ಕ್ರಿ.ಏ)	ನಾಲಿಗೆ - ಜಿಹ್ವಾ (ಸ್ತ್ರೀ)
ನಾಟ್ಯ - ನಾಟ್ಯಮ್ (ನ)	ನಾಲ್ಕು - { ಚತ್ವಾರಃ (ಪು)
ನಾಡದು - ಪರಶ್ವಃ (ಅ)	{ ಚತುಸ್ತಃ (ಸ್ತ್ರೀ)
ನಾಡಿ - ನಾಡಿಃ (ಸ್ತ್ರೀ)	{ ಚತ್ವಾರಿ (ನ)
ನಾಡು - ದೇಶಃ (ಪು)	ನಾಲ್ಕುನೂರು - ಚತುಃಶತಮ್ (ನ)
ನಾಣ್ಣಡಿ - { ಲೋಕೋಕ್ತಿಃ (ಸ್ತ್ರೀ)	ನಾವಿಕ - ನಾವಿಕಃ (ಪು)
{ ಗಾಧಾ (ಸ್ತ್ರೀ)	ನಾವೆ - { ನೌಃ (ಸ್ತ್ರೀ)
ನಾಣ್ಯ - ನಾಣಕಮ್ (ನ)	{ ನೌಕಾ (ಸ್ತ್ರೀ)
ನಾಶ - ದುರ್ಗಂಧಃ (ಪು)	ನಾಶ - ನಾಶಃ (ಪು)
ನಾದ - ನಾದಃ (ಪು)	ನಾಸ್ತಿಕ - ನಾಸ್ತಿಕಃ (ಪು)
ನಾದಿನಿ - ನನಾಂದಾ (ಸ್ತ್ರೀ)	ನಾಳೆ - ಶ್ವಃ (ಅ)
(ಯಕಾರಾಂತಃ)	ನಾಂದಿ - ನಾಂದೀ (ಸ್ತ್ರೀ)
ನಾನಾ - ನಾನಾ (ಅ)	ನಿಕಟ - ನಿಕಟಃ (ಏ)

ನಿಕ್ಕಿ	{ ೧. ನಿಶ್ಚಿತಮ್ (ಅ) ೨. ನಿಶ್ಚಯೇನ (ಪು) (ತೃತೀಯಾ ವಿಭಕ್ತಿಃ)	ನಿಮ್ಮವ - ಭವದೀಯಃ (ವಿ)
ನಿಗದಿ		ನಿಮ್ಮವಳು - ಭವದೀಯಾ (ಪು)
ನಿಗಾ - ಅವಧಾನಮ್ (ನ)	{ ನಿಯತಕಾಲಿಕಃ (ವಿ) ನಿಯತಕಾಲಿಕೀ (ಸ್ತ್ರೀ)	ನಿಯತಕಾಲಿಕ -
ನಿಗೂಢ - ನಿಗೂಢಃ (ವಿ)		
ನಿಗ್ರಹ - ನಿಗ್ರಹಃ (ಪು)		
ನಿಘಂಟು - ನಿಘಂಟುಃ (ಪು)		ನಿಯತ್ತು - ಪ್ರಾಮಾಣಿಕತಾ (ಸ್ತ್ರೀ)
ನಿಚ್ಚಳ - ಸ್ವಪ್ಪಃ (ವಿ)		ನಿಯಮ - ನಿಯಮಃ (ಪು)
ನಿಜ - ೧. ಸತ್ಯಮ್ (ನ)		ನಿಯಮಿಸುವಿಕೆ - ನಿಯುಕ್ತಿಃ (ಸ್ತ್ರೀ)
೨. ಯಥಾರ್ಥಃ (ವಿ)		ನಿಯೋಗ - ನಿಯೋಗಃ (ಪು)
ನಿತ್ಯ - ಪ್ರತಿದಿನಮ್ (ನ)		ನಿಯಂತ್ರಣ - ನಿಯಂತ್ರಣಮ್ (ನ)
ನಿತ್ರಾಣ - ನಿಶ್ಚಕ್ತಿಃ (ಸ್ತ್ರೀ)		ನಿರತ - ನಿರತಃ (ವಿ)
ನಿದ್ಧೆ - ನಿದ್ರಾ (ಸ್ತ್ರೀ)		ನಿರರ್ಗಲ - ನಿರರ್ಗಲಮ್ (ಅ)
ನಿಧನ - ನಿಧನಮ್ (ನ.ಪು)		ನಿರಂತರ - ನಿರಂತರಮ್ (ಅ)
ನಿಧಾನ - { ಶನ್ಯಃ (ಅ)		ನಿರಾಕರಣ - ನಿರಾಕರಣಮ್ (ನ)
{ ಸಾವಧಾನಮ್ (ಕ್ರಿ.ವಿ)		ನಿರಾಶೆ - ನಿರಾಶಾ (ಸ್ತ್ರೀ)
ನಿಧಿ - ನಿಧಿಃ (ಪು)		ನಿರೀಕ್ಷೆ - ನಿರೀಕ್ಷಾ (ಸ್ತ್ರೀ)
ನಿನ್ನೆ - ಹ್ಯಃ (ಅ)		{ ನಿರುದ್ಯೋಗೀ (ಪು) ನಿರುದ್ಯೋಗಿನೀ (ಸ್ತ್ರೀ)
ನಿಪುಣ - ನಿಪುಣಃ (ವಿ)		
ನಿಬ್ - ಕಂಟಃ (ಪು)		
ನಿಬಂಧ - ನಿಬಂಧಃ (ಪು)		
ನಿಬಂಧನೆ - ನಿಬಂಧನಮ್ (ನ)		ನಿರೂಪಣೆ - ನಿರೂಪಣಮ್ (ನ)
ನಿಬಿಡ - ನಿಬಿಡಃ (ವಿ)		ನಿರ್ಣಯ - ನಿರ್ಣಯಃ (ಪು)
ನಿಭಾಯಿಸುವಿಕೆ - ನಿರ್ವಹಣಮ್ (ನ)		ನಿರ್ದಾಕ್ಷಿಣ್ಯ - ನಿಃಸಂಕೋಚಂ
ನಿಮಿತ್ತ - ನಿಮಿತ್ತಮ್ (ನ)		(ಕ್ರಿ.ವಿ)
ನಿಮಿಷ - { ನಿಮಿಷಃ (ಪು)		ನಿರ್ದೇಶನ - ನಿರ್ದೇಶನಮ್ (ನ)
{ ನಿಮೇಷಃ (ಪು)		ನಿರ್ಧಾರಃ = ನಿರ್ಧಾರಃ (ಪು)

ನಿರ್ಮಲ - ನಿರ್ಮಲಃ (ಏ)	ನೀರಾವರಿ - ಜಲಮಾತ್ರಕಮ್ (ನ)
ನಿರ್ಮಾಣ - ನಿರ್ಮಾಣಮ್ (ನ)	ನೀರು - ಜಲಮ್ (ನ)
ನಿರ್ಮೂಲನೆ-ನಿರ್ಮೂಲನಮ್ (ನ)	ನೀರುಳ್ಳಿ - ಪಲಾಂಡುಃ (ಪು)
ನಿಲುಗಡೆ - ಸ್ಥಗನಮ್ (ನ)	ನೀಲ - ೧. ನೀಲಃ (ಪು)
ನಿಲುವು - ಧಾರಣಾ (ಸ್ತ್ರೀ)	೨. ನೀಲಃ (ಏ)
ನಿಲ್ದಾಣ - { ನೀಸ್ಥಾನಮ್ (ನ)	ನೀಳ - ದೀರ್ಘಃ (ಏ)
{ ಸ್ಥಾನಕಮ್ (ನ)	ನುಗ್ಗಿ - ಶಿಗ್ರುಃ (ಪು)
ನಿವಾರಣೆ - ನಿವಾರಣಮ್ (ನ)	ನುಡಿ - { ವಚನಮ್ (ನ)
ನಿವೃತ್ತಿ - ನಿವೃತ್ತಿಃ (ಸ್ತ್ರೀ)	{ ಉಕ್ತಿಃ (ಸ್ತ್ರೀ)
ನಿವೇದನೆ - ನಿವೇದನಾ (ಸ್ತ್ರೀ.ನ)	ನುಣುಪು - ಮಸ್ಯಣತಾ (ಸ್ತ್ರೀ)
ನಿವೇಶನ - ನಿವೇಶನಮ್ (ನ)	ನುರಿತ - ನಿಪುಣಃ (ಏ)
ನಿಶ್ಚಯ - ನಿಶ್ಚಯಃ (ಪು)	ನುಸಿ - ಮಶಕಃ (ಪು)
ನಿಶ್ಚಿಂತ - ನಿಶ್ಚಿಂತಃ (ಏ)	ನುಂಗುವಿಕೆ - ಗಿಲನಮ್ (ನ)
ನಿಷೇಧ - ನಿಷೇಧಃ (ಪು)	ನೂಕುವಿಕೆ - ನೋದನಮ್ (ನ)
ನಿಷ್ಕರ - ೧. ನಿಷ್ಕರಃ (ಏ)	ನೂಕುನುಗ್ಗಲು -
೨. ನಿಷ್ಕರತಾ (ಸ್ತ್ರೀ)	ಮಹಾಸಂಮ್ಮದ್ಘಃ (ಪು)
ನಿಷ್ಕ - ನಿಷ್ಕಾ (ಸ್ತ್ರೀ)	ನೂತನ - ನೂತನಃ (ಏ)
ನಿಷ್ಣಾತ - ನಿಷ್ಣಾತಃ (ಏ)	ನೂರಾರು - ಶತಶಃ (ಅ)
ನಿಷ್ಕಲ - ನಿಷ್ಕಲಃ (ಏ)	ನೂರು - ಶತಮ್ (ನ)
ನಿರ್ಸರ್ಗ - ನಿರ್ಸರ್ಗಃ (ಪು)	ನೂಲು - ತಂತುಃ (ಪು)
ನಿಂದೆ - ನಿಂದಾ (ಸ್ತ್ರೀ)	ನೂಲಹುಣ್ಣಿಮೆ -
ನಿಂಬೆ - { ನಿಂಬೂಕಃ (ಪು)	ಶ್ರಾವಣಪೂರ್ಣಿಮಾ (ಸ್ತ್ರೀ)
{ ಜಂದೀರಃ (ಪು)	ನೃತ್ಯ - ನೃತ್ಯಮ್ (ನ)
ನೀಚ - ನೀಚಃ (ಏ)	ನೆಗಡಿ - ಪೀನಸಃ (ಪು)
ನೀತಿ - ನೀತಿಃ (ಸ್ತ್ರೀ)	ನೆಗೆತ - ಉತ್ಪಲ್ಲವನಮ್ (ನ)
ನೀನು - ೧. ತ್ವಮ್ (ತ್ರಿ.ಲಿ)	ನೆಟ್ಟಿಗೆ - ೧. ಋಜುಃ (ಏ)
೨. { ಭವಾನ್ (ಪು)	೨. ಮುಜೂಭೂಯ (ಅ)
{ ಭವತೀ (ಸ್ತ್ರೀ)	ನೆಡುವಿಕೆ - ಆರೋಪಣಮ್ (ನ)

ನೆತ್ತರು - ರಕ್ತಮ್ (ನ)
 ನೆನಪು - ಸ್ಮರಣಮ್ (ನ)
 ನೆಪ - ವ್ಯಾಜಃ (ಪು)
 ನೆಮ್ಮದಿ - ಂ. ಶಾಂತಿಃ (ಸ್ತ್ರೀ)
 ೨. ಸುಖಮ್ (ಕ್ರಿ.ವಿ)
 ನೆರವು - ಸಾಹಾಯ್ಯಮ್ (ನ)
 ನೆರಳು - ಭಾಯಾ (ಸ್ತ್ರೀ)
 ನೆರಿಗೆ - ಊರ್ಮಿಃ (ಪ್ರ.ಸ್ತ್ರೀ)
 ನೆರೆ - ಂ. ಪ್ರತಿವೇಶಃ (ಪು)
 ೨. { ಅತಿಪ್ರವಾಹಃ (ಪು)
 { ಮಹಾಪೂರಃ (ಪ್ರ)
 ನೆರೆದ - ಪಲಿತಃ (ವಿ)
 ನೆಲ - ಭೂಮಿಃ (ಸ್ತ್ರೀ)
 ನೆಲಗಡಲೆ - ಕಲಾಯಃ (ಪ್ರ)
 ನೆಲಮಾಳಿಗೆ - ಅಂತರಟ್ಟಿಃ (ಪು)
 ನೆಲೆ - ಂ. ಆಶ್ರಯಃ (ಪು)
 ೨. ಮೂಲಸ್ಥಾನಮ್ (ನ)
 ನೆಲ್ಲಿ - ಅಮಲಕಮ್ (ನ)
 ನೆಂಟ - ಬಂಧಾಃ (ಪು)
 ನೆಣಕಾರ - ತಂತುವಾಯಃ (ಪು)
 ನೆಣಿಲು - ಹಲಮ್ (ನ)
 ನೆಣು - ಉದ್ಬಂಧಃ (ಪು)
 ನೆಣತಾರ - ನೇತಾ (ಪು)
 (ಋಕಾರಾಂತಂ)
 ನೆಣತ್ವ - ನೆಣತ್ವಮ್ (ನ)
 ನೆಣಪಧ್ಯ - ನೆಣಪಧ್ಯಮ್ (ನ)
 ನೆಣಮಕಾತಿ - ನಿಯುಕ್ತಿ (ಸ್ತ್ರೀ)

ನೆರ - ಋಜುಃ (ವಿ)
 ನೆರಳೆ - ಜಂಬೂಫಲಮ್ (ನ)
 ನೈವೇದ್ಯ - ನೈವೇದ್ಯಮ್ (ನ)
 ನೈಲಕಟರ್ - ನಖಿಕೃಂತನೀ (ಸ್ತ್ರೀ)
 ನೈಸರ್ಗಿಕ - { ನೈಸರ್ಗಿಕಃ (ವಿ)
 { ನೈಸರ್ಗಿಕೀ (ಸ್ತ್ರೀ)
 ನೊಗ - ಯುಗಃ (ಪು)
 ನೊಣ - ಮಕ್ಷಿಕಾ (ಸ್ತ್ರೀ)
 ನೊರೆ - ಫೇನಃ (ಪು)
 ನೋಟ - ಂ. ದೃಷ್ಟಿಃ (ಸ್ತ್ರೀ)
 ೨. ದೃಶ್ಯಮ್ (ನ)
 ನೋವು - ವೇದನಾ (ಸ್ತ್ರೀ.ನ)
 ನೌಕರ - { ಕರ್ಮಕರಃ (ಪು)
 { ಕರ್ಮಕರೀ (ಸ್ತ್ರೀ)
 ನೌಕರಿ - ಉದ್ಯೋಗಃ (ಪು)
 ನೌಕೆ - ನೌಕಾ (ಸ್ತ್ರೀ)
 ನ್ಯಾಯ - ನ್ಯಾಯಃ (ಪು)
 ನ್ಯಾಯಾಧೀಶ -
 { ನ್ಯಾಯಾಧೀಶಃ (ಪು)
 { ನ್ಯಾಯಾಧೀಶಾ (ಸ್ತ್ರೀ)
 ನ್ಯಾಯಾಲಯ -
 ನ್ಯಾಯಾಲಯಃ (ಪು)
 ನ್ಯೂನತೆ - ನ್ಯೂನತಾ (ಸ್ತ್ರೀ)

ಪ

ಪಕಾಸಿ - { ಗೋಪಾನನೀ (ಸ್ತ್ರೀ)
 { ಪಕ್ಷವಂಶಃ (ಪು)

ಪಕ್ಕ - ಪಾರ್ಶ್ವಮ್ (ನ.ಪು)

ಪಕ್ಕಾ - ಶುದ್ಧಃ (ಏ)

ಪಕ್ಷ - ಪಕ್ಷಃ (ಪು)

ಪಕ್ಷಪಾತ - ಪಕ್ಷದಾತಃ (ಪು)

ಪಕ್ಷಿ - (ವಕ್ಷೀ (ಪು)

ಪಕ್ಷಿಣೀ (ಸ್ತ್ರೀ)

ವಗಡೆ - ಅಕ್ಷಃ (ಪು)

ಪಗಾರು - ವೇತನಮ್ (ನ)

ಪಚನ - ಜೀರ್ಣಃ (ಏ)

ಪಟಾಕಿ - ಸ್ಪೋಟಕಮ್ (ನ)

ಪಟು - ವಟುಃ (ಏ)

ಪಟ್ಟಣ - { ನಗರಮ್ (ನ)

{ ಪಟ್ಟಿನಮ್ (ನ)

ಪಟ್ಟಾಭಿಷೇಕ - ಪಟ್ಟಾಭಿಷೇಕಃ (ಪು)

ಪಟ್ಟಿ - ೧. ಪಟ್ಟಿಕಾ (ಸ್ತ್ರೀ)

೨. ಆವಲೀ (ಸ್ತ್ರೀ)

ಪಟ್ಟು - ೧. ಆಗ್ರಹಃ (ಪು)

೨. ಗ್ರಹಣಮ್ (ನ)

ಪರ್ಮಪುಸ್ತಕ - ಪರ್ಮಪುಸ್ತಕಮ್

(ನ)

ಪಡವಲ - ಪಟೋಲಃ (ಪು)

ಪಡಿಯಚ್ಚು - ಪ್ರತಿಕೃತಿಃ (ಸ್ತ್ರೀ)

ಪಡೆ - ಸೈನ್ಯಮ್ (ನ)

ವನ - ಪನಃ (ಪು)

ವತಾಕೆ - ವತಾಕಾ (ಸ್ತ್ರೀ)

ವತಿ - ವತಿಃ (ಪು)

ವತಿತ - ಪತಿತಃ (ಏ)

ಪತಿವ್ರತೆ - ಪತಿವ್ರತಾ (ಸ್ತ್ರೀ)

ವತ್ತೆ - ೧. ಸಂಕೇತಃ (ಪು)

೨. ಗವೇಷಣಮ್ (ನ)

ಪತ್ನಿ - ವತ್ನೀ (ಸ್ತ್ರೀ)

ಪತ್ರ - ಪತ್ರಮ್ (ನ)

ಪತ್ರಿಕಾಗೋಷ್ಠಿ -

ವತ್ರಿಕಾಗೋಷ್ಠೀ (ಸ್ತ್ರೀ)

ವತ್ರಿಕೆ - ವತ್ರಿಕಾ (ಸ್ತ್ರೀ)

ವತ್ರಿಕೋದ್ಯಮಿ -

ವತ್ರಿಕೋದ್ಯಮೀ (ಪು)

ಪದ್ಮ - ಪದ್ಮಮ್ (ನ)

ಪದ - ಪದಮ್ (ನ)

ವದಕ - ವದಕಃ (ಪು)

ವದವಿ - ವದವೀ (ಸ್ತ್ರೀ)

ವದಾರ್ಥ - ವದಾರ್ಥಃ (ಪು)

ವದೇ ವದೇ - ಪುನಃ ಪುನಃ (ಅ)

ವದ್ಧತಿ - ವದ್ಧತಿಃ (ಸ್ತ್ರೀ)

ವದ್ಯ - ವದ್ಯಮ್ (ನ)

ವನ್ನಾ - ಪರಿಣಾಹಃ (ಪು)

ವಪ್ಪಾಯಿ - ಮಧುಕರ್ಕಟೀ (ಸ್ತ್ರೀ)

ವಬ್ಲಿಕ್ ಕ್ಯಾರಿಯರ್ -

ಲೋಕವಾಹಕಮ್ (ನ)

ವಯನ - ಪ್ರಯಾಣಮ್ (ನ)

ವರಕೀಯ - ವರಕೀಯಃ (ಪು)

ವರದೆ - { ಯವನಿಕಾ (ಸ್ತ್ರೀ)

{ ಜವನಿಕಾ (ಸ್ತ್ರೀ)

ವರದೇಶಿ - ಅನಾಧಃ (ಏ)

ಪರಮಾಣು - ಪರಮಾಣುಃ (ಪು)	ಪರೋಪಕಾರ - ಪರೋಪಕಾರಃ
ಪರಮಾತ್ಮ - ಪರಮಾತ್ಮಾ (ಪು)	(ಪು)
(ನಕಾರಾಂತಃ)	ಪರ್ವತ - ಪರ್ವತಃ (ಪು)
ಪರವಾಗಿ - ಪರತಃ (ಅ)	ವರ್ಷ - ಧನಸ್ಯೂತಃ (ಪು)
ಪರಸ್ಪರ - ಪರಸ್ಪರಮ್ (ಅ)	ವಲಾಯನ - ಪಲಾಯನಮ್ (ನ)
ಪರಂಪರೆ - ಪರಂಪರಾ (ಸ್ತ್ರೀ)	ಪಲ್ಯ - ವ್ಯಂಜನಮ್ (ನ)
ಪರಾಕ್ರಮ - ಪರಾಕ್ರಮಃ (ಪು)	ಪಲ್ಲಕ್ಕಿ - ಶಿಬಿಕಾ (ಸ್ತ್ರೀ)
ಪರಾಜಯ - ಪರಾಜಯಃ (ಪು)	ವವಾಡ - ಲೀಲಾ (ಸ್ತ್ರೀ)
ಪರಾರಿ - ಪಲಾಯಿತಃ (ವಿ)	ಪವಿತ್ರ - ಪವಿತ್ರಃ (ವಿ)
ಪರಿಗಣನೆ -	ಪಶು - ಪಶುಃ (ಪು)
ಪರಿಗಣನಮ್ (ನ.ಸ್ತ್ರೀ)	ಪಶ್ಚಾತ್ತಾಪ - ಪಶ್ಚಾತ್ತಾಪಃ (ಪು)
ಪರಿಚಯ - ಪರಿಚಯಃ (ಪು)	ಪಶ್ಚಿಮ - ಪಶ್ಚಿಮಾ (ಸ್ತ್ರೀ)
ಪರಿಚಿತ - ಪರಿಚಿತಃ (ವಿ)	ಪಹರೆ - ರಕ್ಷಣಮ್ (ನ)
ಪರಿಣತ - ಪರಿಣತಃ (ವಿ)	ವಂಕ್ಷರ್ - ವೇಧನಮ್ (ನ)
ಪರಿಣಾಮ - ಪರಿಣಾಮಃ (ಪು)	ಪಂಕ್ತಿ - ಪಂಕ್ತಿಃ (ಸ್ತ್ರೀ)
ಪರಿಧಿ - ಪರಿಧಿಃ (ಪು)	ಪಂಗಡ - ಗಣಃ (ಪು)
ಪರಿಮಳ - ಪರಿಮಲಃ (ಪು)	ಪಂಚ್ - ರಂಧ್ರಿಕಾ (ಸ್ತ್ರೀ)
ಪರಿವರ್ತನೆ - ಪರಿವರ್ತನಮ್ (ನ)	ಪಂಚಕಜ್ಜಾಯ - ಪಂಚಖಾದ್ಯಂ ()
ಪರಿವಾರ - ಕುಟುಂಬಃ (ಪು.ನ)	ಪಂಚಗವ್ಯ - ಪಂಚಗವ್ಯಮ್ (ನ)
ಪರಿವಿಡಿ - ಅನುಕ್ರಮಣಿಕಾ (ಸ್ತ್ರೀ)	ಪಂಚಮಿ - ಪಂಚಮೀ (ಸ್ತ್ರೀ)
ಪರಿಶ್ರಮ - ಪರಿಶ್ರಮಃ (ಪು)	ಪಂಚಾಮೃತ -
ಪರಿಷತ್ತು - ಪರಿಷತ್ (ಸ್ತ್ರೀ)	ಪಂಚಾಮೃತಮ್ (ನ)
ಪರಿಷ್ಕಾರ - ಪರಿಷ್ಕಾರಃ (ಪು)	ಪಂಚಿ - ವೇಷ್ಟಿಃ (ಸ್ತ್ರೀ)
ಪರಿಸರ - ಪರಿಸರಃ (ಪು)	ಪಂಜರ - ಪಂಜರಮ್ (ನ)
ಪರಿಹಾರ - ಪರಿಹಾರಃ (ಪು)	ಪಂಜು - ಪಂಜಿಕಾ (ಸ್ತ್ರೀ)
ಪರೀಕ್ಷೆ - ಪರೀಕ್ಷಾ (ಸ್ತ್ರೀ)	ಪಂಡಿತ - { ಪಂಡಿತಃ (ಪು)
ಪರೆ - ನಿರ್ಮೋಹಃ (ಪು)	{ ಪಂಡಿತಾ (ಸ್ತ್ರೀ)

ಪಿಂಡ - ಪಿಂಡಃ (ಪು)
 ಪೀಕದಾನಿ - ಪತದ್ಗ್ರಹಃ (ಪು)
 ಪೀರಿಕೆ - ಪೀರಿಕಾ (ಸ್ತ್ರೀ)
 ಪೀಡೆ - ಪೀಡಾ (ಸ್ತ್ರೀ)
 ಪೀಳಿಗೆ - ಸಂತತಿಃ (ಸ್ತ್ರೀ)
 ಪುಕ್ಕಟೆ - ನಿಶ್ಯುಲ್ಕಮ್ (ಕ್ರಿ.ವಿ)
 ಪುಕ್ಕಲು - ಭೀರುಃ (ಪು.ಸ್ತ್ರೀ)
 ಪುಟ - { ಪುಟಃ (ಪು)
 { ಪೃಷ್ಠಮ್ (ನ)
 ಪುಟ್ಟ - { ಅಲ್ಪಃ (ವಿ)
 { ಲಘುಃ (ವಿ)
 ಪುಡಿ - ಜೂರ್ಣಮ್ (ನ)
 ಪುಣ್ಯ - ಪುಣ್ಯಮ್ (ನ)
 ಪುಣ್ಯಾಹ - ಪುಣ್ಯಾಹಮ್ (ನ)
 ಪುತ್ರ - ಪುತ್ರಃ (ಪು)
 ಪುತ್ರಿ - ಪುತ್ರೀ (ಸ್ತ್ರೀ)
 ಪುನರ್ಜನ್ಮ - ಪುನರ್ಜನ್ಮ (ನ)
 (ನಕಾರಾಂತಃ)
 ಪುನಃ - ಪುನಃ (ಅ)
 ಪುನೀತ - ಪುನೀತಃ (ವಿ)
 ಪುರಸೊತ್ತು - ಅವಕಾರಃ (ಪು)
 ಪುರಸ್ಕಾರ - ಪುರಸ್ಕಾರಃ (ಪು)
 ಪುರಾಣ - ಪುರಾಣಮ್ (ನ)
 ಪುರಾದೆ - ಸಾಕ್ಷ್ಯಮ್ (ನ)
 ಪುರುಷ - ಪುರುಷಃ (ಪು)
 ಪುರೋಹಿತ - ಪುರೋಹಿತಃ (ಪು)
 ಪುಲ್ಲಿಂಗ - ಪುಲ್ಲಿಂಗಮ್ (ನ)

ಪುಷ್ಪಿ - ಪುಷ್ಪಿಃ (ಸ್ತ್ರೀ)
 ಪುಷ್ಪೀಕರಿಸುವಿಕೆ - ಪುಷ್ಪೀಕರಣಂ
 (ನ)
 ಪುಷ್ಪ - ಪುಷ್ಪಮ್ (ನ)
 ಪುಸ್ತಕ - ಪುಸ್ತಕಮ್ (ನ)
 ಪುಸ್ತಕಭಂಡಾರ -
 ೧. ಪುಸ್ತಕಭಾಂಡಾರಮ್ (ನ)
 ೨. ಪುಸ್ತಕಾಲಯಃ (ಪು)
 ಪುಂಡ - ಧೂರ್ತಃ (ವಿ)
 ಪೂಜಾರಿ - { ಪೂಜಕಃ (ಪು)
 { ಅರ್ಚಕಃ (ಪು)
 ಪೂಜೆ - ಪೂಜಾ (ಸ್ತ್ರೀ)
 ಪೂಜ್ಯ - ೧. ಪೂಜ್ಯಃ (ವಿ)
 ೨. ಶೂನ್ಯಮ್ (ನ)
 ಪೂರಕ - ಪೂರಕಃ (ಪು)
 ಪೂರಾ - ಸಂಪೂರ್ಣಮ್ (ವಿ)
 ಪೂರೀ - ಪೂರಿಕಾ (ಸ್ತ್ರೀ)
 ಪೂರ್ಣ - ಪೂರ್ಣಃ (ವಿ)
 ಪೂರ್ಣವಿರಾಮ -
 ಪೂರ್ಣವಿರಾಮಃ (ಪು)
 ಪೂರ್ತಿ - ಸಮಗ್ರಮ್ (ಕ್ರಿ.ವಿ)
 ಪೂರ್ವಜ - ಪೂರ್ವಜಃ (ವಿ)
 ಪೆಚ್ಚು - ಮ್ಲಾನತಾ (ಸ್ತ್ರೀ)
 ಪೆಟ್ಟಿಗೆ - ಪೆಟಿಕಾ (ಸ್ತ್ರೀ)
 ಪೆಟ್ಟು - ೧. ತಾಡನಮ್ (ನ)
 ೨. ಅಘಾತಃ (ಪು)
 ಪೆಟ್ರೋಲಾ - ಅಗ್ನಿತ್ಯೈಲಪಮ್ (ನ)

ಪೆಡಲ್ - ಪದ್ಧತಮ್ (ನ)

ಪೆದ್ದ - ಮೂಢಃ (ವಿ)

ಪೆನ್ನಿಲ್ - ಅಂಕನೀ (ಸ್ತ್ರೀ)

ಪೇಟು - ಸಂಕಟಮ್ (ನ)

ಪೇಟ - ಉಷ್ಟ್ವೇಷಮ್ (ನ.ಪು)

ಪೇಟಿ - ವಿಪಣಿಃ (ಸ್ತ್ರೀ)

ಪೇದೆ - ಭೃತ್ಯಃ (ಪು)

ಪೇಪರ್ ಪ್ಲೇಟ್ -

ಪತ್ರಭಾರಃ (ಪು)

ಪೇಯ್ ಮೆಂಟ್ - ಪ್ರದಾನಮ್

(ನ)

ಪೇರಲಪಣ್ಣು - ಜೀಜಪೂರಮ್

(ನ)

ಪೈಜಾಮು - ವಾದಾಂಶುಕಮ್ (ನ)

ಪೈಪೋಟಿ - ಸ್ಪರ್ಧಾ (ಸ್ತ್ರೀ)

ಪೈರು - ಸಸ್ಯವೃದ್ಧಿಃ (ಸ್ತ್ರೀ)

ಪೈಲ್ದಾನ - ಮಲ್ಲಃ (ಪು)

ಪೈಸಾ - ಪೈಸಾ (ಅ)

ಪೈಟರಿ - ಕೋಟರ (ಪು.ನ)

ಪೊದೆ - ಗುಲ್ಮಃ (ಪು)

ಪೊರಕೆ - ಸಮ್ಯಾಜನೀ (ಸ್ತ್ರೀ)

ಪೋರೈಕೆ - ಪೂರಣಮ್ (ನ)

ಪೊಲೀಸ್ - ಆರಕ್ಷಕಃ (ಪು)

ಪೋಲು - ಅಪವ್ಯಯಃ (ಪು)

ಪೋಷಕ - { ಪೋಷಕಃ (ವಿ)

{ ಪೋಷಿಕಾ (ಸ್ತ್ರೀ)

ಪೋಷಣೆ - ಪೋಷಣಮ್ (ನ)

ಫೋಸ್ಟೋಕಾರ್ಡ್ -

ಸಮಪತ್ರಮ್ (ನ)

ಫೋಸ್ಟೋಮೇನ್ -

ದತ್ತವಿಕರಕಃ (ಪು)

ಫೌಡರ್ - ಸುವಾಸಕಮ್ (ನ)

ಫೌರುಷ - ಮೌರುಷಮ್ (ನ)

ಫೌಷ್ಟಿಕ - ಫೌಷ್ಟಿಕಃ (ವಿ)

ಫ್ಯಾಂಟ್ - ಊರುಕಮ್ (ನ)

ಫ್ರಕಟ - ವ್ರಕಟಮಾ (ಕ್ರಿ.ವಿ)

ಫ್ರಕಟಣೆ - ಪ್ರಕಟನಮ್ (ನ)

ಫ್ರಕರಣ - ಪ್ರಕರಣಮ್ (ನ)

ಫ್ರಕಾರ - ೧. ಅನುಗುಣಂ (ಕ್ರಿ.ವಿ)

೨. ಪ್ರಕಾರ (ಪು)

ಫ್ರಕಾಶ - ಪ್ರಕಾಶ. (ಪು)

ಫ್ರಕಾಶಕ - { ಪ್ರಕಾಶಕಃ (ವಿ)

{ ಪ್ರಕಾಶಿಕಾ (ಸ್ತ್ರೀ)

ಫ್ರಕೃತಿ - ಪ್ರಕೃತಿ. (ಸ್ತ್ರೀ)

ಫ್ರಗತಿ - ಪ್ರಗತಿ (ಸ್ತ್ರೀ)

ಫ್ರಚಾರ - ಪ್ರಚಾರಃ (ಪು)

ಫ್ರಚಾರಕ - ಪ್ರಚಾರಕಃ (ಪು)

ಫ್ರಚೋದನೆ - ಪ್ರಚೋದನಂ (ನ)

ಫ್ರಚೆ - ಪ್ರಚಾಃ (ಸ್ತ್ರೀ) (ನಿ.ಬ)

ಫ್ರಜಾಪ್ರಭುತ್ವ -

ಪ್ರಜಾಪ್ರಭುತ್ವಂ (ನ)

ಫ್ರಜ್ಜಿ - ಪ್ರಜ್ಞಾ (ಸ್ತ್ರೀ)

ಫ್ರಣಾಮ - ಪ್ರಣಾಮಃ (ಪು)

ಫ್ರಣಾಲಿ - ಪ್ರಣಾಲೀ (ಸ್ತ್ರೀ)

ಪ್ರತಿ - ಪ್ರತಿಕೃತಿಃ (ಸ್ತ್ರೀ)	ಪ್ರಧಾನ - ಪ್ರಧಾನಃ (ವಿ)
ಪ್ರತಿಕ್ರಿಯೆ - ಪ್ರತಿಕ್ರಿಯಾ (ಸ್ತ್ರೀ)	ಪ್ರಧಾನಿ - ಪ್ರಧಾನಮಂತ್ರೀ (ಪ್ರ)
ಪ್ರತಿಜ್ಞೆ - ಪ್ರತಿಜ್ಞಾ (ಸ್ತ್ರೀ)	ಪ್ರಧಾನಮಂತ್ರೀಣೀ
ಪ್ರತಿದಿನ - ಪ್ರತಿದಿನಮ್ (ನ)	(ಸ್ತ್ರೀ)
ಪ್ರತಿಧ್ವನಿ - ಪ್ರತಿಧ್ವನಿಃ (ಪು)	ಪ್ರಪಂಚ - ಪ್ರಪಂಚಃ (ಪು)
ಪ್ರತಿನಿಧಿ - ಪ್ರತಿನಿಧಿಃ (ಪು)	ಪ್ರಬಲ - ಪ್ರಬಲಃ (ವಿ)
ಪ್ರತಿಬಿಂಬ - ಪ್ರತಿಬಿಂಬಃ (ಪು.ನ)	ಪ್ರಬಂಧ - ಪ್ರಬಂಧಃ (ಪು)
ಪ್ರತಿಭೆ - ಪ್ರತಿಭಾ (ಸ್ತ್ರೀ)	ಪ್ರಭಾವ - ಪ್ರಭಾವಃ (ಪು)
ಪ್ರತಿಮೆ - ಪ್ರತಿಮಾ (ಸ್ತ್ರೀ)	ಪ್ರಭು - ಪ್ರಭುಃ (ಪು)
ಪ್ರತಿಯೊಬ್ಬ - { ಏಕೈಕಃ (ವಿ)	ಪ್ರಮಾಣ - ಪ್ರಮಾಣಮ್ (ನ)
{ ಪ್ರತ್ಯೇಕಃ (ವಿ)	ಪ್ರಮುಖ - ಪ್ರಮುಖಿಃ (ವಿ)
ಪ್ರತಿಷ್ಠೆ - ಪ್ರತಿಷ್ಠಾ (ಸ್ತ್ರೀ)	ಪ್ರಯತ್ನ - ಪ್ರಯತ್ನಃ (ಪು)
ಪ್ರತಿ { ಪ್ರತಿಷ್ಠಧೀನೀ (ಪು)	ಪ್ರಯಾಣ - ಪ್ರಯಾಣಮ್ (ನ)
ಸ್ಥಧೀನ - { ಪ್ರತಿಷ್ಠಧೀನೀ (ಸ್ತ್ರೀ)	ಪ್ರಯೋಗ - ಪ್ರಯೋಗಃ (ಪು)
ಪ್ರತೀಕ - ಪ್ರತೀಕಮ್ (ನ)	ಪ್ರಯೋಜನ -
ಪ್ರತೀಕಾರ - ಪ್ರತೀಕಾರಃ (ಪು)	ಪ್ರಯೋಜನಂ (ನ)
ಪ್ರತೀಕ್ಷೆ - ಪ್ರತೀಕ್ಷಾ (ಸ್ತ್ರೀ)	ಪ್ರವಚನ - ಪ್ರವಚನಮ್ (ನ)
ಪ್ರತೀತಿ - ಪ್ರಸಿದ್ಧಿಃ (ಸ್ತ್ರೀ)	ಪ್ರವಾಸ - ಪ್ರವಾಸಃ (ಪು)
ಪ್ರತ್ಯಕ್ಷ - ೧. ಪ್ರತ್ಯಕ್ಷಮ್ (ಅ)	ಪ್ರವಾಹ - ಪ್ರವಾಹಃ (ಪು)
೨. ಪ್ರತ್ಯಕ್ಷಃ (ವಿ)	ಪ್ರವೃತ್ತಿ - ಪ್ರವೃತ್ತಿಃ (ಸ್ತ್ರೀ)
ಪ್ರತ್ಯಯ - ಪ್ರತ್ಯಯಃ (ಪು)	ಪ್ರವೇಶ - ಪ್ರವೇಶಃ (ಪು)
ಪ್ರತ್ಯೇಕ - ೧. ಪ್ರತ್ಯೇಕಮ್ (ಅ)	ಪ್ರಶಸ್ತಿ - ಪ್ರಶಸ್ತಿಃ (ಸ್ತ್ರೀ)
೨. { ಏಕೈಕಃ (ವಿ)	ಪ್ರಶಂಸೆ - ಪ್ರಶಂಸಾ (ಸ್ತ್ರೀ)
{ ಪ್ರತ್ಯೇಕಃ (ವಿ)	ಪ್ರಶ್ನೆ - ಪ್ರಶ್ನಃ (ಪು)
ಪ್ರಥಮ - ಪ್ರಥಮಃ (ವಿ)	ಪ್ರಸವ - ಪ್ರಸವಃ (ಪು)
ಪ್ರದಕ್ಷಿಣೆ - ಪ್ರದಕ್ಷಿಣಮ್ (ನ)	ಪ್ರಸಂಗ - ಪ್ರಸಂಗಃ (ಪು)
ಪ್ರದೇಶ - ಪ್ರದೇಶಃ (ಪು)	ಪ್ರಸಾದ - ಪ್ರಸಾದಃ (ಪು)

ಪ್ರಸಾರ - ಪ್ರಸಾರಃ (ಪು)	ಪ್ರೇಯಸಿ - ಪ್ರೇಯಸೀ (ಸ್ತ್ರೀ)
ಪ್ರಸಿದ್ಧ - ಪ್ರಸಿದ್ಧಃ (ವಿ)	ಪ್ರೇರಣೆ - ಪ್ರೇರಣಾ (ಸ್ತ್ರೀ.ನ)
ಪ್ರಸ್ತಾವನೆ - ಪ್ರಸ್ತಾವನಾ (ಸ್ತ್ರೀ)	ಪ್ರೈವೇಟ್ ಕ್ಯಾರಿಯರ್ -
ಪ್ರಾಚೀನ - ಪ್ರಾಚೀನಃ (ವಿ)	ಸ್ವೀಯವಾಹನಮ್ (ನ)
ಪ್ರಾಣ - ಪ್ರಾಣಾಃ (ಪು) (ನಿ.ಬ)	ಪ್ರೈಫೆಸರ್ - { ಪ್ರಾಧ್ಯಾಪಕಃ (ಪು)
ಪ್ರಾಣಾಯಾಮ -	{ ಪ್ರಾಧ್ಯಾಪಿಕಾ (ಸ್ತ್ರೀ)
ಪ್ರಾಣಾಯಾಮಃ (ಪು)	ಪ್ರೋತ್ಸಾಹ-ಪ್ರೋತ್ಸಾಹಃ (ಪು)
ಪ್ರಾಣಿ - ಪಶುಃ (ಪು)	ಪ್ರೌಢ - ಪ್ರೌಢಃ (ವಿ)
ಪ್ರಾತಃಕಾಲ - ಪ್ರಾತಃಕಾಲಃ (ಪು)	ಪ್ಲಗ್ - ಪೂರಣೇ (ಸ್ತ್ರೀ)
ಪ್ರಾಮಾಣಿಕ - {	ಪ್ಲವುಡ್ - ಪುಟಕಾಷ್ಟಮ್ (ನ)
ಪ್ರಾಮಾಣಿಕಃ (ವಿ)	
ಪ್ರಾಮಾಣಿಕೀ (ಸ್ತ್ರೀ)	
ಪ್ರಾಯ - ವಯಃ (ನ)	ಫಲ - ಫಲಮ್ (ನ)
(ಸಕಾರಾಂತಃ)	
ಪ್ರಾಯಶ್ಚಿತ್ತ - ಪ್ರಾಯಶ್ಚಿತ್ತಂ (ನ)	ಫಲಾವಾನ್ (ಪು)
ಪ್ರಾರಂಭ - ಪ್ರಾರಂಭಃ (ಪು)	ಫಲಾವತ್ತಿ (ಸ್ತ್ರೀ)
	ಫಲವತ್ (ನ)
ಪ್ರಾರ್ಥನೆ - ಪ್ರಾರ್ಥನಾ (ಸ್ತ್ರೀ.ನ)	ಫಲಾಹಾರ - ಫಲಾಹಾರಃ (ಪು)
ಪ್ರಿನ್ಸಿಪಾಲ್ - { ಪ್ರಾಚಾರ್ಯಃ (ಪು)	ಫಸಲು - ಫಲನಮೃದ್ಧಿಃ (ಸ್ತ್ರೀ)
	ಫಾಯಿದೆ - ಲಾಭಃ (ಪು)
	(ಪು) ಫಾರ್ಮ್ - ಪ್ರಪತ್ರಮ್ (ನ)
ಪ್ರಿಯ - ಪ್ರಿಯಃ (ವಿ)	ಫಾಶಿ - ಮರಣದಂಡನಮ್ (ನ)
ಪ್ರೀತಿ - ಪ್ರೀತಿಃ (ಸ್ತ್ರೀ)	ಫುಫ್ಫುಸ್ - ಶ್ವಾಸಕೋಷಃ (ಪು)
ಪ್ರೇಕ್ಷಕ - { ಪ್ರೇಕ್ಷಕಃ (ಪು)	ಫೇನ್ - ವ್ಯಜನಮ್ (ನ)
	ಫೈಲ್ - ಸಂಚಿಕಾ (ಸ್ತ್ರೀ)
	ಫೋಟೋಗ್ರಾಫರ್ -
ಪ್ರೇತ - ಪ್ರೇತಃ (ಪು)	
ಪ್ರೇಮ-ಪ್ರೇಮ (ನ) (ಸಕಾರಾಂತಃ)	ಚಿತ್ರಗ್ರಾಹಕಃ (ಪು)

ಪೋಟೋಸ್ಟ್ಯಾಟ್ -

ಬರಾಯಿ --

ಛಾಯಾಲಿಪಿಃ (ಸ್ತ್ರೀ)

ಆಹೋವೃರುಷಿಕಾ (ಸ್ತ್ರೀ)

ಫ್ರಿಜ್ - ಶೀತಕಮ್ (ನ)

ಬಡಾವಣೆ - ಏಸ್ತರಣಮ್ (ನ)

ಫ್ಲಾಸ್ಕ್ - ಉಷ್ಣ ರಕ್ಷಕಮ್ (ನ)

ಬಡಿಸುವಿಕೆ - ಪರಿವೇಷಣಮ್ (ನ)

ಬ

ಬಡ್ಡಿ - ವೃದ್ಧಿಃ (ಸ್ತ್ರೀ)

ಬಕಪಕ್ಷಿ - ಬಕಃ (ಪು)

ಬಡ್ಡಿ - ವದವೃದ್ಧಿಃ (ಸ್ತ್ರೀ)

ಬಕೆಟ್ - ದ್ರೋಣೀ (ಸ್ತ್ರೀ)

ಬಣ್ಣ - ವರ್ಣಃ (ಪು)

ಬಕ್ತತಲೆಯವ - ಖಿಲ್ವಾಟಃ (ಪು)

ಬತ್ತ - ವ್ರೀಹಿಃ (ಪು)

ಬಗೆಬಗೆಯ - ವಿವಿಧಃ (ವಿ)

ಬತ್ತಳಿಕೆ - ತೂಣೀರಃ (ಪು)

ಬಗ್ಗು ಏಕೆ - ನಮನಮ್ (ನ)

ಬತ್ತಿ - ವರ್ತಿಕಾ (ಸ್ತ್ರೀ)

ಬಗ್ಗೆ - ೧. ಕೃತೇ (ಅ)

ಬದನೆ - ವೃಂತಾಕಃ (ಪು)

೨. ಅಧಿಕೃತ್ಯ (ಅ)

ಬದಲು - ವ್ಯತ್ಯಾಸಃ (ಪು)

ಬಚ್ಚಲು - ಸ್ನಾನಗೃಹಮ್ (ನ)

ಬದಲಾವಣೆ - ಪರಿವರ್ತನಮ್ (ನ)

ಬಜೆ - ವಜಾ (ಸ್ತ್ರೀ)

ಬದುಕು - ಜೀವನಮ್ (ನ)

ಬಟವಾಡೆ - ವಿತರಣಮ್ (ನ)

ಬದುಪು - ಜಂಗಾಲಃ (ಪು)

ಬಟಾಟೆ - ಆಲುಕಮ್ (ನ)

ಬನಿಯನ್ - ಅಂತರ್ಯುತಕಮ್ (ನ)

ಬಟಾಣಿ - ಹರೇಣುಃ (ಪು)

ಬಯಕೆ - ೧. ಇಚ್ಛಾ (ಸ್ತ್ರೀ)

ಬಟ್ಟಲು - ೧. ಚಪಕಃ (ಪು.ನ)

೨. ದೋಹದಃ (ಪು.ನ)

೨. ಶರಾವಃ (ಪು)

ಬಯಲಾಟ - ಯಕ್ಷಗಾನಮ್ (ನ)

ಬಟ್ಟೆ - ವಸ್ತ್ರಮ್ (ನ)

ಬರಗಾಲ - ದುರ್ಭಿಕ್ಷಮ್ (ಅ)

ಬಟ್ಟೆಸಾಬೂನು - ವಸ್ತ್ರಘೇನಕಂ(ನ)

ಬರಡು - ವಂಗ್ಯಃ (ವಿ)

ಬಡಕ - ದೌರ್ಬಲಃ (ವಿ)

ಬರವಣಿಗೆ - ಲೇಖನಮ್ (ನ)

ಬಡಗಿ - ತಕ್ಷಕಃ (ಪು)

ಬರಿದು - ೧. ರಿಕ್ತಃ (ವಿ)

ಬಡತನ - ದಾರಿದ್ರ್ಯಮ್ (ನ)

೨. ಕೇವಲಮ್ (ಅ)

ಬಡವ - (ನಿರ್ಧನಃ (ಪು)

ಬರಿಗಾಲು - ರಿಕ್ತಪಾದ್ (ಪು)

{ ದರಿದ್ರ್ಯಃ (ಪು)

ಬರೀ - ಕೇವಲಮ್ (ಅ)

ಬರೆ - ತಪ್ಪರೇಖಾ (ಸ್ತ್ರೀ)

ಬರ್ತ್ - ಶಯನಿಕಾ (ಸ್ತ್ರೀ)	ಬೀಕಿದಾರ - { ಗ್ರಾಹಕಃ (ಪು)
ಬರ್ಫ - ಹಿಮಮ್ (ನ)	{ ಗ್ರಾಹಿಕಾ (ಸ್ತ್ರೀ)
ಬಲವಂತ - ಅನುರೋಧಃ (ಪು)	ಬಳಗ - ಪರಿವಾರಃ (ಪು.ಸ್ತ್ರೀ)
ಬಲ - ೧. ಬಲಮ್ (ನ)	ಬಳಲಿಕೆ - { ಆಯಾಸಃ (ಪು)
೨. ದಕ್ಷಿಣ. (ವಿ)	{ ಶ್ರಾಂತಿಃ (ಸ್ತ್ರೀ)
ಬಲಾತ್ಕಾರ - ಬಲಾತ್ಕಾರಃ (ಪು)	ಬಳಕ - ಅನಂತರಮ್ (ಕ್ರಿ.ವಿ)
ಬಲಿ - ಬಲಿಃ (ಪು)	ಬಳಗೆ - ಸಮೀಪಮ್ (ಅ)
ಬಲಿಪ್ಪ - ಬಲಿಪ್ಪಃ (ವಿ)	ಬಳುಕುವಿಕೆ - ವೇಲ್ಲನಮ್ (ನ)
ಬಲು - ಬಹು (ಅ) / (ವಿ)	ಬಳುವಳಿ - { ಉಪಾಯನಮ್ (ನಃ)
ಬಲೆ - ಜಾಲಮ್ (ನ)	{ ಯೌತಕಮ್ (ನ)
ಬಲ್ಲೆ - ಜಾನಾಮಿ (ಕ್ರಿ.ಪ)	ಬಳೆ - ವಲಯಃ (ಪು.ನ)
ಬಲ್ಬ - ದಿವ್ಯದ್ವೀಪಃ (ಪು)	ಬಳ್ಳಿ - ಲತಾ (ಸ್ತ್ರೀ)
ಬವಣೆ - ಕ್ಲೇಶಃ (ಪು)	ಬಂಗಲೆ - ದರ್ಮಮ್ (ನ)
ಬಸ್ - ಲೋಕಯಾನಮ್ (ನ)	ಬಂಗಾರ - ಸುಪರ್ಣಮ್ (ನ)
ಬಸವ - ವ್ಯಷಭಃ (ಪು)	ಬಂಜರು - ಊಷರಮ್ (ನ)
ಬಸವನ ಹುಳು - ಶಂಬೂಕಃ (ಪು)	ಬಂಜೆ - ವಂಧ್ಯಾ (ಸ್ತ್ರೀ)
ಬಸಳೆ - ಪೂತಕಲ (ಸ್ತ್ರೀ)	ಬಂಡವಾಳ -
ಬಸುರಿ - ಗರ್ಭಿಣಿಃ (ಸ್ತ್ರೀ)	ಮೂಲಧನಮ್ (ನ)
ಬಸಿಯುವಿಕೆ - ಶೋಧನಮ್ (ನ)	ಬಂಡಾಯ - ವಿಪ್ಲವಃ (ಪು)
ಬಹಳ - ಬಹು (ಅ) (ವಿ)	ಬಂದಾರ - { ಭಾಂಡಾರಮ್ (ನ)
ಬಹಿಷ್ಕಾರ - ಬಹಿಷ್ಕಾರಃ (ಪು)	{ ಭಾಂಡಾಗಾರಮ್ (ನ)
ಬಹುತೇಕ - ಪ್ರಾಯಃ (ಅ)	ಬಂಡೆ - { ಶಕಟಃ (ಪು.ನ)
ಬಹುದು - ಸ್ಯಾತ್ (ಕ್ರಿ.ಪ)	{ ಶಕಟಃ (ಸ್ತ್ರೀ)
ಬಹುವಾಸನ - ಬಹುವಾಸನಮ್ (ನ)	ಬಂಡೆ - ಶಿಲಾ (ಸ್ತ್ರೀ)
ಬಹುವಚನ - ಬಹುವಚನಮ್ (ನ)	ಬಂಡ್ಲ - ಬಂಧ್ (ಪು)
ಬಹುಳ - ಕೃಷ್ಣಪಕ್ಷಃ (ಪು)	ಬಂದರು - ನೌಕಾಸ್ಥಾನಮ್ (ನ)
ಬಳಕೆ - ೧. ರೂಢಿಃ (ಸ್ತ್ರೀ)	ಬಂದಿಬಾನೆ - ಕಾರಾಗೃಹಮ್ (ನ)
೨. ಉಪಯೋಗ (ಪು)	ಬಂದೂಕು - ಭೂಪಂಜಿ (ಸ್ತ್ರೀ)

ಬಂದೋಬಸ್ತು -	ಬಾಲ - ಪುಚ್ಚಮ್ (ನ.ಪು)
ಯೋಗ್ಯರಕ್ಷಣಮ್ (ನ)	ಬಾಲಕ - ಬಾಲಕಃ (ಪು)
ಬಂಧನ - ಬಂಧನಮ್ (ನ)	ಬಾಲಕಿ - ಬಾಲಿಕಾ (ಸ್ತ್ರೀ)
ಬಂಧು - ಬಂಧುಃ (ಪು)	ಬಾಲ್ಯನಿ - ಉಪರಿಕಾ (ಸ್ತ್ರೀ)
ಬಾ - ಆಗಚ್ಚತು (ಕ್ರಿ.ಪ)	ಬಾಲ್ಯ - ಬಾಲ್ಯಮ್ (ನ)
ಬಾಕಿ - ಅವಶೇಷಃ (ಪು)	ಬಾವ - ೧. ಅವೃತ್ತಃ (ಪು)
ಬಾಗಿನ - ವಾಯನಮ್ (ನ)	೨. ದೇವರಃ (ಪು)
ಬಾಗಿಲ ಚೌಕಟ್ಟು -	ಬಾವಮೈದುನ - ಶ್ಯಾಲಃ (ಪು)
ದ್ವಾರಬಂಧಃ (ಪು)	ಬಾವಲಿ - ಜತುಕಾ (ಸ್ತ್ರೀ)
ಬಾಗಿಲು - ದ್ವಾರಮ್ (ನ)	ಬಾವಿ - ಕೂಪಃ (ಪು)
ಬಾಚಣಿಗೆ - ಕಂಕತಮ್ (ನ)	ಬಾವು - ವಿಧ್ವಂಸಿಃ (ಸ್ತ್ರೀ)
ಬಾಟಲಿ - ಕೂಪೀ (ಸ್ತ್ರೀ)	ಬಾವುಟ - ಧ್ವಜಃ (ಪು.ನ)
ಬಾಡಿಗೆ - ಭಾಟಕಮ್ (ನ)	ಬಾಷ್ಟ - ಬಾಷ್ಟಮ್ (ನ)
ಬಾಡಿದ - ಮ್ಲಾನಃ (ವಿ)	ಬಾಹಿರ - ಬಾಹ್ಯಃ (ವಿ)
ಬಾಣ - { ಬಾಣಃ (ಪು)	ಬಾಳೆ - ಕದಲೀ (ಸ್ತ್ರೀ)
{ ಶರಃ (ಪು)	ಬಾಳ್ವೆ - ಜೀವನಮ್ (ನ)
ಬಾಣಂತಿ - ಪ್ರಸೂತಿಕಾ (ಸ್ತ್ರೀ)	ಬಿಕ್ಕಟ್ಟು - ಸಂಕಟಮ್ (ನ)
ಬಾಣಲೆ - ಭ್ರಾಷ್ಟ್ರಮ್ (ನ.ಪು)	ಬಿಕ್ಕಳಿಕೆ - ಹಿಕ್ಕಾ (ಸ್ತ್ರೀ)
ಬಾತು - ಕದಂಬಃ (ಪು)	ಬಿಗಡಾಯಿಸಿದ - ವಿಷಮಃ (ವಿ)
ಬಾತ್ತಿದಾರ - ವಾರ್ತಾಹರಃ (ಪು)	ಬಿಟ್ಟಿ - ವಿಪ್ಪಿಃ (ಸ್ತ್ರೀ)
ಬಾನುಲಿ - ಆಕಾಶವಾಣೀ (ಸ್ತ್ರೀ)	ಬಿಡುಗಡೆ - ವಿಮೋಚನಮ್ (ನ)
ಬಾಯಾರಿಕೆ - ಪಿವಾಸಾ (ಸ್ತ್ರೀ)	ಬಿಡುವು - ೧. ವಿರಾಮಃ (ಪು)
ಬಾಯಿ - { ಆನೈಮ್ (ನ)	೨. ಅವಕಾಶಃ (ಪು)
{ ಮುಖಮ್ (ನ)	ಬಿತ್ತನೆ - ಜೀಜಾವಾಪಃ (ಪು)
ಬಾಯಿಲರ್ - ತಾವಕಃ (ಪು)	ಬಿತ್ತರಿಸುವಿಕೆ - ಪ್ರಸಾರಃ (ಪು)
ಬಾರಕೋಲು - ಕಶಾ (ಸ್ತ್ರೀ)	ಬಿದಿಗೆ - ದ್ವಿತೀಯಾ (ಸ್ತ್ರೀ)
ಬಾರಿ - ವಾರಮ್ (೯)	ಬಿದಿರು - ವಂಶ (ಪು)

ಬಿನ್ನಹ - ವಿಜ್ಞಾಪನಾ (ಸ್ತ್ರೀ.ನ)	ಬೀಗದಗೊಂಚಲು -
ಬಿನ್ನಾಣ - ಹಾವ: (ಪು)	ಕುಂಚಿಕಾಗುಚ್ಚ: (ಪು)
ಬಿರಡೆ - ಪಿಧಾನಮ್ (ನ)	ಬೀಜ - ಬೀಜಮ್ (ನ)
ಬಿರುಕು - ವಿಚ್ಛೇದ: (ಪು)	ಬೀಜಗಣಿತ - ಬೀಜಗಣಿತಮ್ (ನ)
ಬಿರುಗಾಳಿ - ಚಂಡಮಾರುತ: (ಪು)	ಬೀಡಿ - ಧೂಮವರ್ತಿಕಾ (ಸ್ತ್ರೀ)
ಬಿರುದು - { ಬಿರುದ: (ಪು.ನ)	ಬೀದಿ - { ಮಾರ್ಗ: (ಪು)
{ ಪ್ರಶಸ್ತಿ: (ಸ್ತ್ರೀ)	{ ವೀಧಿಕಾ (ಸ್ತ್ರೀ)
ಬಿರುಸು - ಕರಿನ: (ಏ)	ಬೀಸಣಿಗೆ - ವ್ಯಜನಮ್ (ನ)
ಬಿಲ್ - { ಧನಲೇಖ: (ಪು)	ಬೀಸುಕಲ್ಲು - ಫರಟ್ಟು: (ಪು)
{ ದೇಯಕಮ್ (ನ)	ಬೀಳುವಿಕೆ - ಪತನಮ್ (ನ)
ಬಿಲ - ಬಿಲಮ್ (ನ)	ಬೀಳ್ಕೊಡುಗೆ - ಆಪ್ಯಚ್ಛನಮ್ (ನ)
ಬಿಲ್ಲು - ಧನು: (ನ) ಸಕಾರಾಂತ:	ಬುಕ್‌ಬೈಂಡರ್ -
ಬಿಲ್ವಪತ್ರ - ಬಿಲ್ವಪತ್ರಮ್ (ನ)	ಗ್ರಂಥಬಂಧಕ: (ಪು)
ಬಿಸಿ - ೧. ಉಷ್ಣ: (ಪು)	ಬುಗುರಿ - ಭ್ರಮರಿಕಾ (ಸ್ತ್ರೀ)
೨. ಉಷ್ಣ: (ಏ)	ಬುಗ್ಗೆ - ಸ್ತ್ರೋತ: (ನ) (ಸಕಾರಾಂತ:)
ಬಿಸಿಲು - ಆತಪ: (ಪು)	ಬುಟ್ಟಿ - ಕಂಡೋಲ: (ಪು)
ಬಿಸಿಲುಗುದುರೆ -	ಬುಡ - ಮೂಲಮ್ (ನ)
ಮೃಗಮರೀಚಿಕಾ (ಸ್ತ್ರೀ)	ಬುತ್ತಿ - ಪಾಠೇಯಮ್ (ನ)
ಬಿಸ್ಕತ್ತು - ಬಿಸ್ಕಿಟ:	ಬುದ್ಧಿ - ಬುದ್ಧಿ: (ಸ್ತ್ರೀ)
ಬಿಳಿ - ೧. ಶ್ವೇತ: (ಪು)	ಬುದ್ಧಿವಂತ - { ಬುದ್ಧಿಮಾನ್ (ಪು)
೨. ಶ್ವೇತ: (ಏ)	{ ಬುದ್ಧಿಮತೀ (ಸ್ತ್ರೀ)
ಬಿಳಿಲು - ಜಟಾ (ಸ್ತ್ರೀ)	ಬುದ್ಧಿವಂತಿಕೆ - ಬುದ್ಧಿಮತ್ತಾ (ಸ್ತ್ರೀ)
ಬಿಂಕ - ಬಿಬ್ಬೋಕ: (ಪು)	ಬುನಾದಿ - ಆಧಾರ: (ಪು)
ಬಿಂದಿಗೆ - ಕಲಶ: (ಪು)	ಬುರುಡೆ - ಕಪಾಲ: (ಪು.ನ)
ಬಿಂದು - ಬಿಂದು: (ಪು)	ಬೂಟು - ಪಾದತ್ರಾಣಮ್ (ನ)
ಬೀಗ - ತಾಲ: (ಪು)	ಬೂಟಾಟಿಕೆ - ಆಡಂಬರ: (ಪು)
ಬೀಗದಕ್ಕಿ - ಕುಂಚಿಕಾ (ಸ್ತ್ರೀ)	ಬೂದಿ - ಭಸ್ಮ (ನ) (ಸಕಾರಾಂತ:)

ಬೂದು - ೧. ಧೂಮ್ರಃ (ಪು)

೨. ಧೂಮ್ರಃ (ವಿ)

ಬೆಕ್ಕು - { ಮಾರ್ಜಾರಃ (ಪು)
(ಮಾರ್ಜಾರೀ (ಸ್ತ್ರೀ)

ಬೆಟ್ಟಿ - ಶೈಲಃ (ಪು)

ಬೆಡ್‌ಲಾಂಪ್ - ಶಯ್ಯಾದೀಪಃ
(ಪು)

ಬೆಣೆ - ಕೀಲಃ (ಪು)

ಬೆಣ್ಣೆ - ನವನೀತಮ್ (ನ)

ಬೆತ್ತ - ವೇತ್ರಮ್ (ನ)

ಬೆತ್ತಲೆ - ನಗ್ನಃ (ವಿ)

ಬೆದರುಗೊಂಬೆ - ಚಂಚಾ (ಸ್ತ್ರೀ)

ಬೆನ್ನು - ಪೃಷ್ಠಮ್ (ನ)

ಬೆನ್ನೆಲುಬು - ಕಶೇರುಕಮ್ (ನ)

ಬೆಪ್ಪ - ಸ್ತಬ್ಧಃ (ವಿ)

ಬೆರಕೆ - ಮಿಶ್ರಣಮ್ (ನ)

ಬೆರಗು - ಅಶ್ವರ್ಯಮ್ (ನ)

ಬೆರಣೆ - ಕಾರೀಷಮ್ (ನ)

ಬೆರಳು - { ಅಂಗುಲಿಃ (ಸ್ತ್ರೀ)
(ಅಂಗುಲೀ (ಸ್ತ್ರೀ)

ಬೆಲೆ - ಮೌಲ್ಯಮ್ (ನ)

ಬೆಲ್ಲ - ಗುಡಃ (ಪು)

ಬೆವರು - ಸ್ವೇದಃ (ಪು)

ಬೆಸ - ವಿಷಮಃ (ವಿ)

ಬೆಸ್ತ - { ಧೀವರಃ (ಪು)
(ಧೀವರೀ (ಸ್ತ್ರೀ)

ಬೆಳಕು - ಪ್ರಕಾಶಃ (ಪು)

ಬೆಳಗಿನ ತಿಂಡಿ - ಪ್ರಾತರಾಶಃ (ಪು)

ಬೆಳದಿಂಗಳು - ಚಂದ್ರಿಕಾ (ಸ್ತ್ರೀ)

ಬೆಳವಣಿಗೆ - ಅಭಿವೃದ್ಧಿಃ (ಸ್ತ್ರೀ)

ಬೆಳಗ್ಗೆ - ಪ್ರಾತಃ (ಅ)

ಬೆಳೆ - ಫಲೋದಯಃ (ಪು)

ಬೆಳ್ಳಕ್ಕಿ - ಬಲಾಕಃ (ಪು)

ಬೆಳ್ಳಿ - ರಜತಮ್ (ನ)

ಬೆಳ್ಳುಳ್ಳಿ - ಲಶುನಮ್ (ನ.ಪು)

ಬೆಂಕಿ - ಅಗ್ನಿಃ (ಪು)

ಬೆಂಕಿಕಡ್ಡಿ - ಅಗ್ನಿಶಲಾಕಾ (ಸ್ತ್ರೀ)

ಬೆಂಕಿಪೆಟ್ಟಿಗೆ - ಅಗ್ನಿಪೇಟಿಕಾ (ಸ್ತ್ರೀ)

ಬೆಂಡು - ನಿಸ್ಸಾರಃ (ವಿ)

ಬೆಂಡೋಲೆ - ತಾಟಂಕಃ (ಪು)

ಬೆಂಬಲ - ಸಹಕಾರಃ (ಪು)

ಬೇಕು - { ಅವಶ್ಯಕಮ್ (ವಿ)
(ಅವಶ್ಯಕೀ/ಅವಶ್ಯಿಕಾ
(ಸ್ತ್ರೀ)

ಬೇಕೆಂತಲೇ -

ಉದ್ದೇಶಪೂರ್ವಕಮ್ (ಕ್ರಿ.ವಿ)

ಬೇಗ - ಶೀಘ್ರಮ್ (ಕ್ರಿ.ವಿ)

ಬೇಜವಾಬ್ದಾರಿ - ನಿರ್ಲಕ್ಷ್ಯಮ್ (ನ)

ಬೇಟೆ - ಮೃಗಯಾ (ಸ್ತ್ರೀ)

ಬೇಡ - ೧. ಮಾಸ್ತು (ಕ್ರಿ.ಪ)

೨. ವ್ಯಾಧಃ (ಪು)

ಬೇಡಿ - { ಶೃಂಖಲಾ (ಸ್ತ್ರೀ)

(ನಿಗಡಃ (ಪು)

ಬೇಡಿಕೆ - ೧. ಪ್ರಾರ್ಥನಾ (ಸ್ತ್ರೀ.ನ)

೨. ಅಭಿಯೋಗಃ (ಪು)

ಬೇತಾಳ - ವೇತಾಲಃ (ಪು)

ಬೇನೆ - ವ್ಯಾಧಿ: (ಪು)
 ಬೇರೀಜು - ಸಂಕಲನಮ್ (ನ)
 ಬೇರು - ಮೂಲಮ್ (ನ)
 ಬೇರೆ - ಅನ್ಯ: (ಐ) (ಸ.ನಾ)
 ಬೇಲಿ - ವೃತ್ತಿ: (ಸ್ತ್ರೀ)
 ಬೇಲೆನ್ಸ್ - ಸಂತುಲನಮ್ (ನ)
 ಬೇವು - ನಿಂಬಾ: (ಪು)
 ಬೇಸರ - ೧. ಖೇದಾ: (ಪು)
 ೨. ನೀರಸತಾ (ಸ್ತ್ರೀ)
 ಬೇಸಾಯ - ಕೃಷಿ: (ಸ್ತ್ರೀ)
 ಬೇಸಿಗೆ - { ಗ್ರೀಷ್ಮಕಾಲ: (ಪು)
 { ಉಷ್ಣಕಾಲ: (ಪು)
 ಬೇಹುಗಾರ - ಗುಪ್ತಚರ: (ಪು)
 ಬೇಳೆ - ದಾಲಮ್ (ನ)
 ಬೇಂಕ್ - ವಿತ್ತಕೋಷ: (ಪು)
 ಬೈಗುಳ - ನಿಂದಾ (ಸ್ತ್ರೀ)
 ಬೈತಲೆ - ಸೀಮಂತ: (ಪು)
 ಬೊಕ್ಕ - ಖಿಲ್ವಾಟ: (ಪು)
 ಬೊಕ್ಕಸ - ಕೋಷ: (ಪು)
 ಬೊಗಸೆ - ಅಂಜಲಿ: (ಪು)
 ಬೊಗಳುವಿಕೆ - ಭಷಣಮ್ (ನ)
 ಬೊಬ್ಬೆ - ಆಕ್ರೋಶನಮ್ (ನ)
 ಬೋಗುಣ - ಸ್ಥಾಲೀ (ಸ್ತ್ರೀ)
 ಬೋಧನೆ - ಬೋಧನಮ್ (ನ)
 ಬೋನಸ್ - ಅಧಿಲಾಭ: (ಪು)
 ಬೋನು - ಕೂಟಯಂತ್ರಮ್ (ನ)
 ಬೋರಲಾಗಿ -
 ಅಧೋಮುಖಮ್ (ಕ್ರ.ವಿ)

ಬೋರ್ಮ್ - ಫಲಕಮ್ (ನ)
 ಬೋಳಿಸುವಿಕೆ - ಮುಂಡನಮ್ (ನ)
 ಬ್ಯಾಟರಿ - ಕರದೀಪಾ: (ಪು)
 ಬ್ರಷ್ - ಕೂರ್ಚಿ: (ಪು.ನ)
 ಬ್ರಹ್ಮಚಾರಿ - { ಬ್ರಹ್ಮಚಾರೀ (ಪು)
 { ಬ್ರಹ್ಮಚಾರಿಣೀ (ಸ್ತ್ರೀ)
 ಬ್ರಾಹ್ಮಣ - ಬ್ರಾಹ್ಮಣ: (ಪು)
 ಬ್ರೆಕೆಟ್ - ಆವರಣಮ್ (ನ)
 ಬ್ರೆಡ್ - ಸುಪಿಷ್ಟಕಮ್ (ನ)
 ಬ್ರೇಕ್ - ರೋಧಿನೀ (ಸ್ತ್ರೀ)
 ಬ್ಲೇಡ್ - ಕ್ಷುರಪತ್ರಮ್ (ನ)

ಭ

ಭಕ್ತ - ಭಕ್ತ: (ಐ)
 ಭಕ್ತಿ - ಭಕ್ತಿ: (ಸ್ತ್ರೀ)
 ಭಕ್ಷಕ - { ಭಕ್ಷಕ: (ಪು)
 { ಭಕ್ಷಿಕಾ (ಸ್ತ್ರೀ)
 ಭಕ್ಷ್ಯ - ಭಕ್ಷ್ಯಮ್ (ನ)
 ಭಗವಂತ - { ಭಗವಾನ್ (ಪು.
 { ಭಗವತೀ (ಸ್ತ್ರೀ)
 ಭಜನೆ - ಭಜನಮ್ (ನ)
 ಭಟ್ಟಂಗಿ - ಸ್ತುತಿಪಾರಕ: (ಪು)
 ಭದ್ರ - ೧. ಸುದೃಢಮ್ (ಕ್ರ.ವಿ)
 ೨. ಸುರಕ್ಷಮ್ (ಕ್ರ.ವಿ)
 ಭಯ - ಭಯಮ್ (ನ)
 ಭಯಂಕರ - { ಭಯಂಕರ (ನ)
 { ಭಯಂಕರೀ (ಸ್ತ್ರೀ)

ಭರವಣಿ - ಆಶ್ವಾಸನಮ್ (ನ)	ಭೀಕರ - { ಭೀಕರಃ (ವಿ)
ಭರ್ತಿ - ೧. ಪೂರ್ಣಃ (ವಿ)	{ ಭೀಕರೀ (ಸ್ತ್ರೀ)
೨. ಪೂರಣಮ್ (ನ)	ಭೀತಿ - ಭೀತಿಃ (ಸ್ತ್ರೀ)
ಭವಿಷ್ಯ - ಭವಿಷ್ಯಮ್ (ನ)	ಭುಜ - ಭುಜಃ (ಪು)
ಭಸ್ಮ - ಭಸ್ಮ (ನ) (ನಕಾರಾಂತಃ)	ಭೂಕಂಪ - ಭೂಕಂಪಃ (ಪು)
ಭಾಗ - ಭಾಗಃ (ಪು)	ಭೂಗೋಲ - ಭೂಗೋಲಃ (ಪು)
ಭಾಗಿಸುವಿಕೆ - ಭಾಜನಮ್ (ನ)	ಭೂತ - ಭೂತಃ (ಪು)
ಭಾಗ್ಯ - ಭಾಗ್ಯಮ್ (ನ)	ಭೂತಕಾಲ - ಭೂತಕಾಲಃ (ಪು)
ಭಾರ - ಭಾರಃ (ಪು)	ಭೂಮಿ - ಭೂಮಿಃ (ಸ್ತ್ರೀ)
ಭಾರತ - ಭಾರತಮ್ (ನ)	ಭೂಮಂಡಲ - ಭೂಮಂಡಲಂ
ಭಾರತೀಯ - ಭಾರತೀಯಃ (ವಿ)	(ನ)
ಭಾವ - ೧. ಆವೃತ್ತಃ (ಪು)	ಭೂಷಣ - ಭೂಷಣಮ್ (ನ)
೨. ದೇವರಃ (ಪು)	ಭೇಟಿ - ಮಿಲನಮ್ (ನ)
೩. ಭಾವಃ (ಪು)	ಭೇದ - ಭೇದಃ (ಪು)
ಭಾವನೆ - ಭಾವನಾ (ಸ್ತ್ರೀ)	ಭೇದಿ - ಅತಿಸಾರಃ (ಪು)
ಭಾವಮೈದುನ - ಶ್ವಾಃ (ಪು)	ಭೋಗ - ಭೋಗಃ (ಪು)
ಭಾವಿ - { ಭಾವೀ (ಪು)	ಭೋಜನ - ಭೋಜನಮ್ (ನ)
{ ಭಾವಿನೀ (ಸ್ತ್ರೀ)	ಭ್ರಮೆ - ಭ್ರಾಂತಿಃ (ಸ್ತ್ರೀ)
ಭಾಷಣ - ಭಾಷಣಮ್ (ನ)	ಭ್ರಷ್ಟ - ಭ್ರಷ್ಟಃ (ವಿ)
ಭಾಷಾಂತರ - { ಭಾಷಾಂತರಣಮ್	ಭ್ರಾಂತಿ - ಭ್ರಾಂತಿಃ (ಸ್ತ್ರೀ)
{ ಅನುವಾದಃ (ಪು)	ಭ್ರೂಣ - ಭ್ರೂಣಃ (ಪು)
ಭಾಷೆ - ಭಾಷಾ (ಸ್ತ್ರೀ)	
ಭಿಕ್ಷುಕ - { ಭಿಕ್ಷುಕಃ (ಪು)	
{ ಭಿಕ್ಷುಕೀ (ಸ್ತ್ರೀ)	
ಭಿಕ್ಷೆ - ಭಿಕ್ಷಾ (ಸ್ತ್ರೀ)	
ಭಿನ್ನಾ ಭಿಪ್ರಾಯ -	
ಭಿನ್ನಾ ಭಿಪ್ರಾಯಃ (ಪು)	
ಭಿನ್ನರಾಶಿ - ಭಿನ್ನರಾಶಿಃ (ಪು)	
	ಮ
	ಮಕರಂದ - ಮಕರಂದಃ (ಪು)
	ಮಕ್ಕಳು - ೧. ಪುತ್ರಾಃ (ಪು)
	(ಬಹುವಚನ)
	೨. ಬಾಲಾಃ (ಪು)
	(ಬಹುವಚನ)

ಮಗ - ಪುತ್ರಃ (ಪು)	ಮದುಮಗ - ವರಃ (ಪು)
ಮಗಳು - ಪುತ್ರೀ (ಸ್ತ್ರೀ)	ಮದುಮಗಳು - ವಧೂಃ (ಸ್ತ್ರೀ)
ಮಗು - ಶಿಶುಃ (ಪು)	ಮದುವೆ - ವಿವಾಹಃ (ಪು)
ಮಗ್ಗ - ವೇಮಾ (ಪು)	ಮದ್ದಳೆ - ಮೃದಂಗಃ (ಪು)
(ನಕಾರಾಂತಃ)	ಮದ್ದಾನೆ - ಮದಗಜಃ (ಪು)
ಮಗ್ಗಲು - ಪಾರ್ಶ್ವಮ್ (ನ)	ಮದ್ದು - ಔಷಧಮ್ (ನ)
ಮಗ್ಗಿ - ಗುಣನಮ್ (ನ)	ಮದ್ಯ - { ಮದ್ಯಮ್ (ನ)
ಮಜ್ಜೆ - ಕಾಲಕಃ (ಪು)	{ ಸುರಾ (ಸ್ತ್ರೀ)
ಮಜ್ಜಿಗೆ - ತಕ್ರಮ್ (ನ)	ಮಧ್ಯ - ಮಧ್ಯಃ (ಪು.ನ)
ಮಜ್ಜಿಗೆ ಹುಳಿ - ತೇಮನಮ್ (ನ)	ಮಧ್ಯಮ - ಮಧ್ಯಮಃ (ವಿ)
ಮಟ್ಟ - ಸಮತಲಮ್ (ನ)	ಮಧ್ಯಾಹ್ನ - ಮಧ್ಯಾಹ್ನಃ (ಪು)
ಮಠ - ಮಠಃ (ಪು)	ಮನಸ್ಸು - ಮನಃ (ನ)
ಮಡಿಕೆ - ಘಟಃ (ಪು)	(ಸಕಾರಾಂತಃ)
ಮಡದಿ - ಪತ್ನೀ (ಸ್ತ್ರೀ)	ಮನವರಿಕೆ - ಅವಬೋಧಃ (ಪು)
ಮಡಿವಾಳ - ರಜಕಃ (ಪು)	ಮನವಿ - ನಿವೇದನಮ್ (ನ)
ಮಡು - ಹೃದಃ (ಪು)	ಮನಸ್ತಾಪ - ಮನಸ್ತಾಪಃ (ಪು)
ಮಣಕಟ್ಟು - ಮಣಬಂಧಃ (ಪು)	ಮನಿ ಆರ್ಡರ್ - ಧನಾದೇಶಃ (ಪು)
ಮಣೆ - ಪೀಠಮ್ (ನ.ಪು)	ಮನುಷ್ಯ - ಮನುಷ್ಯಃ (ಪು)
ಮಣ್ಣು - ಮೃತ್ತಿಕಾ (ಸ್ತ್ರೀ)	ಮನೆ - ಗೃಹಮ್ (ನ)
ಮತ - ಮತಮ್ (ನ)	ಮನೆತನ - ವಂಶಃ (ಪು)
ಮತಿ - ಮತಿಃ (ಸ್ತ್ರೀ)	ಮನೋರಥ - ಮನೋರಥಃ (ಪು)
ಮತ್ತು - { ಚ (ಅ)	ಮನೋರಂಜನ -
{ ತಥಾ ಚ (ಅ)	ಮನೋರಂಜನಮ್ (ನ)
ಮತ್ತೆ - ಪುನಃ (ಅ)	ಮನೋಹರ - ಮನೋಹರಃ (ವಿ)
ಮತ್ತೊಮ್ಮೆ - ಪುನರಪಿ (ಅ)	ಮನ್ಮಥೆ - ಮಾನ್ಮತಾ (ಸ್ತ್ರೀ)
ಮತ್ತರ - ಮತ್ತರಃ (ಪು)	ಮನ್ಮಥರ್ - ಊರ್ಣಿಕಾ (ಸ್ತ್ರೀ)
ಮದ - ಮದಃ (ಪು)	ಮಮತೆ - ಮಮತಾ (ಸ್ತ್ರೀ)

ದುರ - ವ್ಯಕ್ತಃ (ಪು)	ಮಸೂದೆ - ವಿಧೇಯಕಮ್ (ನ)
ಮರಕುಟಗ -	ಮಹಡಿ - ಅಟ್ಟುಃ (ಪು)
ದಾರ್ವಾಫಾಟಃ (ಪು)	ಮಹತ್ವ - ಮಹತ್ತ್ವಮ್ (ನ)
ಮರಣ - ಮರಣಮ್ (ನ)	ಮಹರ್ಷಿ - ಮಹರ್ಷಿಃ (ಪು)
ಮರಣ - ಪುನಃ (ಅ)	ಮಹಾ - { ಮಹಾನ್ (ಪು)
ಮರಣ - ಸಿಹತಾಃ (ಸ್ತ್ರೀ) (ನಿ.ಬ)	{ ಮಹತೀ (ಸ್ತ್ರೀ)
ಮರಣ - ಶಾವಕಃ (ಪು)	{ ಮಹತ್ (ನ)
ಮರಣ - ಪ್ರಪೌತ್ರಃ (ಪು)	ಮಹಾತ್ಮ - ಮಹಾತ್ಮಾ (ಪು)
ಮರಣ - ಪ್ರಪೌತ್ರೀ (ಸ್ತ್ರೀ)	(ನಕಾರಾಂತಃ)
ಮರಣ - ಮರೀಚಿಕಾ (ಸ್ತ್ರೀ)	ಮಹಾಪುರುಷ - ಮಹಾಪುರುಷಃ (ಪು)
ಮರಣ - ಪರೇದ್ಯುಃ (ಅ)	ಮಹಾಪ್ರಾಣ - ಮಹಾಪ್ರಾಣಃ (ಪು)
ಮರಣ - ಮಿ	ಮಹಾರಾಜ - ಮಹಾರಾಜಃ (ಪು)
ಮರಣ - ಮಿ (ಸ್ತ್ರೀ)	ಮಹಾರಾಣಿ - ಮಹಾರಾಜ್ಞೀ (ಸ್ತ್ರೀ)
ಮರಣ - ವಿಸ್ಮರಣಶೀಲಃ (ವಿ)	ಮಹಿಮೆ - ಮಹಿಮಾ (ಪು)
ಮರಣ - ವಿಸ್ಮರಣಮ್ (ನ)	(ನಕಾರಾಂತಃ)
ಮರಣ - ಗೌರವಮ್ (ನ)	ಮಹಿಳೆ - ಮಹಿಲಾ (ಸ್ತ್ರೀ)
ಮರಣ - ಮಲಮ್ (ನ.ಪು)	ಮಹಿ - ವೃಷ್ಟಿಃ (ಸ್ತ್ರೀ)
ಮರಣ - ಶಯನಮ್ (ನ)	ಮಹಿಗಾಲ - ವರ್ಷಾಕಾಲಃ (ಪು)
ಮರಣ - ವಿಮಾತಾ (ಸ್ತ್ರೀ)	ಮಂಗ - { ವಾನರಃ (ಪು)
(ಮಕಾರಾಂತಃ)	{ ವಾನರೀ (ಸ್ತ್ರೀ)
ಮರಣ - ಮಲ್ಲಿಕಾ (ಸ್ತ್ರೀ)	ಮಂಗಲ - ಮಂಗಲಮ್ (ನ)
ಮರಣ - ಅಸ್ತಷ್ಟಮ್ (ವಿ)	ಮಂಗಲಾರತಿ - ನೀರಾಜನಮ್ (ನ)
ಮರಣ - ಶೃಶಾನಮ್ (ನ)	ಮಂಚೆ - ಮಂಚೆಃ (ಪು)
ಮರಣ - ಮೋಸೆ -	ಮಂಜು - ತುಷಾರಃ (ಪು)
ಮರಣ - ಮೋಸೆ	ಮಂಜೂರಾತಿ - ಅನುಮತಿಃ (ಸ್ತ್ರೀ)
ಮರಣ - { ಮುಷೀ (ಸ್ತ್ರೀ)	ಮಂಟಪ - ಮಂಡಪಃ (ಪು.ನ)
{ ಮುಷೀ (ಸ್ತ್ರೀ)	ಮಂಡಲ - ಮಂಡಲಮ್ (ನ)
ಮರಣ - ಕಜ್ಜಲಮ್ (ನ)	ಮಂಡಲಿ - ಮಂಡಲೀ (ಸ್ತ್ರೀ)

ಮಂಡಿ - ಜಾನು (ನ)	ಮಾನವ - ಮಾನವಃ (ಪು)
ಮಂಡೆ - ಶಿರಃ (ನ) (ಸಕಾರಾಂತಃ)	ಮಾನವೀಯತೆ - ಮನುಷ್ಯತ್ವಂ (ನ)
ಮಂತ್ರ - ಮಂತ್ರಃ (ಪು)	ಮಾನಸಿಕ - ಮಾನಸಿಕಃ (ವಿ)
ಮಂತ್ರವಾದಿ - ಮಾಂತ್ರಿಕಃ (ಪು)	ಮಾನ್ಯ - ಮಾನ್ಯಃ (ವಿ)
ಮಂತ್ರಾಕ್ಷತೆ - ಮಂತ್ರಾಕ್ಷತಾಃ (ಪು) (ನಿ.ಬಿ)	ಮಾಘಿ - ಕೃಪಾದಾನಮ್ (ನ)
ಮಂತ್ರಿ - { ಮಂತ್ರಿಃ (ಪು) { ಮಂತ್ರಿಣೀ (ಸ್ತ್ರೀ)	ಮಾಮೂಲಿ - ಯಥಾವಾರ್ಷಂ (ಃ)
ಮಂದ - { ಮಂದಮ್ (ಶ್ರಿ.ವಿ) { ವಸ್ಯಃ (ಅ)	ಮಾಮೂಲು - ಸಾಮಾನ್ಯಮ್ (ವಿ)
ಮಂದಾರ - ಮಂದಾರ (ಪು)	ಮಾಯಾ - { ಮಾಯಾ (ಸ್ತ್ರೀ) { ಇಂದ್ರಜಾಲಮ್ (ನ)
ಮಂದಿ - ಜನ (ಪು)	ಮಾರಕ - ಮಾರಕಃ (ವಿ)
ಮಂದಿರ - ಮಂದಿರಮ್ (ನ)	ಮಾರಾಟಿ - ನಿಕ್ರಯಣಮ್ (ನ)
ಮಂದೆ - ಸಮೂಹಃ (ಪು)	ಮಾರು - ಮಾರುಮ್ (ಪು)
ಮಂಪರು - ತಂಪ್ರಾ (ಸ್ತ್ರೀ)	ಮಾರುಕಟ್ಟೆ - ಮಾರುಕಟ್ಟೆ (ಸ್ತ್ರೀ)
ಮಾಜಿ - ಭೂತಪೂರ್ವಃ (ವಿ)	ಮಾರ್ಗ - ಮಾರ್ಗ (ಪು)
ಮಾಣಿ - ೧. ಮಾಣಿಪಕಃ (ಪು) ೨. ವಿತರಕಃ (ಪು)	ಮಾರ್ಗದರ್ಶನ - ಮಾರ್ಗದರ್ಶನಮ್ (ನ)
ಮಾತು - { ಮತನಮ್ (ನ) { ವಾಣೀ (ಸ್ತ್ರೀ)	ಮಾರ್ವಾಟು - ಪೂರ್ವತನಮ್ (ನ)
ಮಾತುಗಾರ - { ವಾಕ್ಯಟುಃ (ಪು. ಸ್ತ್ರೀ) { ವಾಗ್ಮೀ (ಪು)	ಮಾಲಿ - ಉದ್ಯಾನಪಾಲಕಃ (ಪು)
ಮಾತೃಭಾಷೆ - ಮಾತೃಭಾಷಾ (ಸ್ತ್ರೀ)	ಮಾಲಿಕ - ಸ್ವಾಮಿ (ಪು)
ಮಾತ್ರ - ಕೇವಲಮ್ (ಅ)	ಮಾಲು - ವಸ್ತು (ವಿ)
ಮಾದರಿ - ಆದರ್ಶ (ವಿ)	ಮಾಲೆ - ಮಾಲಾ (ಸ್ತ್ರೀ)
ಮಾನ - ಮಾನಃ (ಪು)	ಮಾವ - ೧. ಶ್ವನು (ಪು) ೨. ಮಾತುಲ (ಪು)
೦೦]	ಮಾವು - ೧. ಆಪ್ತ (ವಿ) ೨. ಆಪ್ತಮ್ (ನ)
	ಮಾವುತ - ಹಸ್ತಿವಕ (ಪು)
	ಮಾಸ - ಮಾಸ (ಪು)

ಮಾಸಿಕ - { ಮಾಸಿಕಃ (ವಿ) { ಮಾಸಿಕೇ (ಸ್ತ್ರೀ)	೨. ಆರ್ಯೇ (ಸ್ತ್ರೀ) (ಸಂಬೋಧನಮ್)
ಮಾಹಿತಿ - ವಿವರಣಮ್ (ನ)	ಮಿಸ್ಪರ್ - ೧. ಶ್ರೀಮಾನ್ (ಪು)
ಮಾಳಿಗೆ - ಅಟ್ಟಃ (ಪು)	೨. ಶ್ರೀಮನ್ (ಪು)
ಮಾಂಗಲ್ಯ -	(ಸಂಬೋಧನಮ್)
{ ಮಾಂಗಲ್ಯಮ್ (ನ)	ಮಿಂಚು - ವಿದ್ಯುತ್ (ಸ್ತ್ರೀ)
{ ಮಂಗಲಸೂತ್ರಮ್ (ನ)	ಮಿಂಚುಹುಳು - ವಿದ್ಯೋತಃ (ಪು)
ಮಾಂಸ - ಮಾಂಸಮ್ (ನ)	ಮಿಂಡ - ಉಪಪತಿಃ (ಪು)
ಮಿಕ - ಹರಿಣಃ (ಪು)	ಮೀನು - ಮೀನಃ (ಪು)
ಮಿಕ್ಸರ್ - ಮಿಶ್ರಕಮ್ (ನ)	ಮೀನುಗಾರ - ಧೀವರಃ (ಪು)
ಮಿಠಾಯಿ - ಮಿಷ್ಟಕಮ್ (ನ)	ಮೀಸಲು - ಆರಕ್ಷಿತಃ (ವಿ)
ಮಿಡತೆ - ಶಲಭಃ (ಪು)	ಮೀಸೆ - ಶ್ಮಶ್ರು (ನ)
ಮಿಡಿ - ಶಲಾಟುಃ (ತ್ರಿ.ಲಿ)	ಮುಕ್ಕಳಿಸುವಿಕೆ - ಗಂಡೂಷಃ (ಪು)
ಮಿಡಿತ - ಸ್ಪಂದನಮ್ (ನ)	ಮುಕ್ಕಾಲು - ಪಾದೋನಃ (ವಿ)
ಮಿಣುಕು ಹುಳ -	ಮುಕ್ಕಾಯ - ಸಮಾಪ್ತಿಃ (ಸ್ತ್ರೀ)
ಖಿದ್ಯೋತಃ (ಪು)	ಮುಕ್ಕಿ - ಮುಕ್ಕಿಃ (ಸ್ತ್ರೀ)
ಮಿತವ್ಯಯ - ಮಿತವ್ಯಯಃ (ಪು)	ಮುಖ - ಮುಖಮ್ (ನ)
ಮಿತಿ - ಮಿತಿಃ (ಸ್ತ್ರೀ)	ಮುಖಂಡ - { ಪ್ರಮುಖಃ (ಪು)
ಮಿತ್ರ - ಮಿತ್ರಮ್ (ನ)	{ ನಾಯಕಃ (ಪು)
ಮಿದುಳು - ಮಸ್ತಿಷ್ಯಮ್ (ನ)	ಮುಖಾಂತರ - ದ್ವಾರಾ (ಸ್ತ್ರೀ)
ಮಿಲ್ - ಯಂತ್ರಾಗಾರಮ್ (ನ)	(ತ್ರತೀಯಾವಿಭಕ್ತಿಃ)
ಮಿಶ್ರ - ೧. ಮಿಶ್ರಃ (ವಿ)	ಮುಖೋಪಾಧ್ಯಾಯ -
೨. ಮಿಶ್ರಣಮ್ (ನ)	{ ಮುಖೋಪಾಧ್ಯಾಯಃ (ಪು)
ಮಿಷನರಿ - ೧. ಸೇವಾಪ್ರತಿ (ಪು)	{ ಮುಖೋಪಾಧ್ಯಾಯಾ (ಸ್ತ್ರೀ)
೨. ಸೇವಾಭಗಿನೀ (ಸ್ತ್ರೀ)	ಮುಗಿಲು - ೧. ಮೇಘಃ (ಪು)
ಮಿಸ್ - ೧. ಮುನ್ಯಾ (ಸ್ತ್ರೀ)	೨. ಆಕಾಶಃ (ಪು.ನ)
೨. ಆರ್ಯಾ (ಸ್ತ್ರೀ)	ಮುಗ್ಧ - ಮುಗ್ಧಃ (ವಿ)
೩. ಮಾನ್ಯೇ (ಸ್ತ್ರೀ)	ಮುಚ್ಚಳ - ಶರಾವಃ (ಪು.ನ)

ಮುಚ್ಚಳಿಕೆ - ಪ್ರತಿಜ್ಞಾಪತ್ರಮ್	ಮುಚ್ಚಳಿಕೆ - ಲೇಪ್ಯಮ್ (ನ)
(ನ)	ಮುಚ್ಚರ - ಸತ್ಯಾಗ್ರಹಃ (ಪು)
ಮುಜುಗರ - ಮನಃಕ್ಷೇಶಃ (ಪು)	ಮುಚ್ಚು - ಮುಚ್ಚುಃ (ಪು. ಸ್ತ್ರೀ)
ಮುಡಿಪು - ಸಮರ್ಪಣಮ್ (ನ)	ಮುಸುಕು - ಆಚ್ಛಾದನಮ್ (ನ)
ಮುತ್ತಜ್ಜು - ಪ್ರಪಿತಾಮಹಃ (ಪು)	ಮುಹೂರ್ತ - ಮುಹೂರ್ತಃ (ಪು)
ಮುತ್ತಜ್ಜಿ - ಪ್ರಪಿತಾಮಹೀ (ಸ್ತ್ರೀ)	ಮುಳ್ಳು - ಕಂಟಕಃ (ಪು. ನ)
ಮುತ್ತ - ೧. ಮೌಕ್ತಿಕಮ್ (ನ)	ಮುಳ್ಳುಹಂದಿ - ಶಲ್ಯಃ (ಪು)
೨. ಚುಂಬನಮ್ (ನ)	ಮುಂಗಡಹಣ-ಅಗ್ರಮಧನಮ್ (ನ)
ಮುತ್ತುಗ - ಪಲಾಶಃ (ಪು)	ಮುಂಗಾಲು - ಪಾದಾಗ್ರಮ್ (ನ)
ಮುತ್ತೈದೆ - ಸುಮಂಗಲೀ (ಸ್ತ್ರೀ)	ಮುಂಗುಸಿ - ನಕುಲಃ (ಪು)
ಮುದುಕ - ವೃದ್ಧಃ (ಪು)	ಮುಂಗೋಪಿ -
ಮುದುಕಿ - ವೃದ್ಧಾ (ಸ್ತ್ರೀ)	{ ಶೀಘ್ರಕೋಪೀ (ಪು)
ಮುದ್ದತ್ತು - ಅವಧಿಃ (ಪು)	{ ಶೀಘ್ರಕೋಪಿನೀ (ಸ್ತ್ರೀ)
ಮುದ್ದು - ಲಾಲನಮ್ (ನ)	ಮುಂಜಿ - ೧. ಶೀಘ್ರಮ್ (ನ)
ಮುದ್ದೆ - ಪಿಂಡಃ (ಪು)	೨. ಪೂರ್ವಮ್ (ಕ್ರ. ವಿ)
ಮುದ್ರಣಾಲಯ -	ಮುಂಜಾನೆ - ಪ್ರಾತಃಕಾಲಃ (ಪು)
ಮುದ್ರಣಾಲಯಃ (ಪು)	ಮುಂಜಿ - ಉಪನಯನಮ್ (ನ)
ಮುದ್ರೆ - ಮುದ್ರಾ (ಸ್ತ್ರೀ)	ಮುಂಡಾಸು - ಉಷ್ಟೀಷಮ್ (ನ)
ಮುನಿ - ಮುನಿಃ (ಪು)	ಮುಂಡೆ - ವಿಧವಾ (ಸ್ತ್ರೀ)
ಮುನಿಸೂ - ಕೋಪ. (ಪು)	ಮುಂತಾದ - { ಇತ್ಯಾದಿಃ (ಪು. ಸ್ತ್ರೀ)
ಮುನ್ನ - ಪೂರ್ವಮ್ (ಕ್ರ. ವಿ)	{ ಇತ್ಯಾದಿ (ನ)
ಮುನ್ನೂಡಿ - ಪ್ರಸ್ತಾವನಾ (ಸ್ತ್ರೀ)	ಮುಂದಕ್ಕೆ - ಅಗ್ರೀ (ಅ)
ಮುನ್ನೂರು - ತ್ರಿಶತಮ್ (ನ)	ಮುಂದಿನ - ೧. ಅಗ್ರಿಮಃ (ವಿ)
ಮುಪ್ಪು - ವಾರ್ಧಕ್ಯಮ್ (ನ)	೨. { ಆಗಾಮೀ (ಪು)
ಮುಯ್ಯಿ - ಪ್ರತೀಕಾರಃ (ಪು)	{ ಆಗಾಮಿನೀ (ಸ್ತ್ರೀ)
ಮುರುಕು - ಭಿನ್ನಃ (ವಿ)	{ ಆಗಾಮಿ (ನ)
ಮುಲಾಜು - ದಾಕ್ಷಿಣ್ಯಮ್ (ನ)	

ಮುಂದಾಳು - { ನಾಯಕ. (ಪು) (ನಾಯಿಕಾ (ಸ್ತ್ರೀ)	ಮೂಲಿಕೆ - ಮೂಲಮ್ (ನ) ಮೂಲೆ - ಕೋಣ: (ಪು)
ಮುಂದಗುಡೆ - ಪುರತ: (ಅ)	ಮೂವತ್ತು - ತ್ರಿಂಶತ್ (ಸ್ತ್ರೀ)
ಮುಂದವರಿದ - ಪ್ರಗತ: (ಏ)	ಮೂಸೆ - ಮೂವಾ (ಸ್ತ್ರೀ)
ಮುಂದೂಡುವಿಕೆ - ವ್ಯಾಕ್ಷೇಪ: (ಪು)	ಮೂಳೆ - ಅಸ್ಥಿ (ನ) (ನಕಾರಾಂತ:)
ಮೂಕೆ - ಮೂಕ: (ಏ)	ದ್ಯುಗ - { ಮೃಗ: (ಪು) (ಮೃಗೀ (ಸ್ತ್ರೀ)
ಮೂಗು - ನಾಸಿಕಾ (ಸ್ತ್ರೀ)	ಮೃತ್ಯು - ಮೃತ್ಯು: (ಪು)
ಮೂಗುತಿ - ನಾಸಾಭರಣಮ್ (ನ)	ಮೃದು - ಮೃದು: (ಏ)
ಮೂಗುದಾರ - ನಾಸಾರಜ್ಜು: (ಸ್ತ್ರೀ)	ಮೆಕಾನಿಕ್ - ಯಂತ್ರಜ್ಞ: (ಪು)
ಮೂಢ - ಮೂಢ: (ಏ)	ಮೆಚ್ಚಿಗೆ - ಪ್ರೀತಿ: (ಸ್ತ್ರೀ)
ಮೂಢನಂಬಿಕೆ - ಅಂಧಶ್ರದ್ಧಾ (ಸ್ತ್ರೀ)	ಮೆಟ್ಟಿಲು - ಸೋಪಾನಮ್ (ನ) ಮೆಡಿಕಲ್ ರೆಪ್ರೆಸೆಂಟೇಟಿವ್ - ಔಷಧಪ್ರತಿನಿಧಿ: (ಪು)
ಮೂತ್ರ - ಮೂತ್ರಮ್ (ನ)	ಮೆಣಸಿನಕಾಯಿ - ಮರೀಚಿಕಾ (ಸ್ತ್ರೀ)
ಮೂರು - { ತ್ರಯ: (ಪು)(ನಿ.ಬ.) { ತಿಸ್ರ: (ಸ್ತ್ರೀ)(ನಿ.ಬ.) { ತ್ರೀಣಿ (ನ)(ನಿ.ಬ.)	ಮೆಣಸು - ಮರೀಚಮ್ (ನ)
ಮೂರ್ಖ - ಮೂರ್ಖ: (ಏ)	ಮೆದುಳು - ಮಸ್ತಿಷ್ಕಮ್ (ನ)
ಮೂರ್ಛ - ಮೂರ್ಛಾ (ಸ್ತ್ರೀ)	ಮೆದೆ - ತೃಣರಾಶಿ: (ಪು)
ಮೂರ್ತಿ - ಮೂರ್ತಿ: (ಸ್ತ್ರೀ)	ಮೆರಗು - ಕಾಂತಿ: (ಸ್ತ್ರೀ)
ಮೂಲ - ಮೂಲಮ್ (ನ)	ಮೆರವಣಿಗೆ - ಶೋಭಾಯಾತ್ರಾ (ಸ್ತ್ರೀ)
ಮೂಲಕ - ದ್ವಾರಾ (ಸ್ತ್ರೀ) (ತೃತೀಯಾ ಒಕವಚನಮ್)	ಮೆಲುಕು - ರೋಮಂಥ: (ಪು)
ಮೂಲವ್ಯಾಧಿ - { ಮೂಲವ್ಯಾಧಿ: (ಪು) { ಅರ್ಶಮ್ (ನ)	ಮೆಲ್ಲಗೆ - ಮಂದಮ್ (ಕ್ರಿ.ಏ) ಮೆಳ್ಳೆಗಣ್ಣಿನವ - { ವಲಿರ: (ಪು) (ವಲಿರಾ (ಸ್ತ್ರೀ)
ಮೂಲಂಗಿ - ಮೂಲಕಮ್ (ನ)	ಮೆಂತ್ಯ - ಮೇಧಿಕಾ (ಸ್ತ್ರೀ)
	ಮೇಕೆ - ಅಜಾ (ಸ್ತ್ರೀ)

ಮೇಜವಾನಿ -

ಖಾದತಮೋದತಾ (ಸ್ತ್ರೀ)

ಮೇಜು - ಉತ್ಪೀಠಿಕಾ (ಸ್ತ್ರೀ)

ಮೇಟಿ - ಮೇಧಿಃ (ಪು)

ಮೇಡಮ್ -

೧. ಅಧ್ಯಾಪಿಕಾ (ಸ್ತ್ರೀ)

೨. { ಆರ್ಯೇ (ಸ್ತ್ರೀ)

{ ಮಾನ್ಯೇ (ಸ್ತ್ರೀ)

(ಸಂಭೋಧನಮ್)

ಮೇಣ - ಸಿಕ್ತಕಮ್ (ನ)

ಮೇಣಬತ್ತಿ - ಸಿಕ್ತವರ್ತಿಕಾ (ಸ್ತ್ರೀ)

ಮೇದಾರ - ವೈಣಃ (ವಿ)

ಮೇಧಾವಿ - { ಮೇಧಾವೀ (ಪು)

{ ಮೇಧಾವಿನೀ (ಸ್ತ್ರೀ)

ಮೇನೆ - ಶಿಬಿಕಾ (ಸ್ತ್ರೀ)

ಮೇನೇಜರ್ -

ಕಾರ್ಯನಿರ್ವಾಹಕಃ (ಪು)

ಮೇನೇಜಿಂಗ್ ಡೈರೆಕ್ಟರ್ -

ವ್ಯವಸ್ಥಾನಿರ್ದೇಶಕಃ (ಪು)

ಮೇರೆ - ಸೀಮಾ (ಸ್ತ್ರೀ)

ಮೇಲೆ - ಉಪರಿ (ಅ)

ಮೇಲ್ವ್ಯಾಪಣೆ - ಛದಿಃ (ಸ್ತ್ರೀ)

ಮೇಲ್ವಂಕ್ತಿ - ಆದರ್ಶಃ (ಪು)

ಮೇವು - ಆಹಾರಃ (ಪು)

ಮೇಸ್ತ್ರಿ - ಕುಲಕಃ (ಪು)

ಮೈ - ಶರೀರಮ್ (ನ)

ಮೈತ್ರಿ - ಮೈತ್ರೀ (ಸ್ತ್ರೀ)

ಮೈದಾ - ಸುಪಿಷ್ಟಮ್ (ನ)

ಮೈದಾನ - ಕ್ರೀಡಾಂಗಣಮ್ (ನ)

ಮೈದುನ - ದೇವರಃ (ಪು)

ಮೈಮರವು - ಆತ್ಮವಿಸ್ಮೃತಿಃ (ಸ್ತ್ರೀ)

ಮೈಮುರಿಯುವಿಕೆ - ಅಂಗಭಂಗಃ (ಪು)

ಮೈಲಿಗೆ - ಅಶುಚಿಃ (ಸ್ತ್ರೀ)

ಮೈಲು - ಮೈಲ್ (ಅ)

ಮೊಕದ್ದಮೆ - ವ್ಯವಹಾರಃ (ಪು)

ಮೊಗ್ಗು - { ಕೋರಕಃ (ಪು.ನ)

{ ಮುಕುಲಃ (ಪು.ನ)

ಮೊಟ್ಟೆ - ಅಂಡಮ್ (ನ)

ಮೊಡವೆ - ಜಲವರಂಟಿಃ (ಪು)

ಮೂಣಕಾಲು - ಜಂಘಾ (ಸ್ತ್ರೀ)

ಮೂಣಕ್ಕೆ - ಪ್ರಕೋಷ್ಠಃ (ಪು)

ಮೂಣಕ್ಕೆಗಂಟು - ಕೂರ್ಪರಃ (ಪು)

ಮೊತ್ತ - ೧. ಯೋಗಃ (ಪು)

೨. ಅಹತ್ಯ (ಅ)

ಮೊದಲು - ೧. ಪ್ರಥಮಮ್ (ಕ್ರಿ.ವಿ)

೨. ಆರಂಭೇ (ಪು)

(ಸಪ್ತಮೀ)

ಮೊನೆ - ಅಗ್ರಮ್ (ನ)

ಮೊನ್ನೆ - ಪರಹ್ಯಃ (ಅ)

ಮೊಬಲಗು - ಧನಮ್ (ನ)

ಮೊಮ್ಮಗ - ೧. ಪೌತ್ರಃ (ಪು)

೨. ದೌಹಿತ್ರಃ (ಪು)

ಮೊಮ್ಮಗಳೂ - ೧. ಪೌತ್ರೀ (ಸ್ತ್ರೀ)

೨. ದೌಹಿತ್ರೀ (ಸ್ತ್ರೀ)

ಮೂರ	ಯ
ಮೂರ - ಶೂರ್ಪಃ (ಪು.ನ)	
ಮೂರೆ - ಶರಣಮ್ (ಸ)	
ಮೂಲ - ಶಶಃ (ಪು)	ಯಕ್ಷಗಾನ - ಯಕ್ಷಗಾನಮ್ (ನ)
ಮೂಲೆ - ಸ್ತನಃ (ಪು)	ಯಜಮಾನ - ಯಜಮಾನಃ (ಪು)
ಮೂಸರು - ದಧಿ (ನ)	ಯಜಮಾನಿ -
ಮೂಸಳೆ - ನಕ್ರಃ (ಪು)	೧. ಯಜಮಾನೀ (ಸ್ತ್ರೀ)
ಮೂಳ - ಹಸ್ತಃ (ಪು)	೨. ಯಜಮಾನಾ (ಸ್ತ್ರೀ)
ಮೂಳಕೆ - ಅಂಕುರಃ (ಪು)	ಯಜ್ಞ - ಯಜ್ಞಃ (ಪು)
ಮೂಳೆ - ಆಣಿಃ (ಪು.ಸ್ತ್ರೀ)	ಯತ್ನ - ಯತ್ನಃ (ಪು)
ಮೂಂಡ - { ಅನುಕ್ತಗ್ರಾಹೀ (ಪು)	ಯಶಸ್ಸು - ಯಶಃ (ನ)
{ ಅನುಕ್ತಗ್ರಾಹೀ	(ಸಕಾರಾಂತಃ)
(ಸ್ತ್ರೀ)	ಯಂತ್ರ - ಯಂತ್ರಮ್ (ನ)
ಮೋಕ್ಷ - ಮೋಕ್ಷಃ (ಪು)	ಯಾಕೆ - ಕಿಮರ್ಥಮ್ (ಅ)
ಮೋಜು - ವಿನೋದಃ (ಪು)	ಯಾತನೆ - ಯಾತನಾ (ಸ್ತ್ರೀ)
ಮೋಟಾರ್‌ಬೈಕ್ -	ಯಾತ್ರಿಕ - ಯಾತ್ರಿಕಃ (ಪು)
ಬೈಕ್‌ಯಾನಮ್ (ನ)	ಯಾತ್ರೇ - ಯಾತ್ರಾ (ಸ್ತ್ರೀ)
ಮೋಡೆ - ಮೇಘಃ (ಪು)	ಯಾರು - { ಕಃ (ಪು) (ಸ.ನಾ)
ಮೋಡಿ - ವಶೀಕರಣಮ್ (ನ)	{ ಕಾ (ಸ್ತ್ರೀ) (ಸ.ನಾ)
ಮೋದಕ - ಮೋದಕಮ್ (ಸ)	ಯಾಲಕ್ಕಿ - ಎಲಾ (ಸ್ತ್ರೀ)
ಮೋಪೆಡ್ -	ಯಾವಾಗ - ಕದಾ (ಅ)
ಮೋಪೆಡ್‌ಯಾನಮ್ (ನ)	ಯಾವಾಗಲಾದರೂ -
ಮೋರೆ - ಮುಖಮ್ (ನ)	ಕದಾಚಿತ್ (ಅ)
ಮೋಸ - ವಂಚನಾ (ಸ್ತ್ರೀ.ನ)	ಯಾವಾಗಲೂ - { ಸದಾ (ಅ)
ಮೋಸಗಾರ - ವಂಚಕಃ (ವಿ)	{ ಸರ್ವದಾ (ಅ)
ಮೋಹ - ಮೋಹಃ (ಪು)	
ಮೌನ - ಮೌನಮ್ (ನ)	ಯಾವುದು - { ಕಃ (ಪು) (ಸ.ನಾ)
ಮ್ಲಾನ - ಮ್ಲಾನಃ (ವಿ)	{ ಕಾ (ಸ್ತ್ರೀ) (ಸ.ನಾ)
	{ ಕಿಮ್ (ನ) (ಸ.ನಾ)

ಯುಕ್ತಿ - ಯುಕ್ತಿಃ (ಸ್ತ್ರೀ)	ರಟ್ಟೆ - ಬಾಹುಃ (ಪು)
ಯುಗ - ಯುಗಮ್ (ನ)	ರಣಾಂಗಣ - ರಣಾಂಗಣಮ್ (ನ)
ಯುಗಾದಿ - ಯುಗಾದಿಃ (ಪು)	ರತ್ನ - ರತ್ನಮ್ (ನ)
ಯುದ್ಧ - ಯುದ್ಧಮ್ (ನ)	ರಧ - ರಧಃ (ಪು)
ಯುವಕ - ಯುವಕಃ (ಪು)	ರಘ್ನು - ನಿಯೋತಃ (ಪು)
ಯುವತಿ - { ಯುವತಿಃ (ಸ್ತ್ರೀ)	ರಬ್ಬರ್ - ರಬ್ಬರ್ (ಅ)
{ ಯುವತಿಃ (ಸ್ತ್ರೀ)	ರಬ್ಬರ್‌ಬ್ಯಾಂಡ್ -
ಯುವರಾಜ - ಯುವರಾಜಃ (ಪು)	ರಬ್ಬರಬಂಧಃ (ಪು)
ಯೋಗ - ೧. ಅದೃಷ್ಟಮ್ (ನ)	ರಬ್ಬರ್ ಸ್ವಾಂಪ್ -
೨. ಯೋಗಃ (ಪು)	ಮೃದುಮುದ್ರಾ (ಸ್ತ್ರೀ)
ಯೋಗ್ಯ - ಯೋಗ್ಯಃ (ವಿ)	ರಭಸ - ರಭಸಃ (ಪು)
ಯೋಗ್ಯತೆ - ಯೋಗ್ಯತಾ (ಸ್ತ್ರೀ)	ರಮಣೀಯ - ರಮಣೀಯಃ (ವಿ)
ಯೋಚನೆ -	ರವಾನೆ - ಪ್ರೇಷಣಮ್ (ನ)
ಅಲೋಚನಮ್ (ನ. ಸ್ತ್ರೀ)	ರವಿಕೆ - ಜೋಲಃ (ಪು)
ಯೋಜನೆ - ಯೋಜನಾ (ಸ್ತ್ರೀ. ನ)	ರವೆ - ಗೋಧೂಮಜೋರ್ಣಮ್ (ನ)
ಯೋಧ - ಯೋಧಃ (ಪು)	ರಸ - ರಸಃ (ಪು)
ಯೌವನ - ಯೌವನಮ್ (ನ)	ರಸಿಕ - { ರಸಿಕಃ (ಪು)

ರ

ರಕ್ಕಸ - ರಾಕ್ಷಸಃ (ಪು)	ರಸಿಕಾ (ಸ್ತ್ರೀ)
ರಕ್ಕಸಿ - ರಾಕ್ಷಸೀ (ಸ್ತ್ರೀ)	ರಸಿಗೆ - ಪೂಯಮ್ (ನ)
ರಕ್ತ - ರಕ್ತಮ್ (ನ)	ರಸೀದಿ - ಪ್ರಾಪ್ತಿಪತ್ರಮ್ (ನ)
ರಕ್ತಸ್ವಾಮಿ - ರಕ್ತಸ್ವಾಮಿಃ (ಪು)	ರಸ್ಕೆ - ಮಾರ್ಗಃ (ಪು)
ರಕ್ಷಣೆ - ರಕ್ಷಣಾ (ಸ್ತ್ರೀ. ನ)	ರಹಸ್ಯ - ರಹಸ್ಯಮ್ (ನ)
ರಚನೆ - ರಚನಾ (ಸ್ತ್ರೀ. ನ)	ರಂಗಭೂಮಿ - ರಂಗಭೂಮಿಃ (ಸ್ತ್ರೀ)
ರಜಸ್ವಲೆ - ರಜಸ್ವಲಾ (ಸ್ತ್ರೀ)	ರಂಗಸ್ಥಳ - ರಂಗಸ್ಥಲಮ್ (ನ)
ರಜೆ - ವಿರಾಮಃ (ಪು)	ರಂಗು - ವರ್ಣಃ (ಪು)
	ರಂಗೋಲಿ - ರಂಗವಲ್ಲಿಃ (ಸ್ತ್ರೀ)
	ರಾಕ್ಷಸ - ರಾಕ್ಷಸಃ (ಪು)

ರಾಕ್ಷಸಿ - ರಾಕ್ಷಸೀ (ಸ್ತ್ರೀ)	ರಜಿಸ್ಸರ್ - ಪುಜಿಕಾ (ಸ್ತ್ರೀ)
ರಾಬಿ - ರಖಾ (ಸ್ತ್ರೀ)	ರಪೇರಿ - ಸಮಿ, ಕರಣಮ್ (ನ)
ರಾಗ - ರಾಗಃ (ಪು)	ರಿಯಾಯತಿ - ಕೃಪಾದಾನಮ್ (ನ)
ರಾಜ - ರಾಜಾ (ಪು)	ರಿವಾಜು - ಸಂಪ್ರದಾಯಃ (ಪು)
(ನಕಾರಾಂತಃ)	ರಿಸರ್ಚ್ ಅಸಿಸ್ಟೆಂಟ್ -
ರಾಜಕಾರಣ -	{ ಉಪಸಂಶೋಧಕ (ಪು)
ರಾಜಕೀಯವ್ಯವಹಾರಃ (ಪು)	{ ಉಪಸಂಶೋಧಿಕಾ (ಸ್ತ್ರೀ)
ರಾಜಕೀಯ - ರಾಜಕೀಯಃ (ವಿ)	ರಿಸರ್ವೇಷನ್ - ಆರಕ್ಷಣಮ್ (ನ)
ರಾಜಕುಮಾರ -	ರಿಸರ್ವರ್ - ಗ್ರಾಹಿಕಾ (ಸ್ತ್ರೀ)
ರಾಜಕುಮಾರಃ (ಪು)	ರಿಸರ್ - ಪ್ರವಾಚಕಃ (ಪು)
ರಾಜಕುಮಾರಿ -	{ ಪ್ರವಾಚಿಕಾ (ಸ್ತ್ರೀ)
ರಾಜಕುಮಾರೀ (ಸ್ತ್ರೀ)	ರಿತಿ - ರೀತಿಃ (ಸ್ತ್ರೀ)
ರಾಜಧಾನಿ - ರಾಜಧಾನೀ (ಸ್ತ್ರೀ)	ರಿಫಿಲ್ - ಪುನಃಪೂರಣೀ (ಸ್ತ್ರೀ)
ರಾಜಾರೋಷ - ಪ್ರತ್ಯಕ್ಷಮ್ (ಅ)	ರುಜಿ - ರುಜಿಃ (ಸ್ತ್ರೀ)
ರಾಜಿ - ಸಂಧಿಃ (ಪು)	ರುಜಿಕರ - ರುಜಿಕರಃ (ವಿ)
ರಾಜೀನಾಮೆ - ತ್ಯಾಗಪತ್ರಂ (ನ)	ರುಜು - ಪಸ್ತಾಕ್ರಮ್ (ನ)
ರಾಜ್ಯ - ರಾಜ್ಯಮ್ (ನ)	ರುಜುವಾತು - ಪ್ರಮಾಣಮ್ (ನ)
ರಾಟೆ - ತ್ರಿಕಾ (ಸ್ತ್ರೀ)	ರುದ್ರಾಕ್ಷಿ - ರುದ್ರಾಕ್ಷಃ (ಪು ನ)
ರಾಡಿ - ಪಂಕಃ (ಪು.ನ)	ರುಪಾಯಿ - ರೂಪ್ಯಕಮ್ (ನ)
ರಾಣಿ - ರಾಜ್ಞೀ (ಸ್ತ್ರೀ)	ರುಬು ಗಾಂಡು - ಪಟ್ಟಿಃ (ಪು)
ರಾತ್ರಿ - ರಾತ್ರಿಃ (ಸ್ತ್ರೀ)	ರುಬ್ಬುವಯಂತ್ರ - ಪೇಷಕಮ್ (ಪು)
ರಾಯಭಾರಿ - ರಾಜದೂತ (ಪು)	ರುಬ್ಬುವಿಕೆ - ಪೇಷಣಮ್ (ನ)
ರಾಶಿ - ರಾಶಿಃ (ಪು)	ರುಪಾಲು - ಉಪ್ಪಿಣಪಮ್ (ನ)
ರಾಷ್ಟ್ರ - ರಾಷ್ಟ್ರಮ್ (ನ.ಪು)	ರುಂಡ - { ರುಂಡಮ್ (ನ)
ರಾಷ್ಟ್ರೀಯ - ರಾಷ್ಟ್ರೀಯಃ (ವಿ)	{ ಮುಂಡಮ್ (ನ.ಪು)
ರಾಳ - ರಾಲಃ (ಪು)	ರೂಡಿ - ರೂಢಿಃ (ಸ್ತ್ರೀ)
ರಿಕ್ಷಾ - ರಿ. ರಿಕ್ಷಾಯಾನಮ್ (ನ)	ರೂಪ - ರೂಪಮ್ (ನ)
೨. ತ್ರಿಚಕ್ರಿಕಾ (ಸ್ತ್ರೀ)	ರೆಕ್ಕಿ - ಪಕ್ಕಃ (ಪು)

ರಜ್ಜೆ - ಪಕ್ಷ್ಮ (ನ) (ನಕಾರಾಂತಃ)	ಲಕ್ಷಣ - ೧. ಲಕ್ಷಣಮ್ (ನ)
ರೆಫ್ರಿಜರೇಟರ್ - ಶೀತಕಮ್ (ನ)	೨. ಸುಲಕ್ಷಣಃ (ವಿ)
ರೇಖೆ - ರೇಖಾ (ಸ್ತ್ರೀ)	ಲಕ್ಷುರಿ ಒಸ್ - ಸುಖಯಾನಮ್ (ನ)
ರೇಗುಮಿಕೆ - ಕ್ರೋಧಃ (ಪು)	ಲಕ್ಷ್ಮಿ - ಲಕ್ಷ್ಮಿಃ (ಸ್ತ್ರೀ)
ರೇರಫುರ್ - ಕ್ಷುರಃ (ಪು)	ಲಕ್ಷ್ಮ - ಲಕ್ಷ್ಮಮ್ (ನ)
ರೇಡಿಯೋ - ಆಕಾಶವಾಣೀ (ಸ್ತ್ರೀ)	ಲಗತ್ತಿಸುವಿಕೆ - ಯೋಜನಮ್ (ನ)
ರೇವು - ನೌಕಾಸ್ಥಾನಮ್ (ನ)	ಲಗಾಮು - ಖಲೀನಮ್ (ನ.ಪು)
ರೇಶ್ಮೆ - ಕೌಶೇಯಃ (ವಿ)	ಲಗ್ನಿ - ಆಕೃಮಣಮ್ (ನ)
ರೈತ - ಕೃಷಿಕಃ (ಪು)	ಲಗ್ನ - ೧. ಲಗ್ನಮ್ (ನ)
ರೈಲು - ಧೂಮಶಕಟಮ್ (ನ)	೨. ವಿವಾಹಃ (ಪು)
ರೊಕ್ಕ - ಧನಮ್ (ನ)	ಲಜ್ಜೆ - ಲಜ್ಜಾ (ಸ್ತ್ರೀ)
ರೊಟ್ಟಿ - ರೋಟಿಕಾ (ಸ್ತ್ರೀ)	ಲಟ್ಟಣಿಗೆ - ವೇಲ್ಲನೀ (ಸ್ತ್ರೀ)
ರೋಗ - ರೋಗಃ (ಪು)	ಲಟ್ಟಿಸುವಿಕೆ - ವೇಲ್ಲನಮ್ (ನ)
ರೋಗಿ - { ರೋಗೀ (ಪು)	ಲತೆ - ಲತಾ (ಸ್ತ್ರೀ)
{ ರೋಗಿಣೀ (ಸ್ತ್ರೀ)	ಲವಣ - ೧. ಲವಣಃ (ಪು)
ರೋಮ - ರೋಮ (ನ)	೨. ಲವಣಮ್ (ನ)
(ನಕಾರಾಂತಃ)	ಲವಲವಿಕೆ - ಉತ್ಸಾಹಃ (ಪು)
ರೋವಣಾಂಚನ -	ಲವಂಗ - ಲವಂಗಮ್ (ನ)
ರೋವಣಾಂಚಃ (ಪು)	ಲಂಗ - ನಿಜೋಲ. (ಪು)
ರೋಲಿಂಗ್ ಶೆಟರ್ -	ಲಂಗೋಟಿ - ಕೌಪೀನಮ್ (ನ)
ಆವರ್ತದ್ವಾರಮ್ (ನ)	ಲಂಚೆ - ಉತ್ಕೋಚಃ (ಪು)
ರೋಷ - ರೋಷಃ (ಪು)	ಲಂಚಗುಳಿ -
ರಾಕ್ - ಧಾರಿಣೀ (ಸ್ತ್ರೀ)	{ ಉತ್ಕೋಚಗ್ರಾಹೀ (ಪು)
ಲ	{ ಉತ್ಕೋಚಗ್ರಾಹಿಣೀ (ಸ್ತ್ರೀ)
ಲಕೋಟಿ - ಪಿಹಿತಪತ್ರಮ್ (ನ)	ಲಂಪಟ - ಲಂಪಟಃ (ವಿ)
ಲಕ್ಷ - ಪಾರ್ಶ್ವವಾಯುಃ (ಪು)	ಲಾಗಾಯು - ಆರಭ್ಯ (ಅ)
ಲಕ್ಷ - ಲಕ್ಷಮ್ (ನ)	ಲಾಡು - ಲಡುಕಃ (ಪು)
೧೧]	

ಲಾಭ - ಲಾಭಃ (ಪು)
 ಲಾಯ - ಮಂದುರಾ (ಸ್ತ್ರೀ)
 ಲಾಯಕ್ಕು - ಯೋಗ್ಯಃ (ಏ)
 ಲಾರಿ - ವಸ್ತುವಾಹಕಮ್ (ನ)
 ಲಾಲಿಸುವಿಕೆ - ಲಾಲನಮ್ (ನ)
 ಲಿಪಿ - ಲಿಪಿಃ (ಸ್ತ್ರೀ)
 ಲಿಘ್ನ - ಉನ್ನಯನೀ (ಸ್ತ್ರೀ)
 ಲಿಂಗ - ಲಿಂಗಮ್ (ನ)
 ಲಿಂಬೆ - { ಜಂಬೀರಮ್ (ನ)
 { ನಿಂಬೂಕಮ್ (ನ)
 ಲೀಲೆ - ಲೀಲಾ (ಸ್ತ್ರೀ)
 ಲುಕ್ಮಾನು - ಹಾನಿಃ (ಸ್ತ್ರೀ)
 ಲೂಟಿ - ಲುಂತನಮ್ (ನ)
 ಲೆಕ್ಕ - ಗಣನಮ್ (ನ.ಸ್ತ್ರೀ)
 ಲೆಕ್ಕಪುಸ್ತಕ -
 ಲೇಖಪುಸ್ತಕಮ್ (ನ)
 ಲೆಕ್ಕರರ್ - { ಉಪನ್ಯಾಸಕಃ (ಪು)
 { ಉಪನ್ಯಾಸಿಕಾ (ಸ್ತ್ರೀ)
 ಲೆಡ್ಜರ್ - ಗಣನಾಪುಸ್ತಕಮ್ (ನ)
 ಲೇಖಕ - ಲೇಖಕಃ (ಪು)
 ಲೇಖಕಿ - ಲೇಖಿಕಾ (ಸ್ತ್ರೀ)
 ಲೇಖನ - ಲೇಖನಮ್ (ನ)
 ಲೇಖಿನಿ - ಲೇಖಿನೀ (ಸ್ತ್ರೀ)
 ಲೇಪನ - ಲೇಪನಮ್ (ನ)
 ಲೇಹ್ಯ - ಲೇಹ್ಯಮ್ (ನ)
 ಲೈಬ್ರೇರಿಯನ್ -
 ಗ್ರಂಥಪಾಲಃ (ಪು)

ಲೋಕ - ಲೋಕಃ (ಪು)
 ಲೋಕೋಕ್ತಿ -
 ಲೋಕೋಕ್ತಿಃ (ಸ್ತ್ರೀ)
 ಲೋಕೋತ್ತರ -
 ಲೋಕೋತ್ತರಃ (ಏ)
 ಲೋಟ (ಕಪ್) - ಚಪಕಃ (ಪು.ನ)
 ಲೋಡು - ಉಪಧಾನಮ್ (ನ)
 ಲೋಪ - ಲೋಪಃ (ಪು)
 ಲೋಬಾನ - ಧೂಪಃ (ಪು)
 ಲೋಭ - ಲೋಭಃ (ಪು)
 ಲೋಲಾಕು - ತಾಟಂಕಃ (ಪು)
 ಲೋಹ - ಲೋಹಃ (ಪು.ನ)
 ಲೌಕಿಕ - ಲೌಕಿಕಃ (ಏ)

ವ

ವಕಾಲತ್ತು -
 ವಾದಸಮರ್ಥನಮ್ (ನ)
 ವಕೀಲ - { ನ್ಯಾಯವಾದೀ (ಪು)
 { ನ್ಯಾಯವಾದಿನೀ (ಸ್ತ್ರೀ)
 ವಕ್ರ - ವಕ್ರಃ (ಏ)
 ವಗೈರೆ - ಇತ್ಯಾದಿಃ (ಏ)
 ವಚನ - ವಚನಮ್ (ನ)
 ವಜಾ - ಸಿಷ್ಯಾಸನಮ್ (ನ)
 ವಜ್ರ - ವಜ್ರಮ್ (ನ.ಪು)
 ವತಾರ - ಪರಿಸರಃ (ಪು)
 ವಡೆ - ವಟಕಃ (ಪು)
 ವದಂತಿ - ಕಿಂವದಂತೀ (ಸ್ತ್ರೀ)
 ವಧು - ವಧೂ (ಸ್ತ್ರೀ)

ವಛೆ - ವಛಃ (ಪು)
 ವನ - ವನಮ್ (ನ)
 ವನವಾಸ - ವನವಾಸಃ (ಪು)
 ವನಸ್ಪತಿ - ವನಸ್ಪತಿಃ (ಪು)
 ವಯಸ್ಕ - { ವಯಃಸ್ಥಃ (ಏ)
 { ಪ್ರಾಪ್ತವಯಸ್ಕಃ (ಏ)
 ವಯಸ್ಸು - ವಯಃ (ನ)
 (ಸಕಾರಾಂತಃ)
 ವರ - ವರಃ (ಪು)
 ವರದಕ್ಷಿಣೆ - ವರದಕ್ಷಿಣಾ (ಸ್ತ್ರೀ)
 ವರದಿ - ಇತಿವೃತ್ತಮ್ (ನ)
 ವರವಾಹನ - ಆಯಃ (ಪು)
 ವರಾಂಡ - ವರಂಡಃ (ಪು)
 ವರೆಗೆ - ಪರ್ಯಂತಮ್ (ಕ್ರಿ.ಏ)
 ವರ್ಷಶಾಪ್ - ಕರ್ಮಶಾಲಾ (ಸ್ತ್ರೀ)
 ವರ್ಗ - ವರ್ಗಃ (ಪು)
 ವರ್ಗವಣಿಹೊಂದಿದ -
 ಸ್ಥಾನಾಂತರಿತಃ (ಏ)
 ವರ್ಷಸ್ಸು - ವರ್ಷಃ (ನ)
 ವರ್ಣ - ವರ್ಣಃ (ಪು)
 ವರ್ಣನೆ - ವರ್ಣನಮ್ (ನ.ಸ್ತ್ರೀ)
 ವರ್ತಕ - ವರ್ತಕ (ಪು)
 ವರ್ತನೆ - { ವರ್ತನಮ್ (ನ)
 { ವ್ಯವಹಾರಃ (ಪು)
 ವರ್ತವಾಹನ - ವರ್ತವಾಹನಃ (ಏ)
 ವರ್ತುಲ - ವರ್ತುಲಃ (ನ)

ವರ್ಷ - ವರ್ಷಮ್ (ನ.ಪು)
 ವಶ - ವಶಃ (ಏ)
 ವಶೀಕರಣ - ವಶೀಕರಣಮ್ (ನ)
 ವಸಡು - ದಂತಪಾಲೀ (ಸ್ತ್ರೀ)
 ವಸತಿ - ವಸತಿಃ (ಸ್ತ್ರೀ)
 ವಸೂಲಿ - ಸಂಗ್ರಹಣಮ್ (ನ)
 ವಸ್ತು - ವಸ್ತು (ನ)
 ವಸ್ತುಸ್ಥಿತಿ - ವಸ್ತುಸ್ಥಿತಿಃ (ಸ್ತ್ರೀ)
 ವಸ್ತ್ರ - ವಸ್ತ್ರಮ್ (ನ)
 ವಹಿವಾಟು - ವ್ಯವಹಾರಃ (ಪು)
 ವಂಚಕ - { ವಂಚಕಃ (ಪು)
 { ವಂಚಕಾ (ಸ್ತ್ರೀ)
 ವಂಚನೆ - ವಂಚನಾ (ಸ್ತ್ರೀ.ನ)
 ವಂದನೆ - ವಂದನಮ್ (ನ.ಸ್ತ್ರೀ)
 ವಂಶ - ವಂಶಃ (ಪು)
 ವಾಕರಿಕೆ - ವಮನಶಂಕಾ (ನ.ಸ್ತ್ರೀ)
 ವಾಕ್ಯ - ವಾಕ್ಯಮ್ (ನ)
 ವಾಗ್ದಾನ - ವಾಗ್ದಾನಮ್ (ನ)
 ವಾಗ್ಮಿ - ವಾಗ್ಮೀ (ಪು)
 ವಾಚಕ - { ವಾಚಕಃ (ಪು)
 { ವಾಚಕಾ (ಸ್ತ್ರೀ)
 ವಾಚನಾಲಯ -
 ವಾಚನಾಲಯಃ (ಪು)
 ವಾಚಾಳಿ - ವಾಚಾಲಃ (ಏ)
 ವಾಚು - ಘಟೀ (ಸ್ತ್ರೀ)
 ವಾಚಮನ್ - ರಕ್ಷಕಃ (ಪು)
 ವಾಡಿಕೆ - ರೂಢಿಃ (ಸ್ತ್ರೀ)

ಪಾಠಾಪರಣ-ಪಾಠಾಪರಣಮ್ (ನ)	ವಾಂತಿ - { ವಾಂತಿಃ (ಸ್ತ್ರೀ)
ಪಾತ್ಸಲ್ಯ - ಪಾತ್ಸಲ್ಯಮ್ (ನ)	{ ವಮನಮ್ (ನ)
ವಾದ - ವಾದಃ (ಪು)	ವಿಕಾರ - ವಿಕಾರಃ (ಪು)
ವಾದಿ - ವಾದೀ (ಪು)	ವಿಕಾಸ - ವಿಕಾಸಃ (ಪು)
ವಾದ್ಯ - ವಾದ್ಯಮ್ (ನ)	ವಿಕ್ರಮ - ವಿಕ್ರಮಃ (ಪು)
ವಾಪಸ್ಸು - ಪುನಃ (ಅ)	ವಿಗ್ರಹ - ಪ್ರತಿಮಾ (ಸ್ತ್ರೀ)
ವಾಯಿದೆ - ಅವಧಿಃ (ಪು)	ವಿಘ್ನ - ವಿಘ್ನಃ (ಪು)
ವಾಯು - ವಾಯುಃ (ಪು)	ವಿಚಾರ - ವಿಚಾರಃ (ಪು)
ವಾರ - ೧. { ವಾಸರಃ (ಪು.ನ)	ವಿಚಾರಣೆ - ವಿಚಾರಣಾ (ಸ್ತ್ರೀ.ನ)
{ ವಾರಃ (ಪು)	ವಿಚಿತ್ರ - ವಿಚಿತ್ರಃ (ವಿ)
೨. ಸಪ್ತಾಹಃ (ಪು)	ವಿಚ್ಛೇದನ - ವಿಚ್ಛೇದನಮ್ (ನ)
ವಾರಗಿತ್ತಿ - ಯಾತಾ (ಸ್ತ್ರೀ)	ವಿಜಯ - ವಿಜಯಃ (ಪು)
(ಋಕಾರಾಂತಃ)	ವಿಜ್ಯಂಭಣೆ - ವೈಭವಮ್ (ಕ್ರೀ.ವಿ)
ವಾರಸುದಾರ -	ವಿಜ್ಞಾನ - ವಿಜ್ಞಾನಮ್ (ನ)
{ ಉತ್ತರಾಧಿಕಾರೀ (ಪು)	ವಿಜ್ಞಾನಿ - ವಿಜ್ಞಾನೀ (ಪು)
{ ಉತ್ತರಾಧಿಕಾರಿಣೀ (ಸ್ತ್ರೀ)	ವಿಜ್ಞಾಪನ -
ವಾರಿಗೈಯವ -	ವಿಜ್ಞಾಪನಾ (ಸ್ತ್ರೀ.ನ)
{ ಸಮವಯಸ್ಕಃ (ಪು)	ವಿಡಂಬನೆ - ವಿಡಂಬನಮ್ (ನ)
{ ಸಮವಯಸ್ಕಾ (ಸ್ತ್ರೀ)	ವಿಡ್ಡಾ - ಪ್ರತ್ಯಾದಾನಮ್ (ನ)
ವಾರ್ತ - ವಾರ್ತಾ (ಸ್ತ್ರೀ)	ವಿತರಣೆ - ವಿತರಣಮ್ (ನ)
ವಾರ್ಷಿಕ - ವಾರ್ಷಿಕಃ (ವಿ)	ವಿದೇಶೀಯ - ವಿದೇಶೀಯಃ (ವಿ)
ವಾಸ - ವಾಸಃ (ಪು)	ವಿದ್ಯಾಪೀಠ - ವಿದ್ಯಾಪೀಠಮ್ (ನ)
ವಾಸನೆ - ಗಂಧಃ (ಪು)	ವಿದ್ಯಾಭ್ಯಾಸ - ವಿದ್ಯಾಭ್ಯಾಸಃ (ಪು)
ವಾಸಿ - ಸಮೀಚೀನಃ (ವಿ)	ವಿದ್ಯಾರ್ಥಿ - { ವಿದ್ಯಾರ್ಥೀ (ಪು)
ವಾಸ್ತವಿಕ - { ವಾಸ್ತವಿಕಃ (ವಿ)	{ ವಿದ್ಯಾರ್ಥಿನೀ (ಸ್ತ್ರೀ)
{ ವಸ್ತುತಃ (ಅ)	ವಿದ್ಯಾವಂತ - { ವಿದ್ಯಾವಾನ್ (ಪು)
ವಾಹನ - ವಾಹನಮ್ (ನ)	{ ವಿದ್ಯಾವತೀ (ಸ್ತ್ರೀ)

ವಿದ್ಯುಚ್ಛಕ್ತಿ - ವಿದ್ಯುಚ್ಛಕ್ತಿಃ (ಸ್ತ್ರೀ)	ವಿಮರ್ಶೆ - ವಿಮರ್ಶಃ (ಪು)
ವಿದ್ಯುತ್ ಒಲೆ -	ವಿಮಾನ - ವಿಮಾನಮ್ (ನ.ಪು)
ವಿದ್ಯುತ್ ಚುಲ್ಲೆಃ (ಸ್ತ್ರೀ)	ವಿಮೆ - ಯೋಗಕ್ಷೇಮಮ್ (ನ)
ವಿದ್ಯುತ್ ಟ್ರೈನು -	ವಿಮೋಚನೆ -
ವಿದ್ಯುತ್ ಶಕಟಮ್ (ತ್ರಿ.ಲಿ)	ವಿಮೋಚನಮ್ (ನ)
ವಿದ್ಯೆ - ವಿದ್ಯಾ (ಸ್ತ್ರೀ)	ವಿಯೋಗ - ವಿಯೋಗಃ (ಪು)
ವಿದ್ವತ್ತು - ವಿದ್ವತ್ತಾ (ಸ್ತ್ರೀ)	ವಿರಕ್ತಿ - ವಿರಕ್ತಿಃ (ಸ್ತ್ರೀ)
ವಿದ್ವಾಂಸ - { ವಿದ್ವಾನ್ (ಪು)	ವಿರಸ - { ವಿಮತಿಃ (ಸ್ತ್ರೀ)
{ ವಿದುಷೀ (ಸ್ತ್ರೀ)	{ ವಿರಸಃ (ಪು)
ವಿಧವೆ - ವಿಧವಾ (ಸ್ತ್ರೀ)	ವಿರಹ - ವಿರಹಃ (ಪು)
ವಿಧಾನ - ವಿಧಾನಮ್ (ನ)	ವಿರಳ - ೧. ವಿರಲಃ (ಏ)
ವಿಧಿ - ವಿಧಿಃ (ಪು)	೨. ವಿರಲಮ್ (ಅ)
ವಿಧೇಯ - ವಿಧೇಯಃ (ಏ)	ವಿರೋಧ - ವಿರೋಧಃ (ಪು)
ವಿನಯ - ವಿನಯಃ (ಪು)	ವಿಲೇವಾರಿ - ವಿತರಣಮ್ (ನ)
ವಿನಂತಿ - ನಿವೇದನಮ್ (ನ)	ವಿವರಣೆ - ವಿವರಣಮ್ (ನ)
ವಿನಿಮಯ - ವಿನಿಮಯಃ (ಪು)	ವಿವರವಾಗಿ -
ವಿನೋದ - ವಿನೋದಃ (ಪು)	ಸವಿವರಣಮ್ (ಕ್ರಿ.ವಿ)
ವಿಪತ್ತಿ - ವಿಪತ್ತಿಃ (ಸ್ತ್ರೀ)	ವಿವಾಹ - ವಿವಾಹಃ (ಪು)
ವಿಪರೀತ - ೧. ವಿಪರೀತಃ (ಏ)	ವಿವಿಧ - ವಿವಿಧಃ (ಏ)
೨. ಅಧಿಕಃ (ಏ)	ವಿವೇಕ - ವಿವೇಕಃ (ಪು)
ವಿಫಲ - ವಿಫಲಃ (ಏ)	ವಿವೇಚನೆ -
ವಿಫಲ - ವಿಫಲಃ (ಏ)	ವಿವೇಚನಮ್ (ನ.ಸ್ತ್ರೀ)
ವಿಭಕ್ತಿ - ವಿಭಕ್ತಿಃ (ಸ್ತ್ರೀ)	ವಿಶಾಲ - ವಿಶಾಲಃ (ಏ)
ವಿಭಜನೆ - ವಿಭಜನಮ್ (ನ)	ವಿಶಿಷ್ಟ - ವಿಶಿಷ್ಟಃ (ಏ)
ವಿಭಾಗ - ವಿಭಾಗಃ (ಪು)	ವಿಶೇಷ - ವಿಶೇಷಃ (ಪು)
ವಿಭೂತಿ - ಭಸ್ವ(ನ)(ನಕಾರಾಂತಃ)	ವಿಶೇಷಣ - ವಿಶೇಷಣಮ್ (ನ)
ವಿಮರ್ಶಕ - { ವಿಮರ್ಶಕಃ (ಪು)	ವಿಶ್ರಾಂತಿ - ವಿಶ್ರಾಂತಿಃ (ಸ್ತ್ರೀ)
{ ವಿಮರ್ಶಿಕಾ (ಸ್ತ್ರೀ)	ವಿಶ್ವ - ವಿಶ್ವಃ (ಪು)

ವಿಶ್ವಸ್ತು - ವಿಶ್ವಸ್ತುಃ (ಏ)
 ವಿಶ್ವಾಸ - ವಿಶ್ವಾಸಃ (ಪು)
 ವಿಷ - ವಿಷಮ್ (ನ)
 ವಿಷಯ - ವಿಷಯಃ (ಪು)
 ವಿಷಾದ - ವಿಷಾದಃ (ಪು)
 ವಿಸರ್ಗ - ವಿಸರ್ಗಃ (ಪು)
 ವಿಸರ್ಜನೆ - ವಿಸರ್ಜನಮ್ (ನ)
 ವಿಸ್ತರಣೆ - ವಿಸ್ತರಣಮ್ (ನ)
 ವಿಷ್ಣು - ವಿಷ್ಣುಃ (ಪು)
 ವಿಸ್ಮಯ - ವಿಸ್ಮಯಃ (ಪು)
 ವಿಹಾರ - ವಿಹಾರಃ (ಪು)
 ವಿಳಂಬ - ವಿಲಂಬಃ (ಪು)
 ವಿಳಾಸ - ಸಂಕೀತಃ (ಪು)
 ವಿಂಗಡಣೆ - ವಿಭಜನಮ್ (ನ)
 ವೀಕ್ಷಕ - { ವೀಕ್ಷಕಃ (ಏ)
 { ವೀಕ್ಷಕಾ (ಸ್ತ್ರೀ)
 ವೀಣೆ - ವೀಣಾ (ಸ್ತ್ರೀ)
 ವಿರ - ವಿರಃ (ಪು)
 ವೀರ್ಯ - ವೀರ್ಯಮ್ (ನ)
 ವೀಳ್ಯ - ತಾಂಬೂಲಮ್ (ನ)
 ವೀಳ್ಯದೆಲೆ - ನಾಗವಲ್ಲೀ (ಸ್ತ್ರೀ)
 ವೃಕ್ಷ - ವೃಕ್ಷಃ (ಪು)
 ವೃತ್ತ - ವೃತ್ತಮ್ (ನ)
 ವೃತ್ತಾಂತ - ವೃತ್ತಾಂತಃ (ಪು)
 ವೃತ್ತಿ - ವೃತ್ತಿಃ (ಸ್ತ್ರೀ)
 ವೃದ್ಧ - ವೃದ್ಧಃ (ಪು)

ವೃದ್ಧಾಪ್ಯ - ವಾರ್ಧಕ್ಯಮ್ (ನ)
 ವೃದ್ಧಿ - ವೃದ್ಧಿಃ (ಸ್ತ್ರೀ)
 ವೃದ್ಧಿ - ವೃದ್ಧಾ (ಸ್ತ್ರೀ)
 ವೃಷ್ಟಿ - ವೃಷ್ಟಿಃ (ಸ್ತ್ರೀ)
 ವೃಂದ - ವೃಂದಮ್ (ನ)
 ವಚ್ಚ - ವ್ಯಯಃ (ಪು)
 ವೆಲ್ನರ್ - ಲೋಹಯೋಜಕಃ (ಪು)
 ವೇಗ - ವೇಗಃ (ಪು)
 ವೇತನ - ವೇತನಮ್ (ನ)
 ವೇದ - ವೇದಃ (ಪು)
 ವೇದನೆ - ವೇದನಾ (ಸ್ತ್ರೀ)
 ವೇದಾಂತ - ವೇದಾಂತಃ (ಪು)
 ವೇದಿಕೆ - ವೇದಿಕಾ (ಸ್ತ್ರೀ)
 ವೇನಿಟಬ್ಯಾಗ್ - ವನಿತಾಸೂತಃ (ಪು)
 ವೇಶ್ಯ - ವೇಶ್ಯಾ (ಸ್ತ್ರೀ)
 ವೇಷ - ವೇಷಃ (ಪು)
 ವೇಳಾಪಟ್ಟಿ - ವೇಲಾಪತ್ರಿಕಾ (ಸ್ತ್ರೀ)
 ವೇಳೆ - ಸಮಯಃ (ಪು)
 ವೈಕುಂಠ - ವೈಕುಂಠಮ್ (ನ)
 ವೈಚಾರಿಕ - { ವೈಚಾರಿಕಃ (ಏ)
 { ವೈಚಾರಿಕೀ (ಸ್ತ್ರೀ)
 ವೈಜ್ಞಾನಿಕ - { ವೈಜ್ಞಾನಿಕಃ (ಏ)
 { ವೈಜ್ಞಾನಿಕೀ (ಸ್ತ್ರೀ)
 ವೈದಿಕ - ವೈದಿಕಃ (ಏ)
 ವೈದ್ಯ - { ವೈದ್ಯಃ (ಪು)
 { ವೈದ್ಯಾ (ಸ್ತ್ರೀ)
 ವೈಭವ - ವೈಭವಮ್ (ನ)

ವೈಮನಸ್ಯ - ವೈಮನಸ್ಯಮ್ (ನ)	ವ್ಯವಸ್ಥಾಪಕ -
ವೈಯಕ್ತಿಕ - { ವೈಯಕ್ತಿಕಃ (ವಿ)	{ ವ್ಯವಸ್ಥಾಪಕಃ (ಪು)
{ ವೈಯಕ್ತಿಕೇ (ಸ್ತ್ರೀ)	{ ವ್ಯವಸ್ಥಾಪಿಕಾ (ಸ್ತ್ರೀ)
ವೈಯಾಕರಣ -	ವ್ಯವಸ್ಥಿತ - ವ್ಯವಸ್ಥಿತಃ (ವಿ)
{ ವೈಯಾಕರಣಃ (ಪು)	ವ್ಯವಸ್ಥೆ - ವ್ಯವಸ್ಥಾ (ಸ್ತ್ರೀ)
{ ವೈಯಾಕರಣಾ (ಸ್ತ್ರೀ)	ವ್ಯವಹಾರ - ವ್ಯವಹಾರಃ (ಪು)
ವೈರ - ವೈರಮ್ (ನ)	ವ್ಯಸನ - ವ್ಯಸನಮ್ (ನ)
ವೈರಾಗ್ಯ - ವೈರಾಗ್ಯಮ್ (ನ)	ವ್ಯಸನಿ - { ವ್ಯಸನೀ (ಪು)
ವೈರಿ - { ವೈರೀ (ಪು)	{ ವ್ಯಸನಿನೀ (ಸ್ತ್ರೀ)
{ ವೈರಿಣಃ (ಸ್ತ್ರೀ)	ವ್ಯಂಗ್ಯ - ಕಾರುಃ (ಸ್ತ್ರೀ)
ವೈವಾಹಿಕ - ವೈವಾಹಿಕಃ (ವಿ)	ವ್ಯಾಕರಣ - ವ್ಯಾಕರಣಮ್ (ನ)
ವೈಶಿಷ್ಟ್ಯ - ವೈಶಿಷ್ಟ್ಯಮ್ (ನ)	ವ್ಯಾಖ್ಯಾನ - ವ್ಯಾಖ್ಯಾನಮ್ (ನ)
ವೈಶ್ವದೇವ - ವೈಶ್ವದೇವಮ್ (ನ)	ವ್ಯಾಘ್ರ - { ವ್ಯಾಘ್ರಃ (ಪು)
ವೈಷ್ಣವ - { ವೈಷ್ಣವಃ (ವಿ)	{ ವ್ಯಾಘ್ರೀ (ಸ್ತ್ರೀ)
{ ವೈಷ್ಣವೀ (ಸ್ತ್ರೀ)	ವ್ಯಾಜ್ಯ - ವ್ಯವಹಾರಃ (ಪು)
ವೋಟು - ಮತಮ್ (ನ)	ವ್ಯಾಧಿ - ವ್ಯಾಧಿಃ (ಪು)
ವ್ಯಕ್ತಿ - ವ್ಯಕ್ತಿಃ (ಸ್ತ್ರೀ)	ವ್ಯಾಪಕ - ವ್ಯಾಪಕಃ (ವಿ)
ವ್ಯಕ್ತಿತ್ವ - ವ್ಯಕ್ತಿತ್ವಮ್ (ನ)	ವ್ಯಾಪಾರ - ವಾಣಿಜ್ಯಮ್ (ನ)
ವ್ಯಗ್ರ - ವ್ಯಗ್ರಃ (ವಿ)	ವ್ಯಾಪಾರಿ - ವಣಿಕ್ (ಪು)
ವ್ಯತಿರಿಕ್ತ - ವ್ಯತಿರಿಕ್ತಃ (ವಿ)	ವ್ಯಾಪೋಹ - ವ್ಯಾಪೋಹಃ (ಪು)
ವ್ಯತ್ಯಾಸ - ಭೇದಃ (ಪು)	ವ್ಯಾಯಾಮ - ವ್ಯಾಯಾಮಃ (ಪು)
ವ್ಯಭಿಚಾರ - ವ್ಯಭಿಚಾರಃ (ಪು)	ವ್ಯತ್ಪತ್ತಿ - ವ್ಯತ್ಪತ್ತಿಃ (ಸ್ತ್ರೀ)
ವ್ಯಭಿಚಾರಿ - { ವ್ಯಭಿಚಾರೀ (ಪು)	ವ್ಯತ್ಪನ್ನ - ವ್ಯತ್ಪನ್ನಃ (ವಿ)
{ ವ್ಯಭಿಚಾರಿಣೀ	ವ್ರಣ - ವ್ರಣಃ (ಪು.ನ)
(ಸ್ತ್ರೀ)	ವ್ರತ - ವ್ರತಮ್ (ನ.ಪು)
	ಶ
ವ್ಯಯ - ವ್ಯಯಃ (ಪು)	ಶಕ - ಶಕಃ (ಪು)
ವ್ಯರ್ಥ - ವ್ಯರ್ಥಃ (ವಿ)	ಶಕುನ - ಶಕುನಮ್ (ನ)
ವ್ಯವಸಾಯ - ೧. ವ್ಯವಸಾಯಃ (ಪು)	ಶಕ್ತಿ - ಶಕ್ತಿಃ (ಸ್ತ್ರೀ)
೨. ಕೈಪಿಃ (ಸ್ತ್ರೀ)	

ಶತಕ - ಶತಕಮ್ (ನ)	ಶಾರದೆ - ಶಾರದಾ (ಸ್ತ್ರೀ)
ಶತಮಾನ - ಶತಕಮ್ (ನ)	ಶಾರೀರಿಕ - { ಶಾರೀರಕಃ (ಏ) ಶಾರೀರಕೀ (ಸ್ತ್ರೀ)
ಶತಾಬ್ದಿ - ಶತಾಬ್ದಿಕಃ (ಏ)	ಶಾಲು - { ರಾಂಕವಃ (ಏ) ರಾಂಕವೀ (ಸ್ತ್ರೀ)
ಶತಾಯು - ಶತಾಯುಃ (ಏ)	ಶಾಲೆ - ಶಾಲಾ (ಸ್ತ್ರೀ)
ಶತ್ರು - ಶತ್ರುಃ (ಪು)	ಶಾಶ್ವತ - ಶಾಶ್ವತಃ (ಏ)
ಶಪಥ - ಶಪಥಃ (ಪು)	ಶಾಸಕ - ಶಾಸಕಃ (ಪು)
ಶಬ್ದ - ಶಬ್ದಃ (ಪು)	ಶಾಸಕಿ - ಶಾಸಿಕಾ (ಸ್ತ್ರೀ)
ಶಯ್ಯೆ - ಶಯ್ಯಾ (ಸ್ತ್ರೀ)	ಶಾಸನ - ಶಾಸನಮ್ (ನ)
ಶರಣಾಗತ - ಶರಣಾಗತಃ (ಏ)	ಶಾಸ್ತಿ - ದಂಡನಮ್ (ನ)
ಶರಣಾಗತಿ - ಶರಣಾಗತಿಃ (ಸ್ತ್ರೀ)	ಶಾಸ್ತ್ರ - ಶಾಸ್ತ್ರಮ್ (ನ)
ಶರಣು - ಶರಣಮ್ (ನ)	ಶಾಸ್ತ್ರೀಯ - ಶಾಸ್ತ್ರೀಯಃ (ಏ)
ಶರಬತ್ತು - ಪಾನಕಮ್ (ನ)	ಶಾಂತ - ಶಾಂತಃ (ಏ)
ಶರಾಟು - ಸುರಾ (ಸ್ತ್ರೀ)	ಶಿಕ್ಷಕ - ಶಿಕ್ಷಕಃ (ಏ)
ಶರೀರ - ಶರೀರಮ್ (ನ)	ಶಿಕ್ಷಕಿ - { ಅಧ್ಯಾಪಿಕಾ (ಸ್ತ್ರೀ) ಶಿಕ್ಷಿಕಾ (ಸ್ತ್ರೀ)
ಶವ - ಶವಃ (ಪು.ನ)	ಶಿಕ್ಷಣ - ಶಿಕ್ಷಣಮ್ (ನ)
ಶಸ್ತ್ರ - ಶಸ್ತ್ರಮ್ (ನ)	ಶಿಕ್ಷಿ - ದಂಡಃ (ಪು)
ಶಸ್ತ್ರಚಿಕಿತ್ಸೆ - ಶಸ್ತ್ರಚಿಕಿತ್ಸಾ (ಸ್ತ್ರೀ)	ಶಿಖರ - ಶಿಖರಮ್ (ನ)
ಶಾಕಾಹಾರಿ - { ಶಾಕಾಹಾರೀ (ಪು) ಶಾಕಾಹಾರಿಣೀ (ಸ್ತ್ರೀ)	ಶಿಗುರು - ಶಿಕ್ಷಾ (ಸ್ತ್ರೀ)
ಶಂಕು - ಶಂಕುಃ (ಪು)	ಶಿಥಿಲ - ಶಿಥಿಲಃ (ಸ್ತ್ರೀ)
ಶಂಕೆ - ಶಂಕಾ (ಸ್ತ್ರೀ)	ಶಿಬಿರ - ಶಿಬಿರಮ್ (ನ)
ಶಂಖ - ಶಂಖಃ (ಪು.ನ)	ಶಿಲೆ - ಶಿಲಾ (ಸ್ತ್ರೀ)
ಶಾಖೆ - ಶಾಖಾ (ಸ್ತ್ರೀ)	ಶಿಲ್ಪು - ಅವಶೇಷಃ (ಪು)
ಶಾನುಭೋಗ - ಕಾಯಸ್ಥಃ (ಪು)	ಶಿಲ್ಪ - ಶಿಲ್ಪಮ್ (ನ)
ಶಾಪ - ಶಾಪಃ (ಪು)	ಶಿಲ್ಪಿ - ಶಿಲ್ಪೀ (ಪು)
ಶಾಯಿ - { ಮುಷೀ (ಸ್ತ್ರೀ) ಮುಸೀ (ಸ್ತ್ರೀ)	ಶಿವರಾತ್ರಿ - ಶಿವರಾತ್ರಿಃ (ಸ್ತ್ರೀ)

ಶಿಶು - ಶಿಶು: (ಧ್ರು)	ಶೂರ - ಶೂರ: (ಽ)
ಶಿಷ್ಯ - { ಶಿಷ್ಯ: (ಧ್ರು) ಶಿಷ್ಯಾ (ಸ್ತ್ರೀ)	ಶೂಲ - ಶೂಲ (ಫ್ಲ.ನ)
ಶಿಕ್ಷ - ಶಿಕ್ಷಮ್ (ಕ್ರಿ.ವಿ)	ಶೂಲೆ - { ವೇದನಾ (ಸ್ತ್ರೀ) ಯಾತನಾ (ಸ್ತ್ರೀ)
ಶೀತ - ೧. ಶೀತಮ್ (ನ) ೨. ಶೀತ: (ವಿ) ೩. ಶೀತನಸ: (ಪು)	ಶೃಂಗಾರ - ಶೃಂಗಾರ: (ಪು)
ಶೀರ್ಷಿಕಾ - ಶೀರ್ಷಿಕಾ (ಸ್ತ್ರೀ)	ಶಕೆ - { ಔಷ್ಣಮ್ (ನ) ಫಮಃ (ಪು)
ಶೀಲ - ಶೀಲಮ್ (ನ)	ಶೆಡ್ - ಕುಟಿ: (ಸ್ತ್ರೀ)
ಶೀಲವಂತ - { ಶೀಲವಾನ್ (ಪು) ಶೀಲವತೀ (ಸ್ತ್ರೀ)	ಶೇಕಡಾ - ಪ್ರತಿಶತಮ್ (ಅ)
ಶುಕ್ಲ - ಶುಕ್ಲ: (ಪು)	ಶೇಷ - ಶೇಷ: (ಪು)
ಶುಚಿ - ಶುಚಿ: (ಽ)	ಶೇಂಗಾ - ಕಲಾಯ: (ಪು)
ಶುದ್ಧ - ಶುದ್ಧ: (ವಿ)	ಶೈಲಿ - ಶೈಲೀ (ಸ್ತ್ರೀ)
ಶುದ್ಧೀಕರಣ - ಶುದ್ಧೀಕರಣಂ (ನ)	ಶೋಕ - ಶೋಕ: (ಪು)
ಶುಭ - ಶುಭಮ್ (ನ)	ಶೋಧನೆ - ೧. ಶೋಧನಮ್ (ನ) ೨. ಅನ್ವೇಷಣಮ್ (ನ)
ಶುಭಾಶಯ - ಶುಭಾಶಯ: (ಪು)	ಶೋಭೆ - ಶೋಭಾ (ಪು)
ಶುಭ್ರ - ಶುಭ್ರ: (ವಿ)	ಶೌರ್ಯ - ಶೌರ್ಯಮ್ (ನ)
ಶುರು - ಪ್ರಾರಂಭ: (ಪು)	ಶ್ರದ್ಧೆ - ಶ್ರದ್ಧಾ (ಸ್ತ್ರೀ)
ಶುಲ್ಕ - ಶುಲ್ಕ: (ಫ್ಲ.ನ)	ಶ್ರಮ - ಶ್ರಮ: (ಪು)
ಶುಶ್ರುಷೆ - ಶುಶ್ರುಷಾ (ಸ್ತ್ರೀ)	ಶ್ರಾದ್ಧ - ಶ್ರಾದ್ಧಮ್ (ನ)
ಶುಂಠಿ - ಶುಂಠೀ (ಸ್ತ್ರೀ)	ಶ್ರೀ - ಶ್ರೀ: (ಸ್ತ್ರೀ)
ಶೂದ್ರ - ಶೂದ್ರ: (ಧ್ರು)	ಶ್ರೀಗಂಧ - ಶ್ರೀಗಂಧ: (ಪು)
ಶೂದ್ರಿ - ೧. ಶೂದ್ರಾ (ಸ್ತ್ರೀ) ೨. ಶೂದ್ರೀ (ಸ್ತ್ರೀ)	ಶ್ರೀಮತಿ - ಶ್ರೀಮತೀ (ಸ್ತ್ರೀ)
ಶೂನ್ಯ - ೧. ಶೂನ್ಯ: (ಽ) ೨. ಶೂನ್ಯಮ್ (ನ)	ಶ್ರೀಮಂತ - { ಧನಿಕ: (ಪು) ಧನಿಕಾ (ಸ್ತ್ರೀ)
	ಶ್ರೀಮಾನ್ - ಶ್ರೀಮಾನ್ (ಪು)

ಶ್ರೀಯುತ - ಶ್ರೀಮಾನ್ (ಪು)	ಸಡಿಲ - ಲಿಫಿಲಃ (ವಿ)
ಶ್ರೇಣಿ - ಶ್ರೇಣೀ (ಸ್ತ್ರೀ)	ಸಣ್ಣದು - ೧. ಲಘುಃ (ವಿ)
ಶ್ರೇಯಸ್ಸು - ಶ್ರೇಯಃ (ನ)	೨. ಸೂಕ್ಷ್ಮಃ (ವಿ)
(ಸಕಾರಾಂತಃ)	೩. ಹ್ರಸ್ವಃ (ವಿ)
ಶ್ರೇಷ್ಠ - ಶ್ರೇಷ್ಠಃ (ವಿ)	ಸಣ್ಣವ - ೧. { ಕನಿಷ್ಠಃ (ಪು)
ಶ್ಲೋಕ - ಶ್ಲೋಕಃ (ಪು)	{ ಕನಿಷ್ಠಾ (ಸ್ತ್ರೀ)
ಶ್ವಾಸ - ಶ್ವಾಸಃ (ಪು)	೨. { ಕ್ಷುದ್ರಃ (ಪು)
ಷ	{ ಕ್ಷುದ್ರಾ (ಸ್ತ್ರೀ)
ಷರತ್ತು - { ನಿಯಮಃ (ಪು)	ಸತತ - ಸತತಮ್ (ಅ)
{ ಸಮಯಃ (ಪು)	ಸತಾಯಿಸುವಿಕೆ - ಪೀಡನಮ್ (ನ)
ಷಷ್ಠಿ - ಷಷ್ಠೀ (ಸ್ತ್ರೀ)	ಸತ್ಕಾರ - ಸತ್ಕಾರಃ (ಪು)
ಷಷ್ಠ್ಯಬ್ದಿ - ಷಷ್ಠ್ಯಬ್ದಿಕಃ (ವಿ)	ಸತ್ತ - ಮೃತಃ (ವಿ)
ಷಾಕ್ - ಆಘಾತಃ (ಪು)	ಸತ್ಯ - ಸತ್ಯಮ್ (ನ)
ಷೋಕಿ - ವಿಲಾಸಃ (ಪು)	ಸತ್ಯವಂತ - { ಸತ್ಯವಾನ್ (ಪು)
ಷ	{ ಸತ್ಯವತೀ (ಸ್ತ್ರೀ)
ಸಕಲ - ಸಕಲಃ (ವಿ)	ಸತ್ವ - ಸತ್ವಮ್ (ನ)
ಸಕಾಲ - { ಯುಕ್ತಕಾಲಃ (ಪು)	ಸತ್ಯಾಗ್ರಹ - ಸತ್ಯಾಗ್ರಹಃ (ಪು)
{ ಸಮಯಃ (ಪು)	ಸದನ - ಸದನಮ್ (ನ)
ಸಕ್ಕರೆ - ಶರ್ಕರಾ (ಸ್ತ್ರೀ)	ಸದರೀ - ಪೂರ್ವಾರ್ಕಃ (ವಿ)
ಸಗಣಿ - ೧. ಪುರೀಷಮ್ (ನ)	ಸದಸ್ಯ - { ಸದಸ್ಯಃ (ಪು)
೨. ಗೋಮಯಂ (ಪು.ನ)	{ ಸದಸ್ಯಾ (ಸ್ತ್ರೀ)
ಸಜಿವ - { ಸಜಿವಃ (ಪು)	ಸದಾ - ಸದಾ (ಅ)
{ ಸಜಿವಾ (ಸ್ತ್ರೀ)	ಸದ್ವಿ - ಶಬ್ದಃ (ಪು)
ಸಜ್ಜನ - ಸಜ್ಜನಃ (ಪು)	ಸದ್ಯ - ಸದ್ಯಃ (ಅ)
ಸಟ್ಟುಗ - ದರ್ವೀ (ಸ್ತ್ರೀ)	ಸನ್ನಾಹ - ಸನ್ನಾಹಃ (ನ)
ಸಡಗರದಿಂದ - ಸೋತ್ಸಾಹಮ್	ಸನ್ನಿಧಿ - ಸನ್ನಿಧಿಃ (ಪು)
(ಕ್ರಿ. ೧)	ಸನ್ನಿವೇಶ - ಸನ್ನಿವೇಶಃ (ಪು)

ಸನ್ಮಾನ - ಸನ್ಮಾನಃ (ಪು)	ಸಮಾಸ - ಸಮಾಸಃ (ಪು)
ಸನ್ಯಾಸಿ - ಸಂನ್ಯಾಸೀ (ಪು)	ಸಮಿತಿ - ಸಮಿತಿಃ (ಸ್ತ್ರೀ)
ಸನ್ಯಾಸಿನಿ - ಸಂನ್ಯಾಸಿನೀ (ಸ್ತ್ರೀ)	ಸಮೀಕ್ಷೆ - ಸಮೀಕ್ಷಾ (ಸ್ತ್ರೀ)
ಸಪ್ತಪದಿ - ಸಪ್ತಪದೀ (ಸ್ತ್ರೀ)	ಸಮೀಪ - ಸಮೀಪಃ (ವಿ)
ಸಪ್ತಳ - ಶಬ್ದಃ (ಪು)	ಸಮುದ್ರ - ಸಮುದ್ರಃ (ಪು)
ಸಪ್ತೆ - ೧. ಅರುಚಿಃ (ಸ್ತ್ರೀ)	ಸಮೂಹ - ಸಮೂಹಃ (ಪು)
೨. ಮ್ಲಾನತಾ (ಸ್ತ್ರೀ)	ಸಮೃದ್ಧಿ - ಸಮೃದ್ಧಿಃ (ಸ್ತ್ರೀ)
ಸಬೂಬು - ವ್ಯಾಜಃ (ಪು.ನ)	ಸಮೃತಿ - ಸಮೃತಿಃ (ಸ್ತ್ರೀ)
ಸಭಾತ್ಯಾಗ - ಸಭಾತ್ಯಾಗಃ (ಪು)	ಸಮ್ಮೇಳನ - ಸಮ್ಮೇಲನಮ್ (ನ)
ಸಭೆ - ಸಭಾ (ಸ್ತ್ರೀ)	ಸರ್ - ಶ್ರೀಮನ್ (ಪು)
ಸಮ - ಸಮಃ (ವಿ)	(ಸಂಬೋಧನಮ್)
ಸಮಕ್ಷಮ - ಸಮಕ್ಷಮ್ (ಅ)	ಸರ - { ಸರಃ (ಪು)
ಸಮಗ್ರ - ಸಮಗ್ರಃ (ವಿ)	{ ಹಾರಃ (ಪು)
ಸಮಯ - ಸಮಯಃ (ಪು)	ಸರಕಾರ - ಸರ್ವಕಾರಃ (ಪು)
ಸಮರ್ಥ - ಸಮರ್ಥಃ (ವಿ)	ಸರದಿ - ಪರ್ಯಾಯಃ (ಪು)
ಸಮರ್ಥನೆ - ಸಮರ್ಥನಮ್ (ನ)	ಸರಪಳಿ - ಶೃಂಖಲಾ (ಸ್ತ್ರೀ)
ಸಮರ್ಪಕ - ಸಮುಚಿತಃ (ವಿ)	ಸರಬರಾಜು - ೧. ವ್ಯವಸ್ಥಾ (ಸ್ತ್ರೀ)
ಸಮರ್ಪಣೆ - ಸಮರ್ಪಣಮ್ (ನ)	೨. ವಿತರಣಮ್ (ನ)
ಸಮಸ್ತ - ಸಮಸ್ತಃ (ವಿ)	ಸರಳ - ಸರಲಃ (ವಿ)
ಸಮಸ್ಯೆ - ಸಮಸ್ಯಾ (ಸ್ತ್ರೀ)	ಸರಹದ್ದು - ಸೀಮಾ (ಸ್ತ್ರೀ)
ಸಮಾಚಾರ - ವಾರ್ತಾ (ಸ್ತ್ರೀ)	ಸರಾಗ - ಸುಲಭಃ (ವಿ)
ಸಮಾಜ - ಸಮಾಜಃ (ಪು)	ಸರಾಸರಿ - ಮಣಕಿಮ್ (ಅ)
ಸಮಾಧಾನ - ಸಮಾಧಾನಮ್ (ನ)	ಸರಿ - ಸಮೀಚೀನಃ (ವಿ)
ಸಮಾನ - ಸಮಾನಃ (ವಿ)	ಸರಿಗೆ - ತಂತ್ರೀ (ಸ್ತ್ರೀ)
ಸಮಾಪ್ತಿ - ಸಮಾಪ್ತಿಃ (ಸ್ತ್ರೀ)	ಸರೋವರ - ಸರೋವರಮ್ (ನ)
ಸಮಾರಂಭ - ಸಮಾರಂಭಃ (ಪು)	ಸರ್ಜಿಯನ್ - ಶಸ್ತ್ರವೈದ್ಯಃ (ಪು)
ಸಮಾರೋಪ - ಸಮಾರೋಪಃ (ಪು)	ಸರ್ಪ - ಸರ್ಪಃ (ಪು)

ಸರ್ವ - ಸರ್ವಃ (ವಿ) (ಸ.ನಾ)	ಸಸ್ಯಾಯಾಠಿ -
ಸರ್ವಜ್ಞ - ಸರ್ವಜ್ಞಃ (ವಿ)	{ ಸಸ್ಯಾಯಾಠೀ (ಪು)
ಸರ್ವನಾಮ - ಸರ್ವನಾಮ (ನ)	{ ಸಸ್ಯಾಯಾಠೀನೀ (ಸ್ತ್ರೀ)
(ನಕಾರಾಂತಃ)	ಸಹ - ಅತಿ (ಅ)
ಸರ್ವಸ್ವ - ಸರ್ವಸ್ವಮ್ (ನ)	ಸಹಕಾರ - ಸಹಕಾರಃ (ಪು)
ಸರ್ವಾಧಿಕಾರ -	ಸಹಜ - ಸಹಜಃ (ವಿ)
ಸರ್ವಾಧಿಕಾರಃ (ಪು)	ಸಹನೆ - ಸಹನಮ್ (ನ)
ಸಲಕರಣೆ - ಉಪಕರಣಮ್ (ನ)	ಸಹವಾಸ - ಸಹವಾಸಃ (ಪು)
ಸಲಗ - ಮದಗಜಃ (ಪು)	ಸಹಾಯ - ಸಹಾಯಮ್ (ನ)
ಸಲಹೆ - { ಸೂಚನಾ (ಸ್ತ್ರೀ)	ಸಹಿ - ಹಸ್ತಾಂಕನಮ್ (ನ)
{ ಅಭಿಪ್ರಾಯಃ (ಪು)	ಸಹಿತ - ಸಹಿತಃ (ವಿ)
ಸಲಾಕೆ - ಶಲಾಕಾ (ಸ್ತ್ರೀ)	ಸಹೋದರ - ಸಹೋದರಃ (ಪು)
ಸಲಾಮು - ನಮಸ್ಕಾರಃ (ಪು)	ಸಹೋದರಿ - { ಸಹೋದರಾ (ಸ್ತ್ರೀ)
ಸಲಿಗೆ - ಅತಿಪರೀಷಯಃ (ಪು)	{ ಸಹೋದರೀ (ಸ್ತ್ರೀ)
ಸಲುವಾಗಿ - ಕೃತಃ (ಅ)	ಸಹೋದ್ಯೋಗಿ -
ಸಲ್ಲಾಪ - ಸಲ್ಲಾಪಃ (ಪು)	{ ಸಹೋದ್ಯೋಗೀ (ಪು)
ಸವತಿ - ಸವತ್ತೀ (ಸ್ತ್ರೀ)	{ ಸಹೋದ್ಯೋಗಿನೀ
ಸವತೆ - ಉರ್ವಾರುಕಃ (ಪು)	(ಸ್ತ್ರೀ)
ಸವಲತ್ತು - { ಸೌಕರ್ಯಮ್ (ನ)	ಸಂಕಟ - ಸಂಕಟಮ್ (ನ)
{ ಸೌಲಭ್ಯಮ್	ಸಂಕಲ್ಪ - ಸಂಕಲ್ಪಃ (ಪು)
(ನ)	ಸಂಕೇತ - ಸಂಕೇತಃ (ಪು)
ಸವಾರ - { ಆರೋಹಕಃ (ಪು)	ಸಂಕೋಚ - ಸಂಕೋಚಃ (ಪು)
{ ಆರೋಹಿಕಾ (ಸ್ತ್ರೀ)	ಸಂಕ್ರಾಂತಿ - ಸಂಕ್ರಾಂತಿಃ (ಸ್ತ್ರೀ)
ಸವಿ - ಸ್ವಾದುಃ (ವಿ)	ಸಂಕ್ಷಿಪ್ತ - ಸಂಕ್ಷಿಪ್ತಃ (ವಿ)
ಸವುಳು - ಔಷರಃ (ವಿ)	ಸಂಖ್ಯೆ - ಸಂಖ್ಯಾ (ಸ್ತ್ರೀ)
ಸಸಿ - ಸಸ್ಯಮ್ (ನ)	ಸಂಗಡ - ಸಹ (ಅ)

ಸಂಗತಿ - { ವಿಷಯ: (ಪು) ವಾರ್ತಾ (ಸ್ತ್ರೀ)	ಸಂಪರ್ಕ - ಸಂವರ್ಕ: (ಪು)
ಸಂಗೀತ - ಸಂಗೀತಮ್ (ನ)	ಸಂಪಾದಕ - { ಸಂಪಾದಕ: (ಪು) ಸಂಪಾದಿಕಾ (ಸ್ತ್ರೀ)
ಸಂಗ್ರಹ - ಸಂಗ್ರಹ: (ಪು)	ಸಂಪಾದನೆ - ಸಂಪಾದನಮ್ (ನ)
ಸಂಘ - ಸಂಘ: (ಪು)	ಸಂಪಿಗೆ - ಚಂಪಕಮ್ (ನ)
ಸಂಘಟನೆ - ಸಂಘಟನಾ (ಸ್ತ್ರೀ.ನ)	ಸಂಪುಟ -
ಸಂಚಾರ - ಸಂಚಾರ: (ಪು)	೦. ಸಂಪುಟ: (ಪು)
ಸಂಚು - ಕುತಂತ್ರಮ್ (ನ)	೧. ಮಂತ್ರಿಮಂಡಲಮ್ (ನ)
ಸಂಜೆ - { ಸಾಯಂಕಾಲ: (ಪು) ಸಾಯಮ್ (ಅ)	ಸಂಪೂರ್ಣ - ಸಂಪೂರ್ಣ: (ವಿ)
ಸಂಜ್ಞೆ - ಸಂಜ್ಞಾ (ಸ್ತ್ರೀ)	ಸಂಪ್ರದಾಯ - ಸಂಪ್ರದಾಯ: (ಪು)
ಸಂಡಿಗೆ - ಅವದಂತ: (ಪು)	ಸಂಬಳ - ವೇತನಮ್ (ನ)
ಸಂತತಿ - ಸಂತತಿ: (ಸ್ತ್ರೀ)	ಸಂಬಂಧ - ಸಂಬಂಧ: (ಪು)
ಸಂತರ್ಪಣೆ - ಸವಾರಾಧನಂ (ನ)	ಸಂಭವ - ಸಂಭಾವನಾ (ಸ್ತ್ರೀ)
ಸಂತಸ - ಸಂತೋಷ: (ಪು)	ಸಂಭಾವನೆ - ಗೌರವಧನಮ್ (ನ)
ಸಂತಾನ - ಸಂತಾನ: (ಪು)	ಸಂಭಾಷಣೆ - ಸಂಭಾಷಣಮ್ (ನ)
ಸಂತಾಪ - ಸಂತಾಪ: (ಪು)	ಸಂಭ್ರಮ - ಸವೈಭವಮ್ (ಕ್ರಿ.ವಿ)
ಸಂತೋಷ - ಸಂತೋಷ: (ಪು)	ಸಂಯಮ - ಸಂಯಮ: (ಪು)
ಸಂದರ್ಭ - ಸಂದರ್ಭ: (ಪು)	ಸಂವತ್ಸರ - ಸಂವತ್ಸರ: (ಪು)
ಸಂದರ್ಶನ - ಸಂದರ್ಶನಮ್ (ನ)	ಸಂವಿಧಾನ - { ಸಂವಿಧಾನಮ್ (ನ) ರಾಜ್ಯಾಂಗಮ್ (ನ)
ಸಂದು - ಕೋಣ: (ಪು)	ಸಂಶಯ - ಸಂಶಯ: (ಪು)
ಸಂದೇಶ - ಸಂದೇಶ: (ಪು)	ಸಂಶೋಧನೆ - ಸಂಶೋಧನಮ್ (ನ)
ಸಂದೇಹ - ಸಂದೇಹ: (ಪು)	ಸಂಸತ್ತು - ಸಂಸತ್ (ಸ್ತ್ರೀ)
ಸಂಧಿ - ಸಂಧಿ: (ಪು)	ಸಂಸಾರ - ಕುಟುಂಬ: (ಪು.ನ)
ಸಂಧ್ಯಾವಂದನೆ -	ಸಂಸ್ಕಾರ - ಸಂಸ್ಕಾರ: (ಪು)
ಸಂಧ್ಯಾವಂದನಮ್ (ನ)	ಸಂಸ್ಕೃತಿ - ಸಂಸ್ಕೃತಿ: (ಸ್ತ್ರೀ)
ಸಂಪತ್ತು - ಸಂಪತ್ತಿ: (ಸ್ತ್ರೀ)	ಸಂಸ್ಥೆ - ಸಂಸ್ಥಾ (ಸ್ತ್ರೀ)

ಸಂಹಾರ - ಸಂಹಾರಃ (ಪು)

ಸಾಕಣೆ - ಪಾಲನಮ್ (ನ)

ಸಾಕಷ್ಟ - ಯಥೇಷ್ಟಮ್ (ಅ)

ಸಾಕು - ೦. ಅಲಮ್ (ಅ)

೨. ಪರ್ಯಾಪ್ತಮ್ (ವಿ)

ಸಾಕ್ಷಿ - { ಸಾಕ್ಷೀ (ಪು)

{ ಸಾಕ್ಷಿಣೀ (ಸ್ತ್ರೀ)

ಸಾಗರ - ಸಾಗರಃ (ಪು)

ಸಾಗುವಳಿ - ಕೃಷಿಃ (ಸ್ತ್ರೀ)

ಸಾಟಿ - ಸಮಾನಃ (ವಿ)

ಸಾಣೆಕಲ್ಲು - { ಶಾಣಃ (ಪು)

{ ನಿಕಷಃ (ಪು)

ಸಾತ್ವಿಕ - ಸಾತ್ವಿಕಃ (ವಿ)

ಸಾದಾ - ಸಾಮಾನ್ಯಃ (ವಿ)

ಸಾಧನೆ - ೦. ಪರಿಶ್ರಮಃ (ಪು)

೨. ಸಾಧನಮ್ (ನ)

ಸಾಧಾರಣ - ಸಾಧಾರಣಃ (ವಿ)

ಸಾಧು - ಸಾಧುಃ (ಪು)

ಸಾಧ್ಯ - { ಸಾಧ್ಯಃ (ವಿ)

{ ಶಕ್ಯಃ (ವಿ)

ಸಾಪ್ತಾಹಿಕ - { ಸಾಪ್ತಾಹಿಕಃ (ವಿ)

{ ಸಾಪ್ತಾಹಿಕೀ

(ಸ್ತ್ರೀ)

ಸಾವೀತುಗೊಳಿಸುವಿಕೆ -

ಪ್ರಮಾಣೀಕರಣಮ್ (ನ)

ಸಾಬೂನು - ಫೇನಕಮ್ (ನ)

ಸಾಬೂನು ಪೆಟ್ಟಿಗೆ -

ಫೇನಕಪೇಟಿಕಾ (ಸ್ತ್ರೀ)

ಸಾಮಗ್ರಿ - ಸಾಮಗ್ರೀ (ಸ್ತ್ರೀ)

ಸಾಮರ್ಥ್ಯ - ಸಾಮರ್ಥ್ಯಮ್ (ನ)

ಸಾಮಾಜಿಕ - { ಸಾಮಾಜಿಕಃ (ವಿ)

{ ಸಾಮಾಜಿಕೀ (ಸ್ತ್ರೀ)

ಸಾಮಾನು - ವಸ್ತು (ನ)

ಸಾಮಾನ್ಯ - ೦. ಪ್ರಾಯಃ (ಅ)

೨. ಸಾಮಾನ್ಯಃ (ವಿ)

ಸಾಮೂಹಿಕ - { ಸಾಮೂಹಿಕಃ (ವಿ)

{ ಸಾಮೂಹಿಕೀ

(ಸ್ತ್ರೀ)

ಸಾಮ್ರಾಜ್ಯ - ಸಾಮ್ರಾಜ್ಯಮ್ (ನ)

ಸಾಯಂಕಾಲ - ಸಾಯಂಕಾಲಃ (ಪು)

ಸಾರಾಂಶ - ಸಾರಾಂಶಃ (ಪು)

ಸಾರಿ - ವಾರಃ (ಪು)

ಸಾರಿಗೆ - ಸಂವಹನಮ್ (ನ)

ಸಾರಿಸುವಿಕೆ - ಉಪಲೇಪನಮ್ (ನ)

ಸಾರು - { ಸಾರಃ (ಪು)

{ ರಸಃ (ಪು)

ಸಾರ್ವಜನಿಕ - { ಸಾರ್ವಜನಿಕಃ (ವಿ)

{ ಸಾರ್ವಜನಿಕೀ

(ಸ್ತ್ರೀ)

ಸಾಲ - ಋಣಮ್ (ನ)

ಸಾಲಗಾರ - ಅಧಮರ್ಣಃ (ಪು)

ಸಾಲಾಗಿ - ಪಂಕ್ತಿಶಃ (ಅ)

ಸಾಲು - ಪಂಕ್ತಿಃ (ಸ್ತ್ರೀ)

ಸಾವಕಾಶವಾಗಿ - ಶನ್ಯಃ (ಅ)

ಸಾವಿರ - ಸಹಸ್ರಮ್ (ನ)

ಸಾವಿರಾರು - ಸಹಸ್ರಶಃ (ಅ)

ಸಾವು - ಮರಣಮ್ (ನ)	ಸಿಮೆಂಟ್ - ವಜ್ರಚೂರ್ಣಮ್
ಸಾಷ್ಟಾಂಗ -	(ನ)
ಸಾಷ್ಟಾಂಗಮ್ (ಕ್ರಿ.ವಿ)	ಸಿರಿ - ಐಶ್ವರ್ಯಮ್ (ನ)
ಸಾಸರ್ - ಚವಕಾಧಾಸೀ (ಸ್ತ್ರೀ)	ಸಿಲ್ಕು - ಕೌಶೇಯಃ (ವಿ)
ಸಾಸಿವೆ - ಸರ್ವಪಃ (ಪು)	ಸಿಹಿ - ೧. ಮಧುರಃ (ಪು)
ಸಾಹಸ - ಸಾಹಸಮ್ (ನ)	೨. ಮಧುರಃ (ವಿ)
ಸಾಹಿತಿ - { ಲೇಖಕಃ (ಪು)	ಸಿಂಪಡಿಸುವಿಕೆ - ಸೇಚನಮ್ (ನ)
{ ಲೇಖಿಕಾ (ಸ್ತ್ರೀ)	ಸಿಂಬಳ - ಸಿಂಘಾಣಮ್ (ನ)
ಸಾಹುಕಾರ - ಧನಿಕಃ (ಪು)	ಸಿಂಹ - { ಸಿಂಹಃ (ಪು)
ಸಾಹುಕಾರ್ತಿ - ಧನಿಕಾ (ಸ್ತ್ರೀ)	{ ಸಿಂಹೀ (ಸ್ತ್ರೀ)
ಸಾಂಕ್ರಾಮಿಕ - { ಸಾಂಕ್ರಾಮಿಕಃ	ಸಿಂಹಾಸನ - ಸಿಂಹಾಸನಮ್ (ನ)
{ (ವಿ)	ಸೀಕರಣೆ - ರಸಾಯನಮ್ (ನ)
{ ಸಾಂಕ್ರಾಮಿಕೀ	ಸೀಟು - ಆಸನಮ್ (ನ)
{ (ಸ್ತ್ರೀ)	ಸೀನು - { ಕ್ಷುತಮ್ (ನ)
ಸಾಂತ್ವನ - ಸಾಂತ್ವನಮ್ (ನ)	{ ಕ್ಷವಃ (ಪು)
ಸಾಂಬಾರು (ಹುಳಿ) - ಕ್ಷಧಿತಂ(ನ)	ಸೀಬೆಹಣ್ಣು - ಬೀಜಪೂರಮ್ (ನ)
ಸಿಟ್ಟು - ಕೋಪಃ (ಪು)	ಸೀಮೆ - ಸೀಮಾ (ಸ್ತ್ರೀ)
ಸಿಡಿದ - ಸ್ಫುಟಿತಃ (ವಿ)	ಸೀಮೆಎಣ್ಣೆ - ಮೃತ್ಪ್ರಲಮ್ (ನ)
ಸಿಡಿಲು - ಅಶನಃ (ಪು.ಸ್ತ್ರೀ)	ಸೀರೆ - ಶಾಟಿಕಾ (ಸ್ತ್ರೀ)
ಸಿಡುಕು - ಕೋಪಃ (ಪು)	ಸೀಸ - ಸೀಸಕಮ್ (ನ)
ಸಿಡುಬು - ಶೀತಲಾ (ಸ್ತ್ರೀ)	ಸೀಸೆ - ಕೂಪೀ (ಸ್ತ್ರೀ)
ಸಿದ್ಧ - ಸಿದ್ಧಃ (ವಿ)	ಸೀಳುವಿಕೆ - ವಿದಾರಣಮ್ (ನ)
ಸಿದ್ಧತೆ - ಸಿದ್ಧತಾ (ಸ್ತ್ರೀ)	ಸುಖಿ - ಸುಖಮ್ (ನ)
ಸಿದ್ಧಾಂತ - ಸಿದ್ಧಾಂತಃ (ಪು)	ಸುಗ್ರೀವಾಜ್ಞೆ - ಸುಗ್ರೀವಾಜ್ಞಾ
ಸಿನೆಮಾ - ಚಲನಚಿತ್ರಮ್ (ನ)	(ಸ್ತ್ರೀ)
ಸಿಪ್ಪೆ - ಶಿಂಭಾ (ಸ್ತ್ರೀ)	ಸುಡುಗಾಡು - ಶ್ಮಶಾನಮ್ (ನ)
ಸಿಬ್ಬಂದಿ - ಕರ್ಮಕರ (ವು)	ಸುಣ್ಣ - ಸುಧಾ (ಸ್ತ್ರೀ)

ಸುತಾರಾಂ - ಸೌಶ್ವಯೇನ (ಪು)	ಸುಳಿಗಾಳಿ - ಚಕ್ರವಾತಃ (ಪು)
(ತೃತೀಯಾ ವಿಭಕ್ತಿಃ)	ಸುಳಿವು - ಚಿಹ್ನಮ್ (ನ)
ಸುತ್ತಮುತ್ತ - ಪರಿತಃ (ಅ)	ಸುಳ್ಳು - ಅಸತ್ಯಮ್ (ನ)
ಸುತ್ತಿಗೆ - ಮುದ್ಗರಃ (ಪು)	ಸುಂಕ - ಶುಲ್ಕಃ (ಪು.ನ)
ಸುತ್ತ - ೧. ಪರಿಭ್ರಮಣಮ್ (ನ)	ಸುಂದರ - { ಸುಂದರಃ (ವಿ)
೨. ಚಕ್ರಮ್ (ನ)	{ ಸುಂದರಿಃ (ಸ್ತ್ರೀ)
ಸುತ್ತೋಲೆ - ಪರಿಪತ್ರಮ್ (ನ)	ಸೂಕ್ತ - ಯುಕ್ತಃ (ವಿ)
ಸುಧಾರಣೆ - ಪ್ರಗತಿಃ (ಸ್ತ್ರೀ)	ಸೂಕ್ತ - ಸೂಕ್ತಃ (ಸ್ತ್ರೀ)
ಸುದ್ದಿ - ವಾರ್ತಾ (ಸ್ತ್ರೀ)	ಸೂಕ್ಷ್ಮ - ಸೂಕ್ಷ್ಮಃ (ವಿ)
ಸುಪ್ತ - ಸುಪ್ತಃ (ವಿ)	ಸೂಚನೆ - ಸೂಚನಾ (ಸ್ತ್ರೀ)
ಸುಪ್ಪತ್ತಿಗೆ - ತಲ್ಪಃ (ಪು)	ಸೂಜಿ - ಸೂಜೀ (ಸ್ತ್ರೀ)
ಸುಪ್ರಸಿದ್ಧ - ಸುಪ್ರಸಿದ್ಧಃ (ವಿ)	ಸೂಟ್‌ಕೇಸ್ -
ಸುಭಾಷಿತ - ಸುಭಾಷಿತಮ್ (ನ)	ಯಾನಪೇಟಿಕಾ (ಸ್ತ್ರೀ)
ಸುಮಂಗಲಿ - ಸುಮಂಗಲೀ (ಸ್ತ್ರೀ)	ಸೂತಕ - ಅಶೌಚಮ್ (ನ)
ಸುಮಾರು - { ಸಾಮಾನ್ಯತಃ (ಅ)	ಸೂತ್ರ - ಸೂತ್ರಮ್ (ನ)
{ ಮಾಕಿಮ್ (ಅ)	ಸೂಪರಿಂಟೆಂಡೆಂಟ್ - ಅಧೀಕ್ಷಕಃ (ಪು)
ಸುಮ್ಮನೆ - ೧. ತೂಷ್ಣೀಮ್ (ಅ)	ಸೂಪರ್‌ವೈಸರ್ -
೨. ಏವಮೇವ (ಅ)	ಪರ್ಯವೇಕ್ಷಕಃ (ಪು)
ಸುರಂಗ - ಸುರಂಗಃ (ಪು)	ಸೂರು - ವಲೀಕಮ್ (ನ)
ಸುರುಳಿ - ಚಕ್ರಕಃ (ಪು)	ಸೂರ್ಯ - ಸೂರ್ಯಃ (ಪು)
ಸುಲಭ - ಸುಲಭಃ (ವಿ)	ಸೂಲಗಿತ್ತಿ - ಪುಸವಿಕಾ (ಸ್ತ್ರೀ)
ಸುಲಿಗೆ - ಲುಂರನಮ್ (ನ)	ಸೂಳೆ - ವೇಶ್ಯಾ (ಸ್ತ್ರೀ)
ಸುವರ್ಣಗಡ್ಡೆ - ಸೂರಣಃ (ಪು)	ಸೃಷ್ಟಿ - ಸೃಷ್ಟಿಃ (ಸ್ತ್ರೀ)
ಸುಶಿಕ್ಷಿತ - ಸುಶಿಕ್ಷಿತಃ (ವಿ)	ಸೆಕೆ - { ಘರ್ಮಃ (ಪು)
ಸುಸ್ತು - ಆಯಾಸಃ (ಪು)	{ ಔಷ್ಣ್ಯಮ್ (ನ)
ಸುಳಿ - ೧. ಅವರ್ತಃ (ಪು)	ಸಣಬುದಾರ - ಶಣಸೂತ್ರಮ್
೨. ಕಿಸಲಯಮ್ (ನ)	(ನ)

ಸಮಿಲಕ್ಷುರಿ -	ಸೊನ್ನೆ - ಶೂನ್ಯಮ್ (ಸ)
ಸಾಮಿಸುಖಯಾನಮ್ (ನ)	ಸೊಪ್ಪು - ಹರಿತಕಮ್ (ಸ)
ಸರಗು - ಅಂಚಲಃ (ಪು)	ಸೊಬಗು - ಸೌಂದರ್ಯಮ್ (ನ)
ಸೆರೆ - ೧. ಸುರಾ (ಸ್ತ್ರೀ)	ಸೊಸೆ - ಸ್ನುಷಾ (ಸ್ತ್ರೀ)
೨. ಬಂಧನಮ್ (ನ)	ಸೊಳೆ - ದಲಮ್ (ಸ)
೩. ಪ್ರಸೃತಿಃ (ಸ್ತ್ರೀ)	ಸೊಳ್ಳೆ - ಮಶಕಃ (ಪು)
ಸೆರೆಮನೆ - ಕಾರಾಗೃಹಮ್ (ನ)	ಸೊಂಟ - ಕಟಿಃ (ಸ್ತ್ರೀ)
ಸೆಲ್ (ಬ್ಯಾಟರಿ) -	ಸೊಂಟಪಟ್ಟಿ - ಕಟಿಪಟ್ಟಿಃ (ಪು)
ವಿದ್ಯುತ್ಕೋಷಃ (ಪು)	ಸೊಂಡಿಲು - ಶುಂಡಾ (ಸ್ತ್ರೀ)
ಸೇಡು - ಪ್ರತೀಕಾರಃ (ಪು)	ಸೊಂಪು - ಸಮೃದ್ಧಿಃ (ಸ್ತ್ರೀ)
ಸೆಳೆಯುವಿಕೆ - ಅಕರ್ಷಣಮ್ (ನ)	ಸೋಗು - ಕಪಟಿಃ (ಪು.ನ)
ಸೇತುವೆ - ಸೇತುಃ (ಪು)	ಸೋಜಿಗ - ಆಶ್ಚರ್ಯಮ್ (ನ)
ಸೇನೆ - ಸೇನಾ (ಸ್ತ್ರೀ)	ಸೋಡಚೀಟಿ -
ಸೇಬು - ಸೇವಮ್ (ನ)	ವಿಚ್ಛೇದನಪತ್ರಮ್ (ನ)
ಸೇಲ್ಸ್ ರೆಪ್ರೆಸೆಂಟೇಟಿವ್ -	ಸೋದರ - ಸಹೋದರಃ (ಸ್ತ್ರೀ)
ವಿಕ್ರಯಪ್ರತಿನಿಧಿಃ (ಪು)	ಸೋದರತ್ನ -
ಸೇವಕ - { ಸೇವಕಃ (ಪು)	{ ಮಾತುಲಾನೀ (ಸ್ತ್ರೀ)
{ ಸೇವಿಕಾ (ಸ್ತ್ರೀ)	{ ಮಾತುಲೀ (ಸ್ತ್ರೀ)
ಸೇವಂತಿಗೆ - ಸೇವಂತಿಕಾ (ಸ್ತ್ರೀ)	ಸೋದರಮಾವ - ಮಾತುಲಃ
ಸೇವೆ - ಸೇವಾ (ಸ್ತ್ರೀ)	(ಪು)
ಸೈಕಲ್ಲು - ದ್ವಿಚಕ್ರಕಾ (ಸ್ತ್ರೀ)	ಸೋದರಳಿಯ - ಭಾಗಿನೇಯಃ (ಪು)
ಸೈಕಲ್‌ರಿಕ್ಷಾ - ರಿಕ್ಷಾಯಾನಮ್ (ನ)	ಸೋದರಿ - { ಸಹೋದರೀ (ಸ್ತ್ರೀ)
ಸೈನಿಕ - ಸೈನಿಕಃ (ಪು)	{ ಸಹೋದರಾ (ಸ್ತ್ರೀ)
ಸೈನ್ಯ - ಸೈನ್ಯಮ್ (ನ)	ಸೋಫಾ - ಸೋಫಾ (ಅ)
ಸೊಕ್ಕು - ಮದಃ (ಪು)	ಸೋಮಾರಿ - ಅಲಸಃ (ವಿ)
ಸೊಗಸು - ಸೌಂದರ್ಯಮ್ (ನ)	ಸೋರೆ - ಅಲಾಬು (ನ)
ಸೊತ್ತು - ಸ್ವಮ್ (ನ.ಪು)	ಸೋಲು - ಪರಾಜಯಃ (ಪು)

ಸೋಂಕು - ಸಂಪರ್ಕಃ (ಪು)	ಸ್ಥಾಪನೆ - ಸ್ಥಾಪನಾ (ಸ್ತ್ರೀ.ನ)
ಸೌಕರ್ಯ - ಸೌಕರ್ಯಮ್ (ನ)	ಸ್ಥಿತಿ - ಸ್ಥಿತಿಃ (ಸ್ತ್ರೀ)
ಸೌಖ್ಯ - ಸೌಖ್ಯಮ್ (ನ)	ಸ್ಥಿರ - ಸ್ಥಿರಃ (ವಿ)
ಸೌಟು - ದರ್ವೀ (ಸ್ತ್ರೀ)	ಸ್ಥೂಲ - ಸ್ಥೂಲಃ (ವಿ)
ಸೌತೆ - ಉರ್ವಾರುಕಮ್ (ನ)	ಸ್ನಾತಕ - ಸ್ನಾತಕಃ (ವಿ)
ಸೌದೆ - ಕಾಪ್ತಮ್ (ನ)	ಸ್ನಾನ - ಸ್ನಾನಮ್ (ನ)
ಸೌಭಾಗ್ಯ - ಸೌಭಾಗ್ಯಮ್ (ನ)	ಸ್ನಾಯು - ಸ್ನಾಯುಃ (ಸ್ತ್ರೀ)
ಸೌಲಭ್ಯ - ಸೌಲಭ್ಯಮ್ (ನ)	ಸ್ನೇಹ - ಸ್ನೇಹಃ (ಪು)
ಸೌಂದರ್ಯ - ಸೌಂದರ್ಯಮ್ (ನ)	ಸ್ನೇಹಿತ - { ಮಿತ್ರಮ್ (ನ)
ಸೂಟ್ಕರ್ - ಸೂಟ್ಕರ್ಯಾನಮ್	{ ಸ್ನೇಹಿತಃ (ಪು)
(ನ)	ಸ್ನೇಹಿತೆ - ಸ್ನೇಹಿತಾ (ಸ್ತ್ರೀ)
ಸ್ವಿಕರ್ - ಶ್ಲೇಷಕಮ್ (ನ)	ಸ್ನೋ - ಹೈಮಿಕಾ (ಸ್ತ್ರೀ)
ಸ್ವಿನೋ -	ಸ್ವರ್ಧ - ಸ್ವರ್ಧಾ (ಸ್ತ್ರೀ)
{ ಶೀಘ್ರಲಿಪಿಕರಃ (ಪು)	ಸ್ವರ್ಶ - ಸ್ವರ್ಶಃ (ಪು)
{ ಶೀಘ್ರಲಿಪಿಕರೀ (ಸ್ತ್ರೀ)	ಸ್ವಪ್ನ - ಸ್ವಪ್ನಃ (ವಿ)
ಸ್ವಪ್ನರ್ - ಯೋಜಿನೀ (ಸ್ತ್ರೀ)	ಸ್ವಂದನ - ಸ್ವಂದನಮ್ (ನ)
ಸ್ವೀನ್‌ಲೆಸ್‌ಸ್ವೀಲ್ -	ಸ್ವಟಿಕ - ಸ್ವಟಿಕಮ್ (ನ.ಪು)
ಶ್ವೇತಾಯಃ (ನ)	ಸ್ಪುಟ - ಸ್ಪುಟಃ (ವಿ)
(ಸಕಾರಾಂತಃ)	ಸ್ಪೂರ್ತಿ - ಸ್ಪೂರ್ತಿಃ (ಸ್ತ್ರೀ)
ಸ್ವೇಷನ್ - { ಸ್ಥಾನಕಮ್ (ನ)	ಸ್ಪುರಣೆ - ಸ್ಪುರಣಮ್ (ನ)
{ ನಿಃಸ್ಥಾನಮ್ (ನ)	ಸ್ಪುಶಾನ - ಶ್ವಶಾನಮ್ (ನ)
ಸ್ವೇಷನ್‌ಮಾಸ್ಪರ್ -	ಸ್ಪುರಕ - ಸ್ಪುರಕಮ್ (ನ)
ನಿಃಸ್ಥಾನಾಧಿಕಾರೀ (ಪು)	ಸ್ವಚ್ಛ - ಸ್ವಚ್ಛಃ (ವಿ)
ಸ್ತೋತ್ರ - ಸ್ತೋತ್ರಮ್ (ನ)	ಸ್ವತಂತ್ರ - ಸ್ವತಂತ್ರಃ (ವಿ)
ಸ್ತ್ರೀ - ಸ್ತ್ರೀ (ಸ್ತ್ರೀ)	ಸ್ವತಹ - ಸ್ವಯಮ್ (ಅ)
ಸ್ಥಳ - ಸ್ಥಲಮ್ (ನ)	ಸ್ವದೇಶೀ - ಸ್ವದೇಶೀಯಃ (ವಿ)
ಸ್ಥಾನ - ಸ್ಥಾನಮ್ (ನ)	ಸ್ವಪ್ನ - ಸ್ವಪ್ನಃ (ಪು)

ಸ್ವಭಾವ - ಸ್ವಭಾವಃ (ಪು)
 ಸ್ವಯಂವರ - ಸ್ವಯಂವರಃ (ಪು)
 ಸ್ವರ - ಸ್ವರಃ (ಪು)
 ಸ್ವರಾಜ್ಯ - ಸ್ವರಾಜ್ಯಮ್ (ನ)
 ಸ್ವರೂಪ - ಸ್ವರೂಪಮ್ (ನ)
 ಸ್ವರ್ಗ - ಸ್ವರ್ಗಃ (ಪು)
 ಸ್ವಂತ - ಸ್ವೀಯಃ (ವಿ)
 ಸ್ವಲ್ಪ - { ಸ್ವಲ್ಪಮ್ (ಕ್ರಿ.ವಿ)
 { ಕಿಂಚಿತ್ (ಅ)
 ಸ್ವಸ್ತಿಕ - ಸ್ವಸ್ತಿಕಃ (ಪು)
 ಸ್ವಾಗತ - ಸ್ವಾಗತಮ್ (ನ)
 ಸ್ವಾತಂತ್ರ್ಯ - ಸ್ವಾತಂತ್ರ್ಯಮ್ (ನ)
 ಸ್ವಾಧೀನ - ಸ್ವಾಧೀನಃ (ವಿ)
 ಸ್ವಾಭಾವಿಕ -

{ ಸ್ವಾಭಾವಿಕಃ (ವಿ)
 { ಸ್ವಾಭಾವಿಕೇ (ಸ್ತ್ರೀ)

ಸ್ವಾಭಿಮಾನ - ಸ್ವಾಭಿಮಾನಃ (ಪು)
 ಸ್ವಾಮಿ - ಸ್ವಾಮೀ (ಪು)
 ಸ್ವಾರಸ್ಯ - ಸ್ವಾರಸ್ಯಮ್ (ನ)
 ಸ್ವಾರ್ಥ - ಸ್ವಾರ್ಥಃ (ಪು)
 ಸ್ವಿಚ್ - ಪಿಂಜಃ (ಪು)
 ಸ್ವೀಕಾರ - ಸ್ವೀಕಾರಃ (ಪು)
 ಸ್ವೇಟರ್ - ಸ್ವೇದಕಃ (ಪು)
 ಸ್ವೇಚ್ಛೆ - ಸ್ವೇಚ್ಛಾ (ಸ್ತ್ರೀ)

ಹ

ಹಕ್ಕು - { ಪಕ್ಷೀ (ಪು)
 { ಪಕ್ಷಿಣೀ (ಸ್ತ್ರೀ)

ಹಕ್ಕು - ಅಧಿಕಾರಃ (ಪು)
 ಹಕ್ಕುದಾರ - { ಅಧಿಕಾರೀ (ಪು)
 { ಅಧಿಕಾರಿಣೀ (ಸ್ತ್ರೀ)

ಹಗರಣ - ಕೋಲಾಹಲಃ (ಪು)
 ಹಗಲು - ದಿವಾ (ಅ)
 ಹಗುರ - ಲಘುಃ (ವಿ)
 ಹಗೆ - ೧. ವೈರಮ್ (ನ)
 ೨. ಶತ್ರುಃ (ಪು)

ಹಗ್ಗ - ರಜ್ಜುಃ (ಸ್ತ್ರೀ)
 ಹಚ್ಚಡ - ಛಾದಕಮ್ (ನ)
 ಹಚ್ಚೆ - ಪತ್ರಲೇಖಾ (ಸ್ತ್ರೀ)
 ಹಜಾಮ - { ನಾಪಿತಃ (ಪು)
 { ಕ್ಷೌರಿಕಃ (ಪು)

ಹತ - ಆಗ್ರಹಃ (ಪು)
 ಹಡಗು - ಮಹಾನೌಕಾ (ಸ್ತ್ರೀ)
 ಹಣ - ಧನಮ್ (ನ)
 ಹಣತೆ - ಮೃದ್ಧೀಪಃ (ಪು)
 ಹಣೆಗೆ - ಕಂಕತಮ್ (ನ)
 ಹಣೆ - ಲಲಾಟಮ್ (ನ)
 ಹಣ್ಣು - ಫಲಮ್ (ನ)
 ಹತೋಟಿ - ನಿಯಂತ್ರಣಮ್ (ನ)

ಹತ್ತಾರು - ದಶಶಃ (ಅ)
 ಹತ್ತಿ - ಕಾರ್ಪಾಸಮ್ (ನ)
 ಹತ್ತಿರ - ಸಮೀಪಮ್ (ಅ)

ಹತ್ತು - ದಶ (ತ್ರಿ.ಲಿ)
 (ನಿತ್ಯಬಹುವಚನಮ್)

ಹದ - ಪಾಕಃ (ಪು)

ಹದ್ದು - { ಗೃಧ್ರಃ (ಪು)	ಹಲ್ಯಾ - ನೀಚಃ (ವಿ)
{ ಗೃಧ್ರೀ (ಸ್ತ್ರೀ)	ಹವಳ - ಪ್ರವಾಲಃ (ಪು.ನ)
ಹನಿ - ಬಿಂದುಃ (ಪು)	ಹವಿಸ್ಸು - ಹವಿಃ (ನ)
ಹಪ್ಪಳ - { ಪರ್ಪಟಃ (ಪು)	{ ಸಕಾರಾಂತಃ
{ ಪರ್ಪಟೀ (ಸ್ತ್ರೀ)	ಹವೆ - ವಾಯುಃ (ಪು)
ಹಬೆ - ಬಾಷ್ಪಮ್ (ನ)	ಹವ್ಯಾಸ - ವ್ಯಸನಮ್ (ನ)
ಹಬ್ಬು - ಪರ್ಪದಿನಮ್ (ನ)	ಹಸನು - ನಿರ್ಮಲಃ (ವಿ)
ಹಮಾಲಿ - ಭಾರವಾಹಃ (ಪು)	ಹಸಿ - ಆದ್ರ್ಯಃ (ವಿ)
ಹಮ್ಮು - ಗರ್ವಃ (ಪು)	ಹಸಿರು - ೧. ಹರಿತಃ (ಪು)
ಹರಕು - ಭಿನ್ನಃ (ವಿ)	೨. ಹರಿತಃ (ವಿ)
ಹರಕೆ - ೧. ಆಶೀರ್ವಾದಃ (ಪು)	ಹಸಿವು - ಬುಭುಕ್ಷಾ (ಸ್ತ್ರೀ)
೨. ಪ್ರಾರ್ಥನಾ (ಸ್ತ್ರೀ.ನ)	ಹಸು - { ಧೇನುಃ (ಸ್ತ್ರೀ)
ಹರಟೆ - ಜಲ್ಪನಮ್ (ನ)	{ ಗೌಃ (ಸ್ತ್ರೀ.ಪು)
ಹರಳಿಣ್ಣೆ - ಎರಂಡತೈಲಮ್ (ನ)	ಹಸುಳೆ - ಶಿಶುಕಃ (ಪು)
ಹರಿಗೋಲು - ನೌಕಾದಂಡಃ (ಪು)	ಹಸ್ತ - ಹಸ್ತಃ (ಪು)
ಹರಿತ - ತೀಕ್ಷ್ಣಃ (ಪು)	ಹಳದಿ - ೧. ಪೀತಃ (ಪು)
ಹರಿವೆ - ವಾಸ್ತುಕಮ್ (ನ)	೨. ಪೀತಃ (ವಿ)
ಹರೆಯ - ಯೌವನಮ್ (ನ)	ಹಳಬ - ವೃದ್ಧಃ (ವಿ)
ಹರ್ಷ - ಹರ್ಷಃ (ಪು)	ಹಳಿ - ೧. ನಂದನಮ್ (ನ)
ಹಲಗೆ - ಫಲಕಮ್ (ನ)	೨. ಪಟ್ಟಿಕಾ (ಸ್ತ್ರೀ)
ಹಲವು - { ಬಹು (ಅ) (ವಿ)	ಹಳೆಯದು - ಪುರಾತನಃ (ವಿ)
{ ಅನೇಕಃ (ಸ.ನಾ)	ಹಳ್ಳಿ - ಗ್ರಾಮಃ (ಪು)
ಹಲಸು - ೧. ಪನಸಃ (ಪು)	ಹಂಗಾಮಿ - ತಾತ್ಕಾಲಿಕಃ (ವಿ)
೨. ಪನಸಮ್ (ನ)	ಹಂಗಾಮು - ಸಮಯಃ (ಪು)
ಹಲ್ಲಿ - ಗೃಹಗೋಧಿಕಾ (ಸ್ತ್ರೀ)	ಹಂಗು - ದಾಕ್ಷಿಣ್ಯಮ್ (ನ)
ಹಲ್ಲು - ದಂತಃ (ಪು)	ಹಂಚಿಕೆ - ವಿತರಣಮ್ (ನ)
ಹಲ್ಲುಪುಡಿ - ದಂತಚೂರ್ಣಂ (ನ)	ಹಂಡೆ - ಉದಭಾಂಡಮ್ (ನ)

ಹಂತ - ಸ್ವರಃ (ಪು)	ಹಾಸ್ಯಗಾರ - ವಿದೂಷಕಃ (ಪು)
ಹಂದಿ - ವರಾಹಃ (ಪು)	ಹಾಹಾಕಾರ - ಹಾಹಾಕಾರಃ (ಪು)
ಹಂಬಲ - ಅಪೇಕ್ಷಾ (ಸ್ತ್ರೀ)	ಹಾಳು - ನಾಶಃ (ಪು)
ಹಂಸ - ಹಂಸಃ (ಪು)	ಹಾಳೆ - { ಕಾಗದಮ್ (ನ)
ಹಾಗಲ - ೧. ಕಾರವೇಲ್ಲಃ (ಪು)	{ ಪತ್ರಮ್ (ನ)
೨. ಕಾರವೇಲ್ಲಮ್ (ನ)	ಹಿಗ್ಗಿದ - ಸ್ಪೀತಃ (ವಿ)
ಹಾಗೂ - ಅಪಿ ಚ (ಅ)	ಹಿಗ್ಗು - ಸಂತೋಷಃ (ಪು)
ಹಾಗೆ - { ತಥಾ (ಅ)	ಹಿಟ್ಟು - ಪಿಷ್ಟಮ್ (ನ)
{ ಇವ (ಅ)	ಹಿಡಿ - ಮುಷ್ಟಿಃ (ಪು. ಸ್ತ್ರೀ)
ಹಾಜರಿ - ಉಪಸ್ಥಿತಿಃ (ಸ್ತ್ರೀ)	ಹಿಡಿಕೆ - ತ್ಸರುಃ (ಪು)
ಹಾಡು - ಗೀತಮ್ (ನ)	ಹಿತ - ಹಿತಃ (ವಿ)
ಹಾಡುಗಾರ - ಗಾಯಕಃ (ಪು)	ಹಿತಕರ - { ಹಿತಕರಃ (ಪು)
ಹಾಡುಗಾರ್ತಿ - ಗಾಯಿಕಾ (ಸ್ತ್ರೀ)	{ ಹಿತಕರೀ (ಸ್ತ್ರೀ)
ಹಾದರ - ವ್ಯಭಿಚಾರಃ (ಪು)	ಹಿತ್ಯೆಷಿ - { ಹಿತ್ಯೆಷೀ (ಪು)
ಹಾದಿ - ಮಾರ್ಗಃ (ಪು)	{ ಹಿತ್ಯೆಷಿಣೀ (ಸ್ತ್ರೀ)
ಹಾನಿ - ಹಾನಿಃ (ಸ್ತ್ರೀ)	ಹಿತ್ತಲು - ಪಾಟಿಕಾ (ಸ್ತ್ರೀ)
ಹಾರ - ಹಾರಃ (ಪು)	ಹಿತ್ತಾಳೆ - ಪಿತ್ತಲಮ್ (ನ)
ಹಾರೆ - ಖನಿತ್ರಮ್ (ನ)	ಹಿನ್ನೆಲೆ - ಪೃಷ್ಠಭೂಮಿಃ (ಸ್ತ್ರೀ)
ಹಾರೈಕೆ - ಆಶಂಸನಮ್ (ನ)	ಹಿಪ್ಪಲಿ - ಪಿಪ್ಪಲೀ (ಸ್ತ್ರೀ)
ಹಾಲು - ಕ್ಷೀರಮ್ (ನ)	ಹಿಮ - ಹಿಮಮ್ (ನ)
ಹಾವನೆ - ಶೈವಾಲಮ್ (ನ)	ಹಿಮಾಲಯ - ಹಿಮಾಲಯಃ (ಪು)
ಹಾವಳಿ - ಉಪದ್ರವಃ (ಪು)	ಹಿಮ್ಮಡಿ - ಪಾಷ್ಟಿಃ (ಪು)
ಹಾವಾಡಿಗ - ಅಹಿತುಂಡಿಕಃ (ಪು)	ಹಿರಿಮೆ - ಶ್ರೇಷ್ಠತಾ (ಸ್ತ್ರೀ)
ಹಾವು - ಸರ್ಪಃ (ಪು)	ಹಿರಿಯ - ಜ್ಯೇಷ್ಠಃ (ವಿ)
ಹಾಸಿಗೆ - ಶಯ್ಯಾ (ಸ್ತ್ರೀ)	ಹಿಸುಕುವಿಕೆ - ಮರ್ದನಮ್ (ನ)
ಹಾಸುಹೊಕ್ಕು - ಓತಪ್ರೋತಂ (ಪು)	ಹಿಸೆ - ದಾಯಭಾಗಃ (ಪು)
ಹಾಸ್ಯ - ಉಪಹಾಸಃ (ಪು)	ಹಿಂಡಿ - ಪಿಣ್ಯಾಕಃ (ಪು)

ಹಿಂಡು - ಗಣಃ (ಪು)	ಹುಟ್ಟುಹಬ್ಬ -
ಹಿಂಡುವಿಕೆ -	ಜನ್ಮೋತ್ಸವಃ (ಪು)
೧. ನಿಷ್ಪೀಡನಮ್ (ನ)	ಹುಟ್ಟುವಳಿ - ಉತ್ಪತ್ತಿಃ (ಸ್ತ್ರೀ)
೨. ದೋಹನಮ್ (ನ)	ಹುಟ್ಟೂರು - ಜನ್ಮಸ್ಥಲಮ್ (ನ)
ಹಿಂದು - ಹಿಂದುಃ (ಪು)	ಹುಡಿ - ಚೂರ್ಣಮ್ (ನ)
ಹಿಂದೆ - ೧. ಪೂರ್ವಮ್ (ಅ)	ಹುಡುಕುವುದು - ಅನ್ವೇಷಣಮ್
೨. ಪೃಷ್ಠತಃ (ಅ)	(ನ)
ಹಿಂಭಾಗ - ಪೃಷ್ಠಭಾಗಃ (ಪು)	ಹುಡುಗ - ಬಾಲಕಃ (ಪು)
ಹಿಂಬಾಲಿಸುವಿಕೆ -	ಹುಡುಗಾಟ - ಬಾಲಭಾವಃ (ಪು)
ಅನುಸರಣಮ್ (ನ)	ಹುಡುಗಿ - ಬಾಲಿಕಾ (ಸ್ತ್ರೀ)
ಹಿಂಸಾಚಾರ - ಹಿಂಸಾಚಾರಃ	ಹುಣಿಸೆ - ೧. ತಿಂತ್ರಿಣೀ (ಸ್ತ್ರೀ)
(ಪು)	೨. ತಿಂತ್ರಿಣೀಕಂ (ನ)
ಹಿಂಸೆ - ಹಿಂಸಾ (ಸ್ತ್ರೀ)	ಹುಣ್ಣಿಮೆ - ಪೂರ್ಣಿಮಾ (ಸ್ತ್ರೀ)
ಹೀಗೆ - { ಇತಿ (ಅ)	ಹುಣ್ಣು - ವ್ರಣಃ (ಪು.ನ)
{ ಏವಮ್ (ಅ)	ಹುತ್ತ - ವಲ್ಮೀಕಃ (ಪು.ನ)
ಹೀನ - ಹೀನಃ (ವಿ)	ಹುದುಗಿದ - ನಿಗೂಢಃ (ಁ)
ಹೀರುವಿಕೆ - ಆಚೂಷಣಮ್ (ನ)	ಹುದ್ದೆ - ಸ್ಥಾನಮ್ (ನ)
ಹೀರೆ - ಕೋಶಾತಕೀ (ಸ್ತ್ರೀ)	ಹುಬ್ಬು - ಭ್ರೂಃ (ಸ್ತ್ರೀ)
ಹುಕುಂ - ಆಜ್ಞಾ (ಸ್ತ್ರೀ)	ಹುಮ್ಮಸ್ಸು - ಉತ್ಸಾಹಃ (ಪು)
ಹುಗಿಯುವಿಕೆ - ನಿಖಿನನಮ್ (ನ)	ಹುರಿ - ರಜ್ಜುಃ (ಸ್ತ್ರೀ)
ಹುಗ್ಗಿ - ಮುದ್ದಾನ್ನಮ್ (ನ)	ಹುರಿಗಡಲೆ - ಭೃಷ್ಟಚಣಕಃ (ಪು)
ಹುಚ್ಚೆ - ಉನ್ಮತ್ತಃ (ವಿ)	ಹುರಿಯಾಳು - ಸ್ಪರ್ಧಾಲಃ (ಪು)
ಹುಚ್ಚು - ಉನ್ಮಾದಃ (ಪು)	ಹುರಿಹಿಟ್ಟು - ಕರಂಭಃ (ಪು)
ಹುಟ್ಟು - { ಜನ್ಮ (ನ)	ಹುರುಪು - ಉತ್ಸಾಹಃ (ಪು)
{ (ನಕಾರಾಂತಃ)	ಹುರುಳಿ - ಕುಳಿತ್ಕಃ (ಪು)
{ ಉತ್ಪತ್ತಿಃ (ಸ್ತ್ರೀ)	ಹುರುಳಿಕಾಯಿ - ನಿಷ್ಪಾವಃ (ಪು)

ಹುರುಳು - ಸಾರಃ (ಪು)
 ಹುಲಿ - { ವ್ಯಾಘ್ರಃ (ಪು)
 { ವ್ಯಾಘ್ರೀ (ಸ್ತ್ರೀ)
 ಹುಲುಸು - ಸಮೃದ್ಧಿಃ (ಸ್ತ್ರೀ)
 ಹುಲ್ಲು - ತೃಣಮ್ (ನ)
 ಹುಸಿ - ಅಸತ್ಯಮ್ (ನ)
 ಹುಳಿ - ೧. ಆಮ್ಲಃ (ಪು)
 ೨. ಆಮ್ಲಃ (ವಿ)
 ೩. ಕ್ಷುಧಿತಮ್ (ನ)
 ಹುಳು - { ಜಂತುಃ (ಪು)
 { ಕೀಟಃ (ಪು)
 ಹುಳುಕಡ್ಡಿ - ಮಂಡಲಕಮ್ (ನ)
 ಹುಳುಕು - ಕೀಟವಿದ್ಧಃ (ವಿ)
 ಹುಂಜ - ಕುಕ್ಕುಟಃ (ಪು)
 ಹುಂಬ - ಸ್ಥೂಲಬುದ್ಧಿಃ
 (ಪು.ಸ್ತ್ರೀ)
 ಹೂ - ಪುಷ್ಪಮ್ (ನ)
 ಹೂಜಿ - ಗಲಂತಿಕಾ (ಸ್ತ್ರೀ)
 ಹೂದಾನಿ - ಪುಷ್ಪಾಧಾನೀ (ಸ್ತ್ರೀ)
 ಹೂದೋಟಿ - ಉದ್ಯಾನಮ್ (ನ)
 ಹೂವಾಡಿಗ -
 { ಮಾಲಾಕಾರಃ (ಪು)
 { ಮಾಲಾಕಾರೀ (ಸ್ತ್ರೀ)
 ಹೂಂಕಾರ - ಹೂಂಕಾರಃ (ಪು)
 ಹೃದಯ - ಹೃದಯಮ್ (ನ)
 ಹೆಗಲು - { ಅಂಸಃ (ಪು.ನ)
 { ಸ್ಕಂಧಃ (ಪು)

ಹೆಗ್ಗಣ - { ಮೂಷಿಕಃ (ಪು)
 { ದೀರ್ಘದೇಹೀ (ಪು)
 ಹೆಗ್ಗಣಕೆ - ಮಹತ್ವಾ (ಸ್ತ್ರೀ)
 ಹೆಚ್ಚಳ - ಅಧಿಕೃಮ್ (ನ)
 ಹೆಚ್ಚು - ಅಧಿಕಃ (ವಿ)
 ಹೆಚ್ಚುಕಡಿಮೆ - ನ್ಯೂನಾಧಿಕಮ್
 (ನ)
 ಹೆಜ್ಜೆ - ಪದಮ್ (ನ)
 ಹೆಡಗೆ - ಕಂಡೋಲಃ (ಪು)
 ಹೆಡೆ - ಫಣಾ (ಸ್ತ್ರೀ.ಪು)
 ಹೆಡ್ಡ - ಮೂಢಃ (ವಿ)
 ಹೆಣ - ಶವಃ (ಪು.ನ)
 ಹೆಣಿಗೆ - ಗ್ರಥನಮ್ (ನ)
 ಹೆಣ್ಣು - ಸ್ತ್ರೀ (ಸ್ತ್ರೀ)
 ಹೆದರಿಕೆ - ಭಯಮ್ (ನ)
 ಹೆದೆ - ಜ್ಯಾ (ಸ್ತ್ರೀ)
 ಹೆದ್ದಾರಿ - ರಾಜಮಾರ್ಗಃ (ಪು)
 ಹೆಪ್ಪು - ಆತಂಚನಮ್ (ನ)
 ಹೆಪ್ಪುಗಟ್ಟಿದ - ಘನೀಭೂತಃ (ವಿ)
 ಹೆಬ್ಬಾಗಿಲು - ಮಹಾದ್ವಾರಮ್
 (ನ)
 ಹೆಬ್ಬಾವು - ಅಜಗರಃ (ಪು)
 ಹೆಬ್ಬೆಟ್ಟು - ಅಂಗುಷ್ಠಃ (ಪು)
 ಹೆಮ್ಮೆ - ಅಭಿಮಾನಃ (ಪು)
 ಹೆರಳು - ಕಬರೀ (ಸ್ತ್ರೀ)
 ಹೆರಿಗೆ - ಪ್ರಸವಃ (ಪು)
 ಹೆರೆಮಣಿ - ಈಲೀ (ಸ್ತ್ರೀ)

ಹೆಚ್ಚು - ಶಿರಸ್ತ್ರಾಣಮ್ (ನ)	ಹೊಟ್ಟೆನೋವು -
ಹೆಸರು - ೧. ನಾಮ (ನ)	ಉದರವೇದನಾ (ಸ್ತ್ರೀ)
(ನಕಾರಾಂತಃ)	ಹೊಟ್ಟೆಪಾಡು -
೨. ಮುದ್ದುಃ (ಪು)	ಉದರಂಭರಣಮ್ (ನ)
ಹೆಳವ - ಪಂಗುಃ (ಪು)	ಹೊಟ್ಟೆಬಾಕ - ಉದರಂಭರಿಃ (ಪು)
ಹೆಂಗಸು - ಸ್ತ್ರೀ (ಸ್ತ್ರೀ)	ಹೊಡೆತ - ಪ್ರಹಾರಃ (ಪು)
ಹೆಂಚು - ಮೃಚ್ಛದಃ (ಪು)	ಹೊಣೆ - ದಾಯಿತ್ವಮ್ (ನ)
ಹೆಂಡ - ಸುರಾ (ಸ್ತ್ರೀ)	ಹೊಣೆಗಾರ - ಪ್ರತಿಭೂಃ (ಪು)
ಹೆಂಡತಿ - ಪತ್ನೀ (ಸ್ತ್ರೀ)	ಹೊತ್ತಿಗೆ - ಪುಸ್ತಿಕಾ (ಸ್ತ್ರೀ)
ಹೆಣೆ - ಕಥಮ್ (ಅ)	ಹೊತ್ತು - ಕಾಲಃ (ಪು)
ಹೆಣಿ - ಭೀರುಃ (ಏ)	ಹೊದಿಕೆ - ೧. ಛಾದಕಮ್ (ನ)
ಹೆಣು - ಯೂಕಃ (ಪು)	೨. ಆಚ್ಛಾದನಮ್ (ನ)
ಹೆಣಕ - ಯಥೇಷ್ಟಮ್ (ಅ)	ಹೊನ್ನು - ಸ್ವರ್ಣಮ್ (ನ)
ಹೆಣು - ಮಲಮ್ (ಪು.ನ)	ಹೊನ್ನೆ - ಪುನ್ನಾಗಃ (ಪು)
ಹೆಣಿಗೆ - ೧. ಜುಗುಪ್ಸಾ (ಸ್ತ್ರೀ)	ಹೊಯ್ಯಾಟ - ದ್ವೈಧೀಭಾವಃ (ಪು)
೨. ಮಲಿನತಾ (ಸ್ತ್ರೀ)	ಹೊರಗೆ - ಬಹಿಃ (ಅ)
ಹೆಣಿಕೆ - ಅಭಿಪ್ರಾಯಃ (ಪು)	ಹೊರಡುವಿಕೆ - ಪ್ರಸ್ಥಾನಮ್ (ನ)
ಹೆಂಗರ್ - ಉದ್ಬಂಧಕಮ್ (ನ)	ಹೊರತು - ವಿನಾ (ಅ)
ಹೆಣಕ್ಕುಲು - ಪ್ರೌಢಶಾಲಾ (ಸ್ತ್ರೀ)	ಹೊರಳಾಡು - ಲುಂಠನಮ್ (ನ)
ಹೊಣಕ್ಕುಳು - ನಾಭಿಃ (ಪು.ಸ್ತ್ರೀ)	ಹೊರೆ - ಭಾರಃ (ಪು)
ಹೊಣಕ್ಕುಳುಟ್ಟು - ವಂದೀ (ಪು)	ಹೊಲ - ಕ್ಷೇತ್ರಮ್ (ನ)
ಹೊಣಕ್ಕುಳುವಿಕೆ - ಶ್ಲಾಘನಮ್ (ನ)	ಹೊಲಸು - ಮಾಲಿನ್ಯಮ್ (ನ)
ಹೊಣೆ - ಧೂಮಃ (ಪು)	ಹೊಲಿಗೆ - ಸೀವನಮ್ (ನ)
ಹೊಣೆಗೊಪ್ಪು - ತಮಾಮಿಃ (ಪು)	ಹೊಲಿಗೆಯಂತ್ರ -
ಹೊಟ್ಟು - ತುಷಃ (ಪು)	ಸೀವನಯಂತ್ರಮ್ (ನ)
ಹೊಟ್ಟೆ - ಉದರಮ್ (ನ)	ಹೊಸ - { ನೂತನಃ (ಏ)
ಹೊಟ್ಟೆಕಿಚ್ಚು - ಅಸೂಯಾ (ಸ್ತ್ರೀ)	{ ನವೀನಃ (ಏ)

ಹೊಸಬ - ನೂತನಃ (ವಿ)	ಹೋಮ - ಹೋಮಃ (ಪು)
ಹೊಸಿಲು - ದೇಹಲೀ (ಸ್ತ್ರೀ)	ಹೋರಿ - ವೃಷಭಃ (ಪು)
ಹೊಳಪು - ಕಾಂತಿಃ (ಸ್ತ್ರೀ)	ಹೋಲಿಕೆ - ಸಾಮ್ಯಮ್ (ನ)
ಹೊಳೆ - ನದೀ (ಸ್ತ್ರೀ)	ಹೋಲ್ದರ್ - ದೀಪಧರಃ (ಪು)
ಹೊಳ್ಳೆ - { ಘೋಷಾ (ಸ್ತ್ರೀ)	ಹೋಳಿ - ಹೋಲೀ (ಸ್ತ್ರೀ)
{ ನಾಸಾಪುಟಃ (ಪು)	ಹೋಳಿಗೆ - ಪೂಲಿಕಾ (ಸ್ತ್ರೀ)
ಹೊಂಡ - ಗರ್ತಃ (ಪು)	ಹೋಳು - ಖಂಡಮ್ (ನ.ಪು)
ಹೊಂದಾಣಿಕೆ -	ಹೌದು - { ಆಮ್ (ಅ)
ಸಮಂಜನಮ್ (ನ)	{ ಸತ್ಯಮ್ (ಅ)
ಹೋಟಲು -	ಹ್ರಸ್ವ - ಹ್ರಸ್ವಃ (ವಿ)
ಉಪಾಹಾರಗೃಹಮ್ (ನ)	ಹ್ರಾಸ - ಹ್ರಾಸಃ (ಪು)
ಹೋತ - ಅಜಃ (ಪು)	



ಪರಿಶಿಷ್ಟ - ೧

ಸಂಖ್ಯೆಗಳು .. ಸಂಖ್ಯಾಃ

<p>ಒಂದು - ಏಕವಾ (ವಿ)</p> <p>ಎರಡು - { ದ್ವೇ (ನ.ಸ್ಮೀ) { ದ್ವಾ (ಪು)</p> <p>ಮೂರು - { ತ್ರೀಣಿ (ನ) { ತ್ರಯಃ (ಪು) { ತ್ರಿಸ್ತಃ (ಸ್ಮೀ)</p> <p>ನಾಲ್ಕು - { ಚತ್ವಾರಿ (ನ) { ಚತ್ವಾರಃ (ಪು) { ಚತಸ್ರಃ (ಸ್ಮೀ)</p> <p>ಐದು - ಪಂಚ (ತ್ರಿ.ಲಿ)(ನಿ.ಬ)</p> <p>ಆರು - ಷಟ್ ,,</p> <p>ಏಳು - ಸಪ್ತ ,,</p> <p>ಎಂಟು - ಅಷ್ಟ ,,</p> <p>ಒಂಭತ್ತು - ನವ,,</p> <p>ಹತ್ತು - ದಶ ,,</p> <p>ಏನ್ನೊಂದು - ಏಕಾದಶ ,,</p> <p>ಏನ್ನೆರಡು - ದ್ವಾದಶ ,,</p> <p>ಏದಿಮೂರು - ತ್ರಯೋದಶ ,,</p> <p>ಏದಿನಾಲ್ಕು - ಚತುರ್ದಶ ,,</p> <p>ಏದಿನೈದು - ಪಂಚದಶ ,,</p> <p>ಏದಿನಾರು - ಷೋಡಶ ,,</p> <p>ಏದಿನೇಳು - ಸಪ್ತದಶ ,,</p> <p>ಏದಿನೆಂಟು - ಅಷ್ಟಾದಶ ,,</p> <p>ಏತ್ತೊಂಭತ್ತು - ನವದಶ ,,</p> <p>ಇಪ್ಪತ್ತು - ವಿಂಶತಿಃ (ಸ್ಮೀ)(ನಿ.ಏ)</p>	<p>ಇಪ್ಪತ್ತೊಂದು -</p> <p>ಏಕವಿಂಶತಿಃ (ಸ್ಮೀ) (ನಿ.ಏ)</p> <p>ಇಪ್ಪತ್ತೆರಡು - ದ್ವಾವಿಂಶತಿಃ ,,</p> <p>ಇಪ್ಪತ್ತೂರು - ತ್ರಯೋವಿಂಶತಿಃ ,,</p> <p>ಇಪ್ಪತ್ತಾಲ್ಕು - ಚತುರ್ವಿಂಶತಿಃ ,,</p> <p>ಇಪ್ಪತ್ತೈದು - ಪಂಚವಿಂಶತಿಃ ,,</p> <p>ಇಪ್ಪತ್ತಾರು - ಷಡ್ ವಿಂಶತಿಃ ,,</p> <p>ಇಪ್ಪತ್ತೇಳು - ಸಪ್ತವಿಂಶತಿಃ ,,</p> <p>ಇಪ್ಪತ್ತೆಂಟು - ಅಷ್ಟಾವಿಂಶತಿಃ ,,</p> <p>ಇಪ್ಪತ್ತೊಂಭತ್ತು - ನವವಿಂಶತಿಃ ,,</p> <p>ಮೂವತ್ತು - ತ್ರಿಂಶತ್ ,,</p> <p>ಮೂವತ್ತೊಂದು - ಏಕತ್ರಿಂಶತ್ ,,</p> <p>ಮೂವತ್ತೆರಡು - ದ್ವಾತ್ರಿಂಶತ್ ,,</p> <p>ಮೂವತ್ತೂರು -</p> <p style="text-align: right;">ತ್ರಯಸ್ತಿಂಶತ್ ,,</p> <p>ಮೂವತ್ತಾಲ್ಕು - ಚತುಸ್ತಿಂಶತ್ ,,</p> <p>ಮೂವತ್ತೈದು - ಪಂಚತ್ರಿಂಶತ್ ,,</p> <p>ಮೂವತ್ತಾರು - ಷಟ್ ತ್ರಿಂಶತ್ ,,</p> <p>ಮೂವತ್ತೇಳು - ಸಪ್ತತ್ರಿಂಶತ್ ,,</p> <p>ಮೂವತ್ತೆಂಟು - ಅಷ್ಟಾತ್ರಿಂಶತ್ ,,</p> <p>ಮೂವತ್ತೊಂಭತ್ತು -</p> <p style="text-align: right;">ನವತ್ರಿಂಶತ್ ,,</p> <p>ನಲವತ್ತು - ಚತ್ವಾರಿಂಶತ್ ,,</p> <p>ನಲವತ್ತೊಂದು -</p> <p style="text-align: right;">ಏಕಚತ್ವಾರಿಂಶತ್ ,,</p>
--	--

ನಲವತ್ತೆರಡು -	ಅರವತ್ತು - ಷಷ್ಠಿಃ (ಸ್ತ್ರೀ) (ನಿ.ಏ)
ದ್ವಿಚತ್ವಾರಿಂಶತ್ (ಸ್ತ್ರೀ)(ನಿ.ಏ)	ಅರವತ್ತೊಂದು - ಏಕಷಷ್ಠಿಃ ..
ನಲವತ್ತೂರು -	ಅರವತ್ತೆಡರು - ದ್ವಿಷಷ್ಠಿಃ ..
ತ್ರಿಚತ್ವಾರಿಂಶತ್	.. ಅರವತ್ತೂರು - ತ್ರಿಷಷ್ಠಿಃ ..
ನಲವತ್ಸಾಲ್ಕು -	ಅರವತ್ಸಾಲ್ಕು - ಚತುಃಷಷ್ಠಿಃ ..
ಚತುಶ್ಚತ್ವಾರಿಂಶತ್	.. ಅರವತ್ತೈದು - ಪಂಚಷಷ್ಠಿಃ ..
ನಲವತ್ತೈದು -	ಅರವತ್ತಾರು - ಷಟ್‌ಷಷ್ಠಿಃ ..
ಪಂಚಚತ್ವಾರಿಂಶತ್	.. ಅರವತ್ತೇಳು - ಸಪ್ತಷಷ್ಠಿಃ ..
ನಲವತ್ತಾರು -	ಅರವತ್ತೆಂಟು - ಅಷ್ಟಷಷ್ಠಿಃ ..
ಷಟ್‌ಚತ್ವಾರಿಂಶತ್	.. ಅರವತ್ತೊಂಭತ್ತು - ನವಷಷ್ಠಿಃ ..
ನಲವತ್ತೇಳು -	ಎಪ್ಪತ್ತು - ಸಪ್ತತಿಃ ..
ಸಪ್ತಚತ್ವಾರಿಂಶತ್	.. ಎಪ್ಪತ್ತೊಂದು - ಏಕಸಪ್ತತಿಃ ..
ನಲವತ್ತೆಂಟು -	ಎಪ್ಪತ್ತೆರಡು - ದ್ವಿಸಪ್ತತಿಃ ..
ಅಷ್ಟಚತ್ವಾರಿಂಶತ್	.. ಎಪ್ಪತ್ತೂರು - ತ್ರಿಸಪ್ತತಿಃ ..
ನಲವತ್ತೊಂಭತ್ತು -	ಎಪ್ಪತ್ಸಾಲ್ಕು - ಚತುಃಸಪ್ತತಿಃ ..
ನವಚತ್ವಾರಿಂಶತ್	.. ಎಪ್ಪತ್ತೈದು - ಪಂಚಸಪ್ತತಿಃ ..
ಐವತ್ತು - ಪಂಚಾಶತ್	.. ಎಪ್ಪತ್ತಾರು - ಷಟ್‌ಸಪ್ತತಿಃ ..
ಐವತ್ತೊಂದು - ಏಕಪಂಚಾಶತ್	.. ಎಪ್ಪತ್ತೇಳು - ಸಪ್ತಸಪ್ತತಿಃ ..
ಐವತ್ತೆರಡು - ದ್ವಿಪಂಚಾಶತ್	.. ಎಪ್ಪತ್ತೆಂಟು - ಅಷ್ಟಸಪ್ತತಿಃ ..
ಐವತ್ತೂರು - ತ್ರಿಪಂಚಾಶತ್	.. ಎಪ್ಪತ್ತೊಂಭತ್ತು - ನವಸಪ್ತತಿಃ ..
ಐವತ್ಸಾಲ್ಕು - ಚತುಃಪಂಚಾಶತ್	.. ಎಂಭತ್ತು - ಅಶೀತಿಃ ..
ಐವತ್ತೈದು - ಪಂಚಪಂಚಾಶತ್	.. ಎಂಭತ್ತೊಂದು - ಏಕಾಶೀತಿಃ ..
ಐವತ್ತಾರು - ಷಟ್‌ಪಂಚಾಶತ್	.. ಎಂಭತ್ತೆರಡು - ದ್ವಿಶೀತಿಃ ..
ಐವತ್ತೇಳು - ಸಪ್ತಪಂಚಾಶತ್	.. ಎಂಭತ್ತೂರು - ತ್ರೈಶೀತಿಃ ..
ಐವತ್ತೆಂಟು - ಅಷ್ಟಪಂಚಾಶತ್	.. ಎಂಭತ್ಸಾಲ್ಕು - ಚತುರಶೀತಿಃ ..
ಐವತ್ತೊಂಭತ್ತು -	ಎಂಭತ್ತೈದು - ಪಂಚಾಶೀತಿಃ ..
ನವಪಂಚಾಶತ್	.. ಎಂಭತ್ತಾರು - ಷಡಶೀತಿಃ ..

ಎಂಭತ್ತೇಳು - ಸಪ್ತಾಶೀತಿಃ (ಸ್ತ್ರೀ) ತೊಂಭತ್ತಾಲ್ಕು - ಚತುರ್ನವತಿಃ

(ನಿ.ಏ)

(ಸ್ತ್ರೀ)(ನಿ.ಏ)

ಎಂಭತ್ತೆಂಟು - ಅಷ್ಟಾಶೀತಿಃ .. ತೊಂಭತ್ತೈದು - ಪಂಚನವತಿಃ ..

ಎಂಭತ್ತೊಂಭತ್ತು - ನವಾಶೀತಿಃ,, ತೊಂಭತ್ತಾರು - ಷಣ್ಣವತಿಃ ..

ತೊಂಭತ್ತು - ನವತಿಃ .. ತೊಂಭತ್ತೇಳು - ಸಪ್ತನವತಿಃ ..

ತೊಂಭತ್ತೊಂದು - ಏಕನವತಿಃ .. ತೊಂಭತ್ತೆಂಟು - ಅಷ್ಟನವತಿಃ ..

ತೊಂಭತ್ತೆರಡು - ದ್ವಿನವತಿಃ .. ತೊಂಭತ್ತೊಂಭತ್ತು - ನವನವತಿಃ,,

ತೊಂಭತ್ತೂರು - ತ್ರಿನವತಿಃ .. ನೂರು - ಶತಮ್ (ನ)



ಪರಿಶಿಷ್ಟ -- ೨

ಸಂಖ್ಯಾವಾಚಕಗಳು

	(ಪ್ರ)	(ಸ್ತ್ರೀ)	(ನ)
ವೊದಲನೆಯ	ಪ್ರಥಮಃಮಾ*ಮಮ್**
ಎರಡನೆಯ	ದ್ವಿತೀಯಃ	. ಯಾ	... ಯಮ್
ಮೂರನೆಯ	ತೃತೀಯಃ	... ಯಾಯಮ್
ಸಾಲ್ಕನೆಯ	ಚತುರ್ಥಃಥೀಥಮ್
ಐದನೆಯ	ಪಂಚಮಃ	... ಮೀಮಮ್
ಆರನೆಯ	ಷಷ್ಠಃ	... ಪ್ತೀಷ್ಠಮ್
ಏಳನೆಯ	ಸಪ್ತಮಃಮೀಮಮ್
ಎಂಟನೆಯ	ಅಷ್ಟಮಃಮೀಮಮ್
ಒಂಭತ್ತನೆಯ	ನವಮಃಮೀಮಮ್
ಹತ್ತನೆಯ	ದಶಮಃಮೀಮಮ್
ಹನ್ನೊಂದನೆಯ	ಏಕಾದಶಃ	...ಶೀಶಮ್
ಹನ್ನೆರಡನೆಯ	ದ್ವಾದಶಃಶೀಶಮ್
ಹದಿಮೂರನೆಯ	ತ್ರಯೋದಶಃಶೀಶಮ್
ಹದಿನಾಲ್ಕನೆಯ	ಚತುರ್ದಶಃಶೀಶಮ್
ಹದಿನೈದನೆಯ	ಪಂಚದಶಃಶೀ	... ಶಮ್
ಹದಿನಾರನೆಯ	ಷೋಡಶಃಶೀಶಮ್
ಹದಿನೇಳನೆಯ	ಸಪ್ತದಶಃ	ಶೀಶಮ್
ಹದಿನೆಂಟನೆಯ	ಅಷ್ಟಾದಶಃಶೀಶಮ್
ಹತ್ತೊಂಭತ್ತನೆಯ	ನವದಶಃಶೀಶಮ್
ಇಪ್ಪತ್ತನೆಯ	ವಿಂಶತಮಃ	...ತಮೀ	...ತಮಮ್

* 'ಪ್ರಥಮಾ' ಎಂದು ರೂಪ } ಇದೇ ರೀತಿ ಮುಂದೆಯೂ ತಿಳಿಯಬೇಕು.
 ** 'ಪ್ರಥಮಮ್' ಎಂದು ರೂಪ } ಭೇದವಿರುವ ಅಂತಿಮಭಾಗವನ್ನು ಮಾತ್ರ
 ಬೇರೆಯಾಗಿ ಬರೆದಿದೆ.

ಇಪ್ಪತ್ತೊಂದನೆಯ	ಏಶವಿಂಶತಿತಮಃಮೀ .. ಮಮ್
ಇಪ್ಪತ್ತೆರಡನೆಯ	ದ್ವಾವಿಂಶತಿತಮಃಮೀ .. ಮಮ್
ಇಪ್ಪತ್ತೂರನೆಯ	ತ್ರಯೋವಿಂಶತಿತಮಃಮೀ .. ಮಮ್
ಇಪ್ಪತ್ನಾಲ್ಕನೆಯ	ಚತುರ್ವಿಂಶತಿತಮಃ	... ಮೀ .. ಮಮ್
ಇಪ್ಪತ್ತೈದನೆಯ	ಪಂಚವಿಂಶತಿತಮಃಮೀಮಮ್
ಇಪ್ಪತ್ತಾರನೆಯ	ಷಡ್ವಿಂಶತಿತಮಃಮೀಮಮ್
ಇಪ್ಪತ್ತೇಳನೆಯ	ಸಪ್ತವಿಂಶತಿತಮಃಮೀಮಮ್
ಇಪ್ಪತ್ತೆಂಟನೆಯ	ಅಷ್ಟಾವಿಂಶತಿತಮಃಮೀಮಮ್
ಇಪ್ಪತ್ತೊಂಭತ್ತನೆಯ	ನವವಿಂಶತಿತಮಃಮೀ ... ಮಮ್
ಮೂವತ್ತನೆಯ	ತ್ರಿಂಶತ್ತಮಃಮೀ ಮಮ್
ಮೂವತ್ತೊಂದನೆಯ	ಏಕತ್ರಿಂಶತ್ತಮಃಮೀ .. ಮಮ್
ಮೂವತ್ತೆರಡನೆಯ	ದ್ವಾತ್ರಿಂಶತ್ತಮಃ	... ಮೀಮಮ್
ಮೂವತ್ತೂರನೆಯ	ತ್ರಯಸ್ತ್ರಿಂಶತ್ತಮಃ	...ಮೀ ಮಮ್
ಮೂವತ್ನಾಲ್ಕನೆಯ	ಚತುಸ್ತ್ರಿಂಶತ್ತಮಃ	... ಮೀ ... ಮಮ್
ಮೂವತ್ತೈದನೆಯ	ಪಂಚತ್ರಿಂಶತ್ತಮಃಮೀಮಮ್
ಮೂವತ್ತಾರನೆಯ	ಷಟ್ತ್ರಿಂಶತ್ತಮಃ	.. ಮೀಮಮ್
ಮೂವತ್ತೇಳನೆಯ	ಸಪ್ತತ್ರಿಂಶತ್ತಮಃಮೀಮಮ್
ಮೂವತ್ತೆಂಟನೆಯ	ಅಷ್ಟತ್ರಿಂಶತ್ತಮಃಮೀಮಮ್
ಮೂವತ್ತೊಂಭತ್ತನೆಯ	ನವತ್ರಿಂಶತ್ತಮಃಮೀ ... ಮಮ್
ನಲವತ್ತನೆಯ	ಚತ್ವಾರಿಂಶತ್ತಮಃಮೀಮಮ್
ನಲವತ್ತೊಂದನೆಯ	ಏಕಚತ್ವಾರಿಂಶತ್ತಮಃಮೀಮಮ್
ನಲವತ್ತೆರಡನೆಯ	ದ್ವಿಚತ್ವಾರಿಂಶತ್ತಮಃಮೀಮಮ್
ನಲವತ್ತೂರನೆಯ	ತ್ರಿಚತ್ವಾರಿಂಶತ್ತಮಃಮೀಮಮ್
ನಲವತ್ನಾಲ್ಕನೆಯ	ಚತುಶ್ಚತ್ವಾರಿಂಶತ್ತಮಃಮೀಮಮ್
ನಲವತ್ತೈದನೆಯ	ಪಂಚಚತ್ವಾರಿಂಶತ್ತಮಃಮೀಮಮ್
ನಲವತ್ತಾರನೆಯ	ಷಟ್ ಚತ್ವಾರಿಂಶತ್ತಮಃಮೀಮಮ್
ನಲವತ್ತೇಳನೆಯ	ಸಪ್ತಚತ್ವಾರಿಂಶತ್ತಮಃಮೀಮಮ್

ನಲವತ್ತೆಂಟನೆಯ	ಅಷ್ಟಚತ್ವಾರಿಂಶತ್ತಮಃ	...ಮೀ	...ಮಮ್
ನಲವತ್ತೊಂಭತ್ತನೆಯ	ನವಚತ್ವಾರಿಂಶತ್ತಮಃ	.. ಮೀ	...ಮಮ್
ಐವತ್ತನೆಯ	ಪಂಚಾಶತ್ತಮಃ	...ಮೀಮಮ್
ಐವತ್ತೊಂದನೆಯ	ಏಕಪಂಚಾಶತ್ತಮಃ	ಮೀಮಮ್
ಐವತ್ತೆರಡನೆಯ	ದ್ವಿಪಂಚಾಶತ್ತಮಃ	.. ಮೀ	...ಮಮ್
ಐವತ್ತೂರನೆಯ	ತ್ರಿಪಂಚಾಶತ್ತಮಃ	ಮೀ	.. ಮಮ್
ಐವತ್ಸಾಲ್ಕನೆಯ	ಚತುಃಪಂಚಾಶತ್ತಮಃಮೀಮಮ್
ಐವತ್ತೈದನೆಯ	ಪಂಚಪಂಚಾಶತ್ತಮಃ	. ಮೀಮಮ್
ಐವತ್ತಾರನೆಯ	ಷಟ್ ಪಂಚಾಶತ್ತಮಃ	... ಮೀ	. ಮಮ್
ಐವತ್ತೇಳನೆಯ	ಸಪ್ತಪಂಚಾಶತ್ತಮಃಮೀ	. ಮಮ್
ಐವತ್ತೆಂಟನೆಯ	ಅಷ್ಟಪಂಚಾಶತ್ತಮಃಮೀಮಮ್
ಐವತ್ತೊಂಭತ್ತನೆಯ	ನವಪಂಚಾಶತ್ತಮಃಮೀಮಮ್
ಅರವತ್ತನೆಯ	ಷಷ್ಠಿತಮಃಮೀಮಮ್
ಅರವತ್ತೊಂದನೆಯ	ಏಕಷಷ್ಠಿತಮಃಮೀಮಮ್
ಅರವತ್ತೆರಡನೆಯ	ದ್ವಿಷಷ್ಠಿತಮಃಮೀಮಮ್
ಅರವತ್ತೂರನೆಯ	ತ್ರಿಷಷ್ಠಿತಮಃಮೀಮಮ್
ಅರವತ್ಸಾಲ್ಕನೆಯ	ಚತುಃಷಷ್ಠಿತಮಃ	.. ಮೀಮಮ್
ಅರವತ್ತೈದನೆಯ	ಪಂಚಷಷ್ಠಿತಮಃಮೀ	.. ಮಮ್
ಅರವತ್ತಾರನೆಯ	ಷಟ್ ಷಷ್ಠಿತಮಃಮೀ	... ಮಮ್
ಅರವತ್ತೇಳನೆಯ	ಸಪ್ತಷಷ್ಠಿತಮಃ	. ಮೀಮಮ್
ಅರವತ್ತೆಂಟನೆಯ	ಅಷ್ಟಷಷ್ಠಿತಮಃಮೀ	. ಮಮ್
ಅರವತ್ತೊಂಭತ್ತನೆಯ	ನವಷಷ್ಠಿತಮಃಮೀಮಮ್
ಎಪ್ಪತ್ತನೆಯ	ಸಪ್ತತಿತಮಃಮೀಮಮ್
ಎಪ್ಪತ್ತೊಂದನೆಯ	ಏಕಸಪ್ತತಿತಮಃಮೀ	.. ಮಮ್
ಎಪ್ಪತ್ತೆರಡನೆಯ	ದ್ವಿಸಪ್ತತಿತಮಃಮೀ	.. ಮಮ್
ಎಪ್ಪತ್ತೂರನೆಯ	ತ್ರಿಸಪ್ತತಿತಮಃ	... ಮೀಮಮ್
ಎಪ್ಪತ್ಸಾಲ್ಕನೆಯ	ಚತುಃಸಪ್ತತಿತಮಃಮೀಮಮ್

ಎಷ್ಟತ್ತೈದನೆಯ	ಪಂಚಸಪ್ತತಿತಮಃಮೀ . .ಮವರ್
ಎಷ್ಟತ್ತಾರನೆಯ	ಷಟ್ ಸಪ್ತತಿತಮಃಮೀ ... ಮವರ್
ಎಷ್ಟತ್ತೇಳನೆಯ	ಸಪ್ತಸಪ್ತತಿತಮಃ	.. ಮೀ ...ಮವರ್
ಎಷ್ಟತ್ತೊಂಟನೆಯ	ಅಷ್ಟಸಪ್ತತಿತಮಃ	..ಮೀಮವರ್
ಎಂಭತ್ತನೆಯ	ನವಸಪ್ತತಿತಮಃ	.ಮೀ . . .ಮವರ್
ಎಂಭತ್ತೊಂದನೆಯ	ಅಶೀತಿತಮಃ	..ಮೀಮವರ್
ಎಂಭತ್ತೆರಡನೆಯ	ಏಕಾಶೀತಿತಮಃ	. ಮೀ . ಮವರ್
ಎಂಭತ್ತೂರನೆಯ	ದ್ವ್ಯಶೀತಿತಮಃ	..ಮೀಮವರ್
ಎಂಭತ್ತಾಲ್ಪನೆಯ	ತ್ರೈಶೀತಿತಮಃ	.. ಮೀ . ಮವರ್
ಎಂಭತ್ತೈದನೆಯ	ಚತುರಶೀತಿತಮಃ	..ಮೀ ಮವರ್
ಎಂಭತ್ತಾರನೆಯ	ಪಂಚಾಶೀತಿತಮಃ	. ಮೀ . . .ಮವರ್
ಎಂಭತ್ತೇಳನೆಯ	ಷಡಶೀತಿತಮಃ	.. ಮೀಮವರ್
ಎಂಭತ್ತೊಂಟನೆಯ	ಸಪ್ತಾಶೀತಿತಮಃ	..ಮೀ . ಮವರ್
ಎಂಭತ್ತೊಂಭತ್ತನೆಯ	ಅಷ್ಟಾಶೀತಿತಮಃ	. ಮೀ ಮವರ್
ತೊಂಭತ್ತನೆಯ	ನವಾಶೀತಿತಮಃ	. ಮೀ ಮವರ್
ತೊಂಭತ್ತೊಂದನೆಯ	ನವತಿತಮಃ	ಮೀ . ಮವರ್
ತೊಂಭತ್ತೆರಡನೆಯ	ಏಕನವತಿತಮಃ	..ಮೀಮವರ್
ತೊಂಭತ್ತೂರನೆಯ	ದ್ವಿನವತಿತಮಃ	. ಮೀ ..ಮವರ್
ತೊಂಭತ್ತಾಲ್ಪನೆಯ	ತ್ರೀನವತಿತಮಃ	. ಮೀ . ಮವರ್
ತೊಂಭತ್ತೈದನೆಯ	ಚತುರ್ನವತಿತಮಃ	. ಮೀಮವರ್
ತೊಂಭತ್ತಾರನೆಯ	ಪಂಚನವತಿತಮಃ	..ಮೀ . ಮವರ್
ತೊಂಭತ್ತೇಳನೆಯ	ಷಣ್ಣವತಿತಮಃಮೀ ಮವರ್
ತೊಂಭತ್ತೊಂಟನೆಯ	ಸಪ್ತನವತಿತಮಃಮೀ . .ಮವರ್
ತೊಂಭತ್ತೊಂಭತ್ತನೆಯ	ಅಷ್ಟನವತಿತಮಃ	..ಮೀ ... ಮವರ್
ನೂರನೆಯ	ನವನವತಿತಮಃ	..ಮೀಮವರ್
	ಶತತಮಃ	... ಮೀಮವರ್

ನಮ್ಮಲ್ಲಿ ದೊರೆಯುವ ಸಾಹಿತ್ಯ

ವ್ಯವಹಾರ ಸಾಹಸ್ರೀ (ಕನ್ನಡ ಅನ್ವತಿ)
ವ್ಯವಹಾರ ಸಾಹಸ್ರೀ (ಇಂಗ್ಲಿಷ್ ಅನ್ವತಿ)
ವ್ಯವಹಾರ ಸಾಹಸ್ರೀ* (ಹಿಂದೀ ಅನ್ವತಿ)
ವ್ಯವಹಾರ ಸಾಹಸ್ರೀ (ತೆಲುಗು ಅನ್ವತಿ)
ಸುಗಂಧ : (ಕಥಾ ಸಂಗ್ರಹ)

ಗೀತ ಸಂಸ್ಕೃತಮ್
ಗುಣನ ಕೋಷ್ಠಕಮ್ *

ರಸ ಪ್ರಶ್ನಾ:

ನವರೂಪಕಮ್

ಕನ್ನಡ -ಸಂಸ್ಕೃತ ಶ್ರಿಯಾಪದ ಕೋಷ್ಠ

ಅಭ್ಯಾಸ ಪುಸ್ತಕಂ

ಸಂಸಾರ ಸುಧಾ

ಸುಭಾಷಿತರಸ:

ವಿವಿಧ ಸ್ವಿಕರ್ಮಗಳು

ಶುಭಾಶಯ ಪತ್ರ (Greeting Card)

ಭಿತ್ತಿ ಪತ್ರಗಳು

*ಸದ್ಯ: ಪ್ರತಿಗಳು ಮುಗಿದವೆ